

198432

UNIVERSAL
LIBRARY

OU_198432

UNIVERSAL
LIBRARY

ಷ್ಟಿ
ಅನಂದ ಗ್ರಂಥಮಾಲಾ, ಹುಬ್ಬಳಿ—ವರುಷ ೧—ಕುಸುಮ — ೧

ಉಪನಿಷತ್ತಿ

(ಮೊದಲಾದ ಸಂಕಾರ ಶಾಸನ—)

{ ಶ್ರೀ. ಅ ನ ಕೃಷ್ಣರಾಯರ ವ್ಯಾಸ್ತುದಿಯೋಂದಿಗೆ }

ಪಿ. ವೆಂಕೋಡಬಾಜಾರ್ಯರ್



ಸಲಹೆಗಾರರಃ

- ಶ್ರೀ. ಎಸ್. ಅರ್. ಮಳಗಿ, ಎ., ಬಿ. ಟಿ.
ಶ್ರೀ. ಎನ್. ಕೆ. ಕುಲಕೃಂತ, ಎಂ. ಎ., ಬಿ. ಟಿ.
ಶ್ರೀ. ಆರ್. ಎ. ಕುಲಕೃಂತ, ಎಂ. ಎ.
ಶ್ರೀ. ದೇಸಾಯಿ ದತ್ತಮಹಾತ್ಮ

[ಎಲ್ಲ ಹಕ್ಕುಗಳೂ ಗ್ರಂಥಕರ್ತನಾದ್ದು]

ಪ್ರಕಾಶಕರು :

ಮೀ. ವೆಂಕೋಣಾಚಾರ್ಯ
ಹುಬ್ಬಿ.

ಮುದ್ರಕರು

ಶ್ರೀ. ಗೋ. ಕುಲಕೃಂತ
ಸಂಧನ ಮುದ್ರಣಾಲಯ, ಧಾರವಾಡ

ಮುನ್ನಡಿ

“. if we would seek for the essential spirit of French Literature, where shall we discover it? In its devotion to truth? In its love of rhetoric? In its clarity? In its generalizing power? All these qualities are peculiarly its own, but, beyond and above them, there is another which controls and animates the rest. The one high principle which, through so many generations, has guided like a star the writers of France is the principle of deliberation, of intention, of a conscious search for ordered beauty, an unwavering, an indomitable pursuit of the endless glories of art”

—Lytton Strachy

ದತ್ತೀಂಭತ್ತಸೆಯ ಶತಮಾನದ ಕೊನೆಯಲ್ಲಿ ಫ್ರಾನ್ಸ್ ದೇಶದ ಸಾಹಿತ್ಯ ಮಾತನ ಮಾರ್ಗವನಾಂತಿರಿಸಿಕೊಂಡು, ಜಗತ್ತಿನ ಸಾಹಿತ್ಯದ ಮೇಲೆ ವಿಶಿಷ್ಟ ಪ್ರಭಿಯನ್ನು ಬೀರಿತು ಈ ಕಾರ್ಯತಿಯ ಮಹಾ ನಾಯಕರು ಮೋಪಸಾ, ಫ್ಲಾಬೋ, ಜೋಲಾ ಸೌಂದರ್ಯಾರಾಧಕರಾದ ಫ್ರಂಚ್ ಜನ ಮೊದಲನೆಯ ಸಲ ಈ ತ್ರಿಮೂರಿಗಳ ಪ್ರಭಾವದಿಂದ ತಮ್ಮ ಅಂತರಂಗ ಜೀವನ ಸಂಸ್ಕರಿತಿಯ ಸತ್ಯ ಸ್ವರೂಪವನ್ನು ಕಾಣತೊಡಗಿದರು ಜೀವನವೆಲ್ಲ ವಸಂತ ಮಿಶ್ರಣವೆಂದು ಭಾವಿಸಿ ಮದ್ದ ಮಾನಿಸಿಯರ ಮತ್ತೆ ವಿಲಾಸದಲ್ಲಿ, ಅವರ ರೂಪ ಲಾರಣ್ಯ ಧ್ವನಿದಲ್ಲಿ ಲೀನವಾಗಿದ್ದ ಜನಾಂಗವನ್ನು ಈ ಮೂನ್ಪರ ಕೃತಿಗಳು ಹೊಡೆಬ್ಬಿಸಿ ದುರ್ಗಂಭೀರವಾದ್, ವಷಾರ ಕಾಲದ ಕಾಮೋರ್ಡಗಳಿಂದ ತುಂಬಿದ ಜೀವನದ ನಿತ್ಯ ಸತ್ಯತೀಯ ಕಡೆ ನೋಡುವಂತೆ ಮಾಡಿದವು ಆದರೆ ಇವರು ನೋಡಿದ ಜೀವನ ಜೀವನವೇ? ಜಗತ್ತಿಲ್ಲ ಬಾವರಿ, ನಾನಾ, ಬೆಲ್ಲ ಆಮಿಯಂಥ ವೃತ್ತಿಗಳಿಂದ ತುಂಬಿದೆಯೋ? ಈ ಮೂನ್ಪರ ಕಳಾವಿದರ, ಜೀವನದ ವಿಗಡ ಸ್ವರೂಪವನ್ನೇ?

ఎత్తి హిడిదు అదక్కే భూతగన్నది హాచి తోరిసలు ప్రయత్నిసిల్లవే? ఎంబ వాద ఎద్దుతు. ఫ్రెంచ్ నాటిక్కెదల్లి ఆదర్శ జీవనద కొరతే యిరలిల్ల. వేరాలు, హైగోఎ, ప్రౌష్ణత మోదలాద కవిగళు జీవనద రస నిమిషగళన్ను ఆన్యాద్య కవాగి చిత్రిసిద్దరు. జీవనద సమగ్ర నోటక్కే తోడగువ కలావిద అదర రస జీవనద కడిగే లక్ష్య విష్టరి సాలదు; విరసతియ కడిగూ లక్ష్యవిడబీకు. జీవనదల్లి నగే తుంబిరువంతి హోగియూ తుంబిదే నగియన్ను తోరబల్లవరు నగే తోరలి, హోగియన్ను తోరబల్లవరు హోగి తోరలి ఎరడన్నా బాలా జూకినంతే తోరబల్ల ప్రతిభాతాలిగళిద్దరే ఆవర సేవే ఆవ్యాహతవాగి సాగి లోకోవకార మాడలి.

మోపసా రుద్రగభీర జీవనవన్ను తోరిసువంతి స్నిగ్ధ మధుర జీవనవన్నా తోరిద్దానే ఆదర మానవన దౌబ్రథ్య, అసహని, అవిషేకద బగ్గె అవసు హేళయవుదే హేచ్చు అవుగళన్ను మోపసానంతి తిళదిద్ద సాటతిగళు విరళ. మానవన అవిషేక, అజ్ఞాన, దౌబ్రథ్య చిత్రిసువాగ మోపసాన లేఖని వచ్చకరోర వాగుత్తదే. మానవన పతనవన్ను చిత్రిసువుదరల్లి వోపసా హిగిందు బగియ రాక్షసత్కష్టి వడయుత్తానేయో ఎందనిసుత్తదే. సత్కారిస్తున్నరనాద లేఖక యాన బగియ దాఢీణ్ణుక్కొ ఒళగాగడి తాను కండుండుదన్ను నివ్యకారదింద, నిమంపుతేయంద చీతిసువ ప్రతిభీయన్ను మోపసాదల్లియే కాణబేకు, ఇష్ట కరోరనాగి కండు బరువ కవి కరుణాద్ర్వనాగిద్దానే ఆపార అంతఃకరణదింద ఆవను తన్న సహజీవిగళ చయ్యే, చరితేగళన్ను వట్టిసుత్తానే.

మోపసా బరెదిరువ కథిగిష్టే హృదయంగమవాగిదే ఆవన జీవన కథే ఆవన తండెయ కడియవరు దివాళ తెగెద త్రీమంతరు; తాయియ కడియవరు కలావిదరాద సామాస్యరు. త్రీమంతికేయ అహంభావ, కలేయ హృదయ వ్యేశాల్య ఎరడూ మోపసానల్లి సమసమవాగి బీరితవు. మోపసా హాగూ హిగూ లా పరిశ్రేయల్లి

ತೇಗರ್ಡಿ ಹೊಂದಿ ಸೈನ್ಯಕ್ಕೆ ಸೇರಿದ. ಪ್ರವ್ಯಾಧಾಳ ಮುಗಿದ ತರುವಾಯ ನೋಕೆಯಲ್ಲಿ ಕಾರಕೂನನಾಗಿ ಸೇರಿದ ಈ ಸಂದರ್ಭದಲ್ಲಿಯೇ ಅವನಿಗೆ ಫಾಲ್ಲಿಚೋನ ಪರಿಚಯವಾದದ್ದು ತರಳಾ ಹೋಪಸಾನಲ್ಲಿ ಸುಪ್ತವಾಗಿದ್ದ ಚೀತನವನ್ನು ಫಾಲ್ಲಿಚೋ ಜಾಗ್ರತೆಗೊಳಿಸಿ ಅವನಿಗೆ ಅಮರತ್ವದ ಹೆದ್ದಾರಿ ಹೋರಿಸಿ ಕೊಟ್ಟು ಒಮ್ಮೆ ಕೆಲ ಗೆಳೆಯರು ಜೋಲಾ ಮನ್ಯೆಯಲ್ಲಿ ಚೀತಣಕ್ಕೆ ಸೇರಿದ್ದಾಗ ಪ್ರಯ್ಯಾನ್ ಯುದ್ಧದ ಮೇಲೆ ಪ್ರತಿಯೊಬ್ಬರೂ ಒಂದೊಂದು ಕಥೆ ಬರೆಯಬೇಕೆಂದು ನಿಶ್ಚಯಿಸಿದರು ಯುದ್ಧದ ಸಹಜ ಸ್ವರೂಪ ಕಥೆಯಲ್ಲಿ ಚಿತ್ರತವಾಗಬೇಕೆಂಬುದೇ ಕರಾರು ಹೋಪಸಾ ತನ್ನ “ಬಾಲ್ ಆಫ್ ಫ್ಯಾಟ್” (Ball of Fat) ಕಥೆ ಬರೆದ ಆದಕ್ಕೆ ಸಿಕ್ಕಿದ ಅಭಿಷ್ಠ ಪ್ರಾವ್ ಸ್ವಾಗತದಿಂದ ಹುರಿಗೊಂಡು ಹೋಪಸಾ ನೂರಾರು ಕಥೆಗಳನ್ನು ಬರೆಯತ್ತೊಡಗಿದ ಮಧ್ಯ ಮಧ್ಯ ಕೆಲವು ಕಾದುಬರಿಗಳನ್ನೂ ಬರೆದ. ತನ್ನಲ್ಲಿ ಒಟ್ಟು ದಿನಗಳಿಂದ ಬೆಳೆದು ಬಂದಿದ್ದ ಗುಪ್ತರೋಗವೊಂದರ ಬಾಧೆ ತಡೆಯಲಾರದೆ ನಲವತ್ತು ಮೂರನೆಯ ವರುಸ್ತಿನಲ್ಲಿ ಆತ್ಮಹತ್ಯೆ ಮಾಡಿಕೊಂಡ

ಹೋಪಸಾನ ಕಥೆಗಳನ್ನು ಅವುಗಳ ವಸ್ತುವಿಗಾಗಿ ಓದಲು ಹೇಬು ವವರೂ ತಂತ್ರಸ್ನೇಪುಣಿಕಾಗಿ ಓದಲೇಬೇಕು ಜಗತ್ತಿನ ಸಣ್ಣ ಕಥೆಗಳ ಇತಿಹಾಸದಲ್ಲಿ ಚೆಕಾಫ್, ಓ ಹೇಸಿ ಮತ್ತು ಹೋಪಸಾ ತಮ್ಮದೇ ಆದ ವಿಶ್ವ ಸಾಫ್ ನಗಲಿನಿಕೊಂಡಿದ್ದಾರೆ. ಚೆಕಾಫ್, ಓ ಹೇಸಿ ತಂತ್ರದೃಷ್ಟಿಯಂದ ಹೋಪಸಾನಿಗೆ ಸರಿಸಮರಾಗಿ ಸಿಲ್ಲಬಲ್ಲರಾದರೂ ಅವನ ಆಳವಾದ ಜೀವನ ದರ್ಶನ, ಅಂತರಾಗ ವಿಶ್ಲೇಷಣೆ ಅವರಲ್ಲಿ ಕಂಡುಬರುವುದಿಲ್ಲ ಕಥನ ಕಲೆಯನ್ನು ಕಲಿಯಬೇಕೆಂದಿರುವವರಿಗೆ ಹೋಪಸಾ ಮಹಾ ಗುರು

ನನ್ನ ಮಿತ್ರರಾದ ಶ್ರೀ. ಪಿ. ವೆಂಕೋಬಾಚಾರ್ಯರು ಹೋಪಸಾನ ಹದಿನೇಳು ಕಥೆಗಳನ್ನು ಅನುವಾದ ಮಾಡಿ ಕನ್ನಡಿಗಿಗೆ ಅಷ್ಟಿಸಿದ್ದಾರೆ. ಇಂಥ ಅನುವಾದಗಳಲ್ಲಿ ಎರಡು ಆತ್ಮೇಪಣೆಗಳು ಸಹಜವಾಗಿ ಬರುತ್ತವೆ. ಹೋಪಸಾ ಬರೆದಿರುವ ಸಾವಿರಾರು ಕಥೆಗಳಲ್ಲಿ ಕೆಲವು ನೂರು ಕಥೆಗಳನ್ನು ಹೋದಲನೆಯ ವರ್ಗದವೆಂದು ಪರಿಗಣಿಸಬಹುದು. ಅವುಗಳಲ್ಲಿ ಅನುವಾದಕ

ತನ್ನ ಅಭಿರುಚಿ. ವಿಚಾರಗಳಿಗೂಪ್ತವ ಕಥೆಗಳನ್ನೇ ಆಯಷ್ಟು ಕೊಳ್ಳಬೇಕಾಗುತ್ತದೆ ಹೀಗಾಗಿ ‘ಇಂಥ ಕಥೆ ಸೇರಿಸಿದ್ದರೆ ಚೆನ್ನಾಗಿರುತ್ತಿತ್ತಲ್ಲ’ ಎಂದು ಓದುಗ ಹೇಳುವುದು ತಪ್ಪವುದಿಲ್ಲ. ಆಚಾರ್ಯರು ಮೂಲದ ಸ್ವಾರಸ್ಯ ಕೆಡದಂತೆ ಅನುವಾದನ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿರುವುದಕ್ಕೆ ನಾನು ಆವರಣ್ಣ ಅಭಿನಾದಿಸುತ್ತೇನೆ ಕೆಲವು ಕಡೆ ಅನುವಾದ ಹೇಳುವ ಸರಳವೂ, ಪಾಂಡಿತ್ಯವಚ್ಚವೂ ಆಗಿದ್ದಲ್ಲಿ ಅನುವಾದನ ಉತ್ತಮಗೊಳ್ಳುತ್ತಿರಲಿಲ್ಲವೇ ಎಂದು ವಿಚಾರ ಮಾಡದಿರಲಾರೆ.

ಆಚಾರ್ಯರು ಆರಿಸಿರುವ ಕಥೆಗಳಲ್ಲಿ ಮೋಹಸಾನ ಒಷು ಮುಖು ಪ್ರತಭೇಃಂನ್ನು ಕಾಣಬಹುದು, ‘ಗುಣ,’ ‘ಕರುಳಿನ ಕೂಗು,’ ‘ಎಲ್ಲವೂ ಮುಗಿಯಂತು’ ಕಥೆಗಳಲ್ಲಿ ಕಂಡು ಬರುವ ಅಂತರಂಗ ವಿಪ್ಲವ, ‘ಚಿತ್ರಗಾರನ ಹೆಡಡಿ’ ‘ಕೊಲೆಗಡಕ’ ಕಥೆಗಳಲ್ಲಿ ಕಂಡು ಬರುವ ಜೀವನದ ದುರಂತ ಸತ್ಯ, ‘ಕಲೆಯ ಸೆನಪು,’ ಕಥೆಗಳಲ್ಲಿ ಕಾನ್ಯವಿಲಾಸ, ‘ಅದು ಕನಸೇ,’ ‘ಸತ್ತವಳಿ ಜೀವನದ ಗುಟ್ಟು,’ ಕಥೆಗಳಲ್ಲಿ ಕಂಡು ಬರುವ ಇಮ್ಮುಖಿ ಜೀವನ ಮೋಹಸಾನ, ‘ದೃಷ್ಟಿರತನದ ಸಾಕ್ಷಿಗಳಾಗಿವೆ.

ಮೋಹಸಾನ ಕಥೆಗಳಿಂದ ಆರಂಭವಾಗಿರುವ ಶ್ರೀ ವೆಂಕೋಬಾ ಚಾರ್ಯರ ಆನಂದ ‘ಗ್ರಂಥಮಾಲೆ’ ಇತ್ಯೋಪ್ಯತಿಶಯವಾಗಿ ಅಭಿವೃದ್ಧಿಯಾಗಿ ಇಂಥ ಹತ್ತಾರು ಒಟ್ಟುಯೆ, ಪುಸ್ತಕಗಳನ್ನು ಕೊಡಲಿ ಎಂದು ಹಾರ್ಡ್ ಸುತ್ತೇನೆ. ಆಚಾರ್ಯರು ಮೋಹಸಾನ ಇತರ ಕಥೆಗಳನ್ನೂ, ಬೆಲ್ಲಾ ಆದಿ, ಪೀರೆ ಜೀನ್ ಮೋದಲಾದ ಕಾದುಬಿಗಳನ್ನೂ ಕನ್ನಡಿಸಿ ಕನ್ನಡ ಸಾರಸ್ವತ ಸಂಪತ್ತನ್ನೂ ಹೆಚ್ಚಿಸಲೆ ಎಂದು ಹೃತ್ವಾವರ್ಚವಾಗಿ ಬಯಸುತ್ತೇನೆ

“ಅನ್ನಪೂರ್ಣ”

ವಿಶ್ವೇಶ್ವರಪುರಂ

ಚೆಂಗಳೂರು ನಗರ

ಅ. ನ. ಕೃಷ್ಣರಾಯ

ನನ್ನ ಮಾತು

(೧)

ಗಾಯ್ ಡಿ. ಹೋಪಾಸಾನ ಬಗ್ಗೆ ಅಂಗ್ಲ ಭಾವೇಯಲ್ಲಿ ಅನೇಕ ವಿಚಾರ ಪರಿಪೂರ್ವ ಲೇಖನಗಳು ಹೊರಬಿದ್ದಿವೆ ಪ್ರತಿ ವರುಷವೂ ಹೋಸ ವಿವರಗಳೂ ಅವನ ಬಗ್ಗೆ ಪ್ರಕಟಿಸಾಗಹತ್ತಿವೆ ಮರಾರಿಯಲ್ಲಿ ಶ್ರೀ. ಅಶ್ರೀಯವರ ಲೇಖನಗಳು, ಅವರ ಕಥಾನುವಾದಗಳೂ ಬಹು ಉತ್ತಮ ಬರೆಹಗಳಾಗಿವೆ ಬಹಳ ವರ್ಣಗಳ ಹಿಂದೆ ಶ್ರೀ ಸಿ ಕೆ. ಹೆಂಕಟರಾಸುರ್ಯನವರು ಶ್ರೀ ಏ ಯೆನ್‌ ಮೂಲಿಕರಾಯರು, ಶ್ರೀ. ಚುಳಕಿ ಗೋವಿಂದರಾಯರು ಇವನ ಕತೆಗಳನ್ನು ಕನ್ನಡದಲ್ಲಿ ಅನುವಾದಿಸಿದರು ಲಲಿತ ಗ್ರಂಥಮಾಲೆಯ ಸಂಪಾದಕರಾದ ಶ್ರೀ ಚುಳಕಿ ಗೋವಿಂದರಾಯರು “ಗಾಯ್ ಡಿ. ಹೋಪಾಸಾನ ಕತೆಗಳು” ಎಂಬ ಸಂಕಲನ ಗೈಡರಲ್ಲಿ ಪ್ರಕಟಿಸಾಗಿ, ಮತ್ತೆ ಗೈಳಿರಿಗ್ಗೆ ನರಡನೆಯ ಮುದ್ರಣವನ್ನು ಕಂಡಿತು. ಇವರು ಹೋಪಾಸಾನ ಜೀವನ ಚರಿತ್ರೆಯ ಬಗ್ಗೆ ಕೆಲವು ವಿಷಯಗಳನ್ನು ಬರೆದಿರುವರು ಗೈಳಿರಿಂದ ಈ ಜಗದ್ವಿಖ್ಯಾತ ಕತೆಗಾರನ ಕೃತಿಗಳನ್ನು ಒಂದೊಂದಾಗಿ ಕನ್ನಡ ಜನಕ್ಕೆ ನೀಡುವ ಆಶೀರ್ವಂದ ನಾನು ಈ ಕಾರ್ಯವನ್ನೂ ರಂಭಿಸಿದೆ ವಿವಿಧ ದೇಶ, ಭಾವೇಯ ನೂರಾರು ಕತೆಗಳನ್ನು ಅನುವಾದಿಸಿರುವೆನು ಹೋಪಾಸಾನ ಸಾಹಿತ್ಯ ಕೃತಿಗಳೆಲ್ಲವನ್ನೂ ಕನ್ನಡಕ್ಕೆ ತರುವ ಹಿರಿಯ ಆಶೀ ನನ್ನದಾಗಿದೆ ಈಗಾಗಲೇ ಇವೆತ್ತೆಂದು ಕತೆಗಳನ್ನು ಅನುವಾದಿಸಿ ಕೆಲವನ್ನೂಲ್ಲಿ ಪ್ರಕಟಿಸಾದ ರೂಪದಲ್ಲಿ ಪ್ರಕಟಿಸಿರುವೆನು ಹೋಪಾಸಾನಿಂದಲೇ ಆರಂಭವಾದ ನನ್ನ ಹೋದಲನೆಯ ಅನುವಾದ ಸಾಹಿತ್ಯ ಹಿರಿಯದಾಗಿ ಬೆಳೆಯುವುದೇಂದು ನಂಬಿದ್ದೇನೆ. ಆದುದರಿಂದಲೇ ಅವನ ಕತಾಸಂಕಲನವೇ ಆಸಂದ ಗ್ರಂಥ ಮಾಲೆಯ ಹೋದಲನೆಯ, ‘ಅರಣ’ ರೂಪದಿಂದ ಹೇಳು ಉತ್ಸಾಹದಿಂದ ಜನರಿದುರು ಬಂದು ನಿಲ್ಲುತ್ತಿದೆ. ಶ್ರೀಯುತರಾದ ಗೋಪಾಲಕೃಷ್ಣ ಆಡಿಗ, ಶ್ರೀನುತಿ ಕಾಮತ್, ಮತ್ತು ಇತರ ಲೇಖಕರು ಇವನ ಸಾಹಿತ್ಯವನ್ನು ಅನುವಾದಿಸುತ್ತಿರುವರು: ಉತ್ತಮ ಅನುವಾದ ಸಾಹಿತ್ಯ ನನ್ನ ಭಾವೇಗೆ ಎಷ್ಟು ಬಂದರೂ ಸರಿಯೆ; ಅದಕ್ಕೆ ಪೂರ್ವ ಸ್ವಾಗತವಿದೆ ಕಾರಣ ಅನುವಾದ ಪ್ರವಾಹ ಇಲ್ಲಿಗೆ ನೀಲಿದೆ ಭರದಿಂದ ಮುಂದರಿಯಲ್ಲಿ ನನ್ನ ಮನೀಷೆ.

(೨)

ಮೋಪಾಸಾನ ಜೀವಿತದ ಬಗೆ ಹೆಚ್ಚು ವಿವರಗಳನ್ನು ನಾನಿಲ್ಲಿ ಕೊಡು
ಬಯಸುವುದಿಲ್ಲ. ಅವನೊಬ್ಬ ಉತ್ತಮ ಕಲಾವಿದ. ಒಮ್ಮೆ ಬಾಳಿದ್ದು
ನಾಲ್ಕುತ್ತುಮೂರು ವರುಷ. ತನ್ನೆಲ್ಲ ಸಾಹಿತ್ಯವನ್ನು ರಚಿಸಿದ್ದು ಕೇವಲ
ಹತ್ತು ವರುಷದಲ್ಲಿ. ಭರದಿಂದ ಸಾಗಿದ ಈ ಬರವಣಿಗೆ ಹೆಚ್ಚಿನ ಹೇಗದಿಂದ
ಹಣವೂ, ಪ್ರತಿಫಲವೂ ಹೇರಳವಾಗಿ ಲಭಿಸಿತು. ಮಿಂಚಿನಂತೆ ತೊರೆ
ಬಂದು ಮಾಯವಾದ ಮಹಾ ವ್ಯಕ್ತಿ ಇವನು.

ಕವಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ಕಾಲಿಟ್ಟ ಇವನು, ತನ್ನ ಸುತ್ತಲಿನ
ಜೀವನವನ್ನು ಚಿತ್ರಿಸುವ ಕತೆಗಳನ್ನು ಬರೆಯಬೇಕೆಂಬ ಕುಶೂಹಲದಿಂದ
ಮುಂದರಿದ. ಇತರರ ಬೆಂಬಲವಿಲ್ಲದೆ, ತಾಯಾಯನ್ನು ಪ್ರೋಫಿಸುವ
ಉದ್ದೇಶದಿಂದ ಕೆಂಪ ಕಾಲ ನೌಕೆಯಲ್ಲಿ ಕೆಲಸ ಮಾಡಿದ. ಯುದ್ಧ ಸಮಯ
ದಲ್ಲಿ ಸೈನ್ಯದಲ್ಲಿಯೂ ಕೆಲಸಕ್ಕೆ ನೀಂತ. ಆದರೆ ಸಮಾಧಾನವಿಲ್ಲದೆ ಸಾಹಿತ್ಯ
ಪ್ರೋಮಿಗಳ ಸೆರವಿನಿಂದ ವಿದ್ಯಾಖಾತೆಯಲ್ಲಿ ಸೇರಿದ. ಬಿಡುವು ದೊರೆತಾಗ
ಬರೆಯುವ ಕೆಲಸವನ್ನು ಮಣಂದರಿಸಿದ. ಪ್ರತಿ ಭಾಸುವಾರ ಸಾಹಿತ್ಯ
ಗುರುವಾದ ಫಾಲ್ ಬೇರ್ ನ ಮನೊಯಲ್ಲಿ ಅನೇಕ ಸಮಕಾಲೀನ ಸಾಹಿತ್ಯಗಳ
ಪರಿಚಯ ಮಾಡಿಕೊಂಡ ತಾನು ಬರೆದಿದ್ದ ಕೃತಿಗಳನ್ನು ಅವರ ಮಣಂದಿಟ್ಟು
ಸೂಕ್ತ ಸಲಹೆಗಳನ್ನು ಪಡೆದ ‘ಯಾಲಾ,’ ‘ಇವಾನ್ ಟಿಗ್ನೋವ್,’
‘ಟಾಲ್ಟಾಯ್’ ಮಣಂತಾದವರ ಪೂರ್ತಿತ್ವಾಹವೂ ಇವನಿಗೆ ಮೊರೆಯುತ್ತು.
ಸಾಹಿತ್ಯ ಕ್ಷೇತ್ರದಲ್ಲಿ ಇವನ ಹೆಸರು ಬಳಕೆಯಾದಂತೆಲ್ಲ ಇವನ ಕೃತಿಗಳನ್ನು
ಪತ್ರಿಕಾಕರ್ತರೂ, ಪ್ರಕಟನಾಲಯದವರೂ ಬೇಡಹತ್ತಿದರು ಇವನ
ಆರ್ಥಿಕ ಸ್ಥಿತಿ ಸುಧಾರಿಸಿದಂತೆಲ್ಲ ಸರಕಾರ ಉದ್ಯೋಗವನ್ನು ತೊರೆದು
ಸ್ವತಂತ್ರವಾಗಿ ನಿಲ್ಲಬೇಕೆಂಬ ಹಂಬಲ ಹೆಚ್ಚಿತು ಪ್ರತಿಯೊಂದು ಹೇಜ್ಜೆ
ಯನ್ನಿಡುವಾಗಲೂ ಮಾರ್ಗದರ್ಶಕನೂ, ಸಾಹಿತ್ಯ ಗುಡುವೂ ಆದ ಫಾಲ್ ಬೇ
ರನ ಸಲಹೆಯನ್ನು ಇವನು ಪಡೆಯುತ್ತಿದ್ದು. ಇವನ ಆಪ್ಯಾ ಪಡೆಯದೆ,
ಸೂಕ್ತ ಸಲಹೆ ಇಲ್ಲದೆ ಯಾವ ಕೃತಿಯನ್ನೂ ಪ್ರಕಟನೆಗೆ ಕಳುಹುತ್ತಿರಲಿಲ್ಲ.

ದುಡ್ಡೆವದಿಂದ ಐಲಂರಲ್ಲಿ ಫಾಲ್ ಬೇರನು ಮರಣ ಪಟ್ಟಿದ್ದಿಂದ
ಮೋಪಾಸಾನು ಸಾಹಿತ್ಯ ಪ್ರಪಂಚದಲ್ಲಿ ಒಬ್ಬಂಷಿಗನಾಗಿ ನಿಲ್ಲಬೇಕಾಯಾಗುತ್ತು.

ಅಂದಿನಿಂದ ಹತ್ತು ವರುಷಗಳಲ್ಲಿ ಇವನು ಹತ್ತಾರು ಕಾದಂಬರಿಗಳನ್ನೂ ಮುನ್ನಾರು ಕತೆಗಳನ್ನೂ ಅನೇಕ ಸಾಹಿತ್ಯ ಲೇಖನಗಳನ್ನೂ, ಒಂದೆರಡು ದೀರ್ಘ ಪ್ರವಾಸ ಬರೆಹ ಇನ್ನೂ, ಬರೆದಿದ್ದಾನೆ ಇವುಗಳೆಲ್ಲವೂ ಪ್ರಕಟಿಸಾಗಿ ಇವನ ಅಧಿಕ ಪರಿಸ್ಥಿತಿಯನ್ನು ಸುಧಾರಿಸಿದುದು ಸಂತೋಷದ ವಿಷಯ ಮೋವಸಾನ ಕಾಗದ ಪತ್ರಗಳು ಬಹು ಅನುಭಾವ ಸಾಹಿತ್ಯವೇಂದು ನನ್ನ ಭಾವನೆ. ಅವನ ತಾಯಿ ಎಲ್ಲ ಕಾಗದಗಳನ್ನೂ ಸುಂಪ್ತಿ ಬಿಟ್ಟು ಕಂತೆ ಆದರೆ ಇದೀಗ ಹೊರಬಿದ್ದ ಒಂದು ಪ್ರಸ್ತುತದಲ್ಲಿ ಪ್ರಕಟಿಸಿರುವ ಸುಮಾರು ಎಪ್ಪತ್ತೀದು ಕಾಗದಗಳ ಪರಿಚಯ ನನಗಾಗಿದೆ ಈ ಪತ್ರವ್ಯವಹಾರದ ಸಾಹಿತ್ಯವನ್ನು, ಮೋವಸಾನ ಕಾಗದಗಳು ಎಂದು ಸಂಕಲನ ರೂಪದಲ್ಲಿ ಮುಂದ ಒದಗಿಸುವ ಇಚ್ಛೆಯೂ ಇದೆ

ಮೇಲೆ ಸೂಚಿಸಿದ ಈ ನಾಟಿತ್ಯ ಗುರುವಿನ ಸಾವು ಇವನ ಮನಸ್ಸಿನೆ ಮೇಲೆ ಪರಿಣಾಮವಾಗಿ ಇವನ ಜೀವನ ಕ್ರಮವನ್ನೇ ಬದಲಾವುಸಿತು ಈ ನೇರವು ಒಂದು ವಿಚಿತ್ರವಾದ ಬೇಸಿಯ ಪರಂಪರೆಯನ್ನೇ ಇವನಲ್ಲಿ ಮನೆ ಮಾಡಿಕೊಳ್ಳುವಂತೆ ಮಾಡಿತ್ತು ಭರದಿಂದ ಸಾಹಿತ್ಯ ಕೃತಿಗಳು ಹೊರಬಂದಂತೆಲ್ಲ, ಅವನ ಬೇಸಿಯ ಪರಂಪರೆಯೂ ಬೆಳೆಯ ತೊಡಗಿತು ದೇಹದಲ್ಲಿ ಶಕ್ತಿ ಕುಗ್ಗಿತು ನಣ್ಣ ವಯಸ್ಸಿನೆಂದಲೂ ಆಟ, ಪಾಟ, ವಿನಿಧ ಶಾರೀರಕ ವಾತಾಯಾಮಗಳಲ್ಲಿ ಆಸಕ್ತನಾಗಿದ್ದು ದರಿಂದ ಬೆಳೆದು ಸಿಂತ ಇವನ ಧೃಡಕಾಯ, ಭವಾತ್ಮಕೃತಿ, ಸುಂದರವಾದ ಮೈಕಟ್ಟು, ಚೆಲುವಾದ ಆಡ್ಡಗಲದ ಮುಖ, ಇವುಗಳ ಬಡಗು ಕಡಮೆಯಾಯಿತು ಗುಡ್ಡದಾತೆ ಬೆಳೆಯುತ್ತಲಿದ್ದ ಸಾಹಿತ್ಯ ಬರೆವಣಿಗೆಯಿಂದ ಇವನ ದೇಹಾಲಸ್ಯವೂ ಹೆಚ್ಚಿತು ನರಗಳ ದುರ್ಬಲತೆಯಿಂದಲೂ, ಕಾಯೆಭಾರದಿಂದಲೂ ಇವನೊಂದೊಂದು ಸಲಯೆಚ್ಚುನಂತೆ ರೇಗುತ್ತಿದ್ದನಂತೆ. ಅನೇಕ ಸಲ ತೀವ್ರವಾದ ತಲೆ ನೇರವು ಬರುತ್ತಿತ್ತಂತೆ ಈ ತಲೆನೊಂದಿನ ಆಗುವ ಸಂಕಟ ಪರಿಹಾರಕಾಪ್ಯಗಿ ಆಗಾಗ ‘ಈಧರ್ಂ’ (ಆಕಾಶ ದೃಷ್ಟಿ) ಎಂಬ ದ್ರವ್ಯವನ್ನು ಸೇವಿಸಿ ಸಮಾಧಾನ ಹೊಂದುತ್ತಿದ್ದ ಇದರ ಪರಿಣಾಮದಿಂದ ಇವನು ಮುಚ್ಚರ ಮನಸ್ಸನ್ನು ಚಿತ್ರಿಸುವ ಅನೇಕ ಕತೆಗಳನ್ನು ಬರೆದನಂತೆ

ಮೊದಲನೀಡಲೂ ಅನೇಕ ಕಷ ಪರಂಪರೆಗಳಿಂದ ದುಃಖವನ ನು

ಭವಿಸಿದ ಇವನಿಗೆ ಜೀವನದಲ್ಲಿ ಯಾವ ಬಗೆಯ ಸಂತುಷ್ಟಿ ಇರಲಿಲ್ಲ; ಹುಮ್ಮೆನ್ನು ವಿಲ್ಲದ ಈ ಬಗೆಯ ಜೀವನದ ಬಗ್ಗೆ ಇವನಿಗೆ ಹೆಚ್ಚು ತಾತ್ಪರಭಾವನೆಯುಂಟಾಯಿತು ಈ ಉದಾಸೀನತೆಯ ಬಗ್ಗೆ ಇವನ ಅನೇಕ ಮಿಶ್ರರು ಆಶ್ಚರ್ಯಗೊಂಡಿರುವುದು ನಿಜದ ಮಾತಾಗಿದೆ. ಪ್ರತಿಯೊಂದು ವಿಷಯ ದಲ್ಲಿಯೂ ಇವನಿಗೆ ಬೇಸರವೇ; ಇವನ ಜೀವನದಲ್ಲಿ ಅಸಂತೃಪ್ತಿ ತಾಂಡವ ವಾಡುತ್ತಿತ್ತು ಗಲಾರಲ್ಲಿ ಇವನಿಗೆ ಜೀವನವು ಎಷ್ಟು ಬೇಸರವಾಗಿತ್ತೆಂಬು ಪುದಕ್ಕೆ ಮೇರಿಯೊಂಬ ಸ್ನೇಹಿತಳಿಗೆ ಬರೆದ ಪತ್ರದ ಅಭಿಪ್ರಾಯ ಹೀಗಿದೇ:—
 “ನನಗೆ ಎಲ್ಲವೂ ಬೇಸರವೆನಿಸುತ್ತಿದೆ; ನನ್ನ ಜೀವನವು ದುಭರವೆಂದು ನನಗೆನಿಸುತ್ತಿದೆ. ದಿನದಲ್ಲಿ ನಾಲ್ಕಾರು ತಾಸುಗಳಲ್ಲಿ ಮಾತ್ರ ನನಗೆ ಶಾಂತಿ ದೊರೆಯುತ್ತದೆ ಈ ವಿರಾಮ ಸಮಯದಲ್ಲಿ ವಿವಲವಾದ ಹಣವನ್ನು ತರುವ ಸಾಹಿತ್ಯವನ್ನು ಬರೆಯುತ್ತೇನೆ. ಬರೆಯುವುದು ಕಲೆಯ ಆರಾಧನೆ ಗೆಂದಲ್ಲ, ನನ್ನ ಸುತ್ತಲೂ ಆವರಿಸಿಕೊಂಡಿರುವ ಈ ವಿಷಮಯ ಜಗತ್ತಿನ ವಿಚಿತ್ರ ಫಟ್ಟಿನಿಗಳನ್ನು, ರಾಜಕೀಯ ರಾಗದಲ್ಲಿಯ ಕುತಂತ್ರಗಳನ್ನು, ಸಮಾಜದಲ್ಲಿಯ ಕುಂದುಕೊರತೆಗಳನ್ನು, ನಾಯಕರ ಲೋಪದೋಷಗಳನ್ನು, ಮುಂತಾದವುಗಳ ಚಿತ್ರವನ್ನು ಜನರ ಮುಂದಿಡುವುದೇ ನನ್ನ ಕೆಲಸ. ಸತ್ಯ ಜೀವನವನ್ನು, ಜೀವನದ ನಿಜಸ್ಥಿತಿಯನ್ನು, ಇದ್ದದ್ದು ಇದ್ದ ಹಾಗೆ ಚಿತ್ರಿಸಬೇಕೆಂಬುದೇ ನನ್ನ ಹಂಬಲ. ಶಾಂತಚಿತ್ತದಿಂದ, ಸಮಾಧಾನದಿಂದ ಜೀವಿಸುವ ಸ್ಥಿತಿ ನನಗೆ ಈ ಜನ್ಮದಲ್ಲಿ ದೊರೆಯಲಾರದು. ನಾನು ಹತಭಾಗ್ಯ ಆದರೆ ದೇವರು ದಿನದಲ್ಲಿ ಈ ಕೊಂಚ ಅವಧಿಯನ್ನು ಕಲ್ಪಿಸಿ ಕೊಟ್ಟು, ಇಷ್ಟಾದರೂ ಬರೆಯಲು ಅನುವ ಮಾಡಿಕೊಟ್ಟಿದ್ದುದಕ್ಕೆ ಆತನಿಗೆ ನನ್ನ ಅನಂತ ಪ್ರಣಾಮಗಳು ಜನರಿಗಿದು ರುಚಿಸಿದರೆ, ಇದರಿಂದ ಅವರು ಸಂತೃಪ್ತ ರಾದರೆ ನನಗೆ ಪರಮ ಸಂತೋಷ. ಸತ್ಯೋಪಾಸಕರಾದ ನಾವು ಬಹಳ ಕಾಲ ಬಾಳಲಾರಿವು. ಬದುಕಿನ ಬೀಳಿಮಲ್ಲಿ ಸಿಕ್ಕು ಬೆಂದು ಹೋಗುವೆವು. ನಮ್ಮ ಜೀವನದ ಅವಧಿ ಹೆಚ್ಚಾಗಲಾರದು; ಅಲ್ಲ ವಯಸ್ಸಿರಾಗಿ ಮಡಿಯುವೆವು.” ಈ ಮಾತುಗಳ ಸತ್ಯವನ್ನು ಇವನ ಎಲ್ಲ ಕತೆಗಳಲ್ಲಿಯೂ ನಾವು ಕಾಣಬಹುದು

ಉದ್ದರ ಕೊನೆಗೆ ಇವನಿಗೆ ಹುಂಚು ಹಿಡಿಯಿತು. ಈ ಉನಾದಾ

ವಸ್ತಿಯಲ್ಲಿ, ಡಾಕ್ಟರನ ಚಿಕಿತ್ಸಾಲಯದಲ್ಲಿಯೇ ಅತ್ಯಹತ್ಯೆ ಮಾಡಿಕೊಂಡ ನಂತರ ಅಧಾರಂಗವಾಯುವಿನಿಂದ ಮುಡಿದನೇಂದು ಕೆಲವರ ಅಭಿಪೂರ್ಯ. ಅದರೆ ಐಶ್ವರ ಜೂಲ್ಯೆ ಆರನೇ ದಿನಾಂಕ ಇವನು ಮುಡಿದನು; ದಿವ್ಯ ಜೋತಿ ಮಾಯವಾಯುತು! ಈ ದುರಂತ ಚಿಕ್ಕದ ಹೆಚ್ಚಿನ ವಿವರಗಳನ್ನು ಇಲ್ಲಿ ನಾನು ಕಾಣಿಸುವುದಿಲ್ಲ ಮುಂದೆ ಇವನ ಬಗ್ಗೆ ವಿವರವಾದ ಪ್ರತ್ಯೇಕ ಗ್ರಂಥವನ್ನೇ ಓದುಗಿರಿಗೆ ಒಡಗಿಸಬೇಕೆಂಬ ಹಂಬಲವಿದೆ; ಓದುಗರ ಇಚ್ಛೆ ಆಗ ಸಫಲವಾಗಬಹುದು

(೫)

ಈ ಸಂಗ್ರಹದಲ್ಲಿ ಬಂದಿವನ ಕತೆಗಳನ್ನು ವಿಷಯ ವೈವಿಧ್ಯತೆಯಿಂದ ಆರಿಸಲಾಗಿದೆ. ಈಗಾಗಲೇ ಪ್ರಸ್ತುತರಾವದಲ್ಲಿ ಬಂದ ಕತೆಗಳನ್ನು, ಇತರ ಪತ್ರಿಕೆಗಳಲ್ಲಿ ಪ್ರಕಟವಾದ ಇನ್ನಿತರ ಕತೆಗಳನ್ನು ಇದು, ಬೇರೆಯವುಗಳನ್ನೇ ಈ ಸಂಕಲನದಲ್ಲಿ ಸೇರಿಸಲಾಗಿದೆ ಇಲ್ಲಿಯ ಕೆಲವು ಕತೆಗಳು, ಕಥಾವಳಿ, ಉಣಾ, ಜಯಕನಾಟಕ, ಕನಾಟಕ ಬಾಧು, ಜಯ ಹಿಂದಾ, ಆದರ್ಥ, ಮಂಭೋಧ, ಗಳಲ್ಲಿ ಪ್ರಕಟವಾಗಿ ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಿದುದಕ್ಕೆ ಈ ಪತ್ರಿಕಾಕರ್ತರಿಗೆ ನಾನು ಆಭಾರಿಯಾಗಿದ್ದೇನೇ

‘ಸೀತಾಪತ್ರಿ’ ಎಂಬ ಕಾವ್ಯನಾಮದಿಂದ ಅನೇಕ ಕತೆಗಳನ್ನು ಬರೆದಿದ್ದೇನೇ ಎಂಬ ವಿನಯವನ್ನು ಓದುಗಿರಿಗೆ ತಳಿಸುವುದು ನನ್ನ ಕರ್ತವ್ಯವೆಂದು ತೀಳಿಯುತ್ತೇನೇ

ಇದು “ಅನಂದ ಗ್ರಂಥಮಾಲೆ”ಯ ಮೊದಲ ಕಾಣಿಕೆಯಾದುದರಿಂದ ಸಂಚಾಲಕರ ಇಚ್ಛೆಯಂತೆ ಈ ಸಂಕಲನಕ್ಕೆ “ಆರ್ಥಣ” ವೆಂದು ಹೆಸರಿಡಲಾಗಿದೆ

ಸಾಹಿತ್ಯ ಕ್ಷೇತ್ರದಲ್ಲಿ ಉನ್ನತ ಸಾಫ್ ನವನ್ನು ಗಳಿಸಿರುವ ನನ್ನ ಪರಮ ಮಿತ್ರರಾದ ಶ್ರೀ ಅ. ನ ಕೃಷ್ಣರಾಯರು ವಾತ್ಸಲ್ಯದಿಂದ ಬರೆದು ಕೊಟ್ಟ ಮುನ್ನುಡಿಗಾಗಿ ಅವರಿಗೆ ನನ್ನ ಅನಂತ ನಮಸ್ಕಾರಗಳು. ಅವರ ಅನೇಕ ಬಗೆಯ ನೀರವನ್ನು ನಾನು ಮರಯಲಾರೆ

ನಾನು ಕನ್ನಡ ಸಾಹಿತ್ಯದಲ್ಲಿ ಕಾಲಿಡಲು ಕಾರಣರಾದ ಪೂಜ್ಯ ಸೌ. ದ ರಾ. ಬೇಂದ್ರೀಯವರನ್ನು, ನನ್ನ ಮೊದಲನೆಯ ಕಥೆಯನ್ನು ತಮ್ಮ ಮಾಸಪತ್ರಿಕೆ

ಯಲ್ಲಿ ಪ್ರಕಟಿಸಿದ ಪ್ರೋ. ಶ್ರೀ. ಬಸವನಾಳರನ್ನು, ನನ್ನ ಹೊದಲನೇಯ ಕಾದಂಬರಿಯನ್ನು ತಮ್ಮ ಸಂಜೀವನಿ ಗ್ರಂಥಮಾಲೆಯಲ್ಲಿ ಪ್ರಕಟಿಸಿದ ಶ್ರೀ ಕಲಮದಾನಿ ಗುರುರಾಯರನ್ನೂ ಇತರ ಮಿತ್ರರನ್ನೂ ಇಲ್ಲಿ ನೆನೆಯುವುದು ನನ್ನ ಕರ್ತವ್ಯ.

ಇತರ ಭಾಷಾ ಸಾಹಿತ್ಯವನ್ನು ಕನ್ನಡ ಜನಕ್ಕೆ ನೀಡುವ ನನ್ನ ಸಾಹ ಸಕ್ಕೆ, ಈ ವರೆಗೆ ಬೆಂಬಲವನ್ನಿತ್ತು, ಪ್ರೋತ್ಸಾಹಿಸಿ, ಮುಂದೆಯೂ ಪ್ರೋತ್ಸಾಹಿಸಲಿರುವ ಕನ್ನಡ ಕುಲಕ್ಕೆ ನನ್ನ ಅನಂತ ವಂದನೆಗಳನ್ನು ಸಲ್ಲಿಸುತ್ತೇನೆ

ಹೆಚ್ಚಿಲ್ಲಿ
೮—೮—೮೫೫೦ } }

ಫಿ. ವೆಂಕೋಬಾಚಾರ್ಯ

ಇಂದಿ ಇಂದಿ

ಮುಂಬರುವ ಪುಸ್ತಕಗಳು

೧. ತೆಲುಗನ ಕತೆಗಳು

೨. ತಮಿಳು ಕತೆಗಳು

೩. ಸಂಗಾತಿ (ಪ್ರತಂತ ಕಾದಂಬರಿ)

ಫಿ. ವೆಂಕೋಬಾಚಾರ್ಯರ ಇತರ ಪುಸ್ತಕಗಳು

೧. ವಿಧಿತಂದವಧು ಸಾಮಾಜಿಕ ಕಾದಂಬರಿ (ಅನೆಯ ಆವೃತ್ತಿ ಅಷ್ಟನಲ್ಲಿದೆ)

೨. ಕುಲವಿಲ್ಲದ ಹೆಣ್ಣು ”

೩. ವ್ಯಂದ ” ”

ಇಂದಿ ಇಂದಿ

ಸಂಪಾದಕರ ಮಾತ್ರ

— ಶಾಸ್ತ್ರಿಯಾಗಿ —

ಆನಂದ ಗ್ರಂಥಮಾಲೆಯು ಭಾರತದ ಹೊಸ ಯುಗದ ಆರಂಭದಲ್ಲಿ ಜನ್ಮತಾಸ್ತ್ರಿದೆ ಕನ್ನಡ ಸಾಹಿತ್ಯ ಸೇವೆಗೆಂದು ಅನೇಕ ಸಂಘ ಸಂಸ್ಥೆಗಳು ಕೆಲಸ ಮಾಡುತ್ತಿರುವ ಕಾಲದಲ್ಲಿ ಹೊಸ ಸಂಘ ಸಂಸ್ಥೆಗಳ ಉದಯವು ಎತ್ತು ಹೇಳಿದರೂ ಕಡಿಮೆಯೆಂದೇ ಈ ಕಾರ್ಯವನ್ನು ಕೈಕೊಳ್ಳಲಾಗಿದೆ.

ಅನುವಾದ ಸಾಹಿತ್ಯವನ್ನು ಕನ್ನಡ ಲೋಕಕ್ಕೆ ಒದಗಿಸುವ ಗುರಿ ನಮ್ಮದಾಗಿವೆ. ವಿವಿಧ ಭಾಷೆಗಳ ಸಾಹಿತ್ಯವು ಕನ್ನಡದಲ್ಲಿ ಈಗಾಗಲೇ ಬಂದಿರಲಿಕ್ಕೆ ನಾಕು. ಬಂಗಾಲೀ ಸಾಹಿತ್ಯವು ಎಲ್ಲಿಲ್ಲಿಯೂ ಶಾಣತ್ತಿದೆ. ತೆಲುಗು, ಮರಾಠಿ ಸಾಹಿತ್ಯದ ಅನುವಾದಗಳು ಅಲ್ಲಿಲ್ಲಿ ಇಂತಿಕೆ ನೋಡುತ್ತಿವೆ ತಮಿಳು ಕತೆಗಳು ಅಲ್ಲಿಲ್ಲಿಂದು ಇಲ್ಲಿಲ್ಲಿಂದು ಬರುತ್ತಿವೆ ಆದರೆ ಈ ದಿಶೆಯಲ್ಲಿ ಆಗಬೇಕಾದಪ್ಪು ಕಾರ್ಯ ಭರದಿಂದ ಸಾಗಿಲ್ಲವೆಂಬ ಮಾತ್ರ ನಿಜವೆಂದು ನಮ್ಮ ಮತ್ತೆ ಭಾವನೆಯೆಂದರೂ ತಪ್ಪಲ್ಲ ಕಾರಣ ನಮ್ಮ ಮಾಲೆಯಲ್ಲ ಅನುವಾದ ಸಾಹಿತ್ಯಕ್ಕೆ ಯಾವಾಗಲೂ ನಾಗತಿವಿದೆ ಹೀಗೆಂದಲ್ಲಿ ಸ್ವತಂತ್ರ ಸಾಹಿತ್ಯವನ್ನು ಕೊಡುವುದೇ ಇಲ್ಲವೆಂದು ಓದುಗರು ನಿರಾಕಾರದಬೇಕಾಗಿಲ್ಲ ವರುಷದಲ್ಲಿ ಒಂದು ಸ್ವತಂತ್ರ ಕೃತಿಯನ್ನಾದರೂ ಒದಗಿಸಲೇಬೇಕೆಂಬ ನಿಧಾರ ನಮ್ಮದೆಂದು ಸೂಚಿಸಬಯಸುತ್ತೀರೆ.

ಮಾನವ ಲೋಕಕ್ಕೆ ಆನಂದ, ಹಿಗ್ನಿ, ಉತ್ಸಾಹ ಅಶ್ವಗತ್ಯ ಈ ಮಾರಿಯ ಸರ್ವರಿಗೂ ಸುಖ, ಆನಂದಗಳನ್ನೊಂದಿಸುವುದಕ್ಕೆ ಬದ್ಧ ಕಂಕಣ ವಾಗಿದೆ. ಪುಸ್ತಕಗಳನ್ನು ಅಂದವಾಗಿ ಸಕಾಲಕ್ಕೆ ಹೊರಡಿಸುವುದೇ ನಮ್ಮ ಬಯಕ್ಕೆಯಾಗಿದೆ ಇದನ್ನು ಪೂರ್ವೆಸಲು ನಮ್ಮ ಮಾಲೆಗೆ ಸಲಹಾರಾಗಿ ಸಹಕರಿಸಲು ಆಶ್ವಾಸನವಿತ್ತ ಶ್ರೀಗಳಾದ ಎಸ್. ಆರ್. ಮಂಜಗಿ, ಎಂ. ಎ. ಬಿ. ಟಿ., ಎನ್. ಕೆ. ಕುಲಕರ್ನಿಂ ಎಂ. ಎ. ಬಿ. ಟಿ., ಆರ್. ವಿ. ಕುಲಕರ್ನಿಂ ಎಂ. ಎ, ಮತ್ತು ದೇಸಾಯ ದತ್ತನೂತ್ತಿ, ಇವರುಗಳ ನೆರವಿನಿಂದ ನಮ್ಮ ಕೆಲಸವು ಮುಂದೆಯೂ ಹಗುರಾಗಿ ನಡೆಯುವುದೆಂದು ನಂಬಿದ್ದೀರೆ.

ಪ್ರಸಿದ್ಧ ಸಾಹಿತೀಗಳಾದ ಶ್ರೀ. ಅ. ನ. ಕೃಷ್ಣರಾಯರ ಉದಾರ ಮುನ್ಮುಡಿ ಸಕಾಲಕ್ಕೆ ಬಂದೊದಗಿತು; ಅವರಿಗೆ ನಮ್ಮ ಅಭಿವಂದನೆಗಳು ಮೋಹಸಾನ್ ಜೀವನದ ಬಗ್ಗೆ ಹೆಚ್ಚು ವಿವರಗಳನ್ನು ಜನರ ಮುಂದಿಡಬೇಕೆಂಬ ಬಯಕೆ ನಮ್ಮದಾಗಿದೆ. ಮುಂದೆ ಮತ್ತೊಂದು ಮೋಹಸಾನ ಕಥಾ ಸಂಕಲನವು ಹೊರಡಿಸಿದಾಗ ಈ ಕೊರತೆ ಪ್ರಾಣ ಮಾಡುವೆಂಬ ಭರವಸೆ ಕೊಡುತ್ತೀರೆ.

ಪುಸ್ತಕವನ್ನು ಅಂದವಾಗಿ ಮುದ್ರಿಸಿ ಕೊಟ್ಟ ಸಾಧನ ಮುದ್ರಣಾಲಯದ ಒಡೆಯರೂ ಆಪ್ತಮಿತ್ರರೂ ಆದ ಶ್ರೀ ಶೇವಗಿರಿರಾಯರ, ಕರಡುಗಳನ್ನು ತಿಳ್ಳಲು ಸಹಕರಿಸಿದ ಗೆಳೆಯರಾದ ಶ್ರೀ ಎಂ. ಎಸ್ ಶೆಟ್ಟಿಯವರ ಉಪಕಾರ ವಸ್ತೇಸ್ಯ ಸ್ವರ್ಗಿಸಿದರೂ ಕಡಮೆಯೇ

ಅಂದವಾದ ಮುಖಚಿತ್ರವನ್ನು ಬರೆದು ಕೊಟ್ಟ ತರುಣ ಮಿತ್ರ ಶ್ರೇನಿವಾಸ ಸಿಗ್ಗಾಂವ ಇವರ ಉಪಕಾರ ಮರಿಯಲಾರೆವು

ಈ ಸಂಕಲನದಲ್ಲಿ ಹದಿನೇಳು ಕತೆಗಳ ಬದಲಾಗಿ ಹದಿನಾರು ಕತೆಗಳನ್ನು ಸ್ವೀಕರಿಸಿದೆ ಎಂಬ ವಿಷಯವನ್ನು ಓದುಗರು ಗಮನಿಸಬೇಕಾಗಿ ವಿನಂತಿ.

ನಮ್ಮ ಮಾಲೆ ಕನ್ನಡ ನಾಡ ಸುಧಿ ಸೇವೆ ಮಾಡಲು ಸಮರ್ಥವಾಗುವ ಪಂತೆ ಕನ್ನಡಿಗರೆಲ್ಲರೂ ಉದಾರ ಹೃದಯದಿಂದ ಸೇರವು ಸೀಡಿ. ಸಹಕರಿಸಬೇಕಾಗಿ ಕೊರುತ್ತೀರೆ.

ಹುಟ್ಟಿಕ್ಕೆ
೧—೧—೧೯೫೦ }

ಸಂಪಾದಕ
ಅಂದಂ ಗ್ರಂಥಮಾಲಾ

ಅಪ್ರಾಣ
ನನ್ನನ್ನ ಹೆತ್ತು,
ಸಾಕಿ, ಸಲಹಿ ಬಾಳಿನಲ್ಲಿ
ಚೆಳಕನ್ನ ಬೀರಿದ
ತಾಯಿ
ಭಾರತವ್ಯಾ ನವರಿಗೆ

ಪರಿವಿಡಿ

೧	ಗುಣ	೬
೨	ಕರುಳಿನ ಕೊರಗು				೫
೩	ಕ್ಷಮಾಗುಣ	.		..	೮೬
೪	ಮ್ಯಾಟೆಲ್‌ಎಂ ಮ್ಯಾತ್ಯೆಪತ್ರ			೭೯
೫	ಕಲೆಂಬ ನೆನಪು	೭೮
೬	ಕೊಲೆಗಡಕ	.			೭೫
೭	ಚಿತ್ರಗಾರನ ಹೆಂಡತಿ	೬೨
೮	ಎಲ್ಲವೂ ಮುಗಿಯತು		೫೮
೯	ಸೋಲು				೪೦
೧೦	ಸತ್ತವಳ ಚೀವನದ ಗುಟ್ಟಿ		.		೬೪
೧೧	ಅದು ಕನಸ್‌೯	.			೩೦
೧೨.	ಅಪರಾಧಿ ಯಾರು				೩೮
೧೩	ಕೃತಜ್ಞತೆ	೮೫
೧೪	ಕೊಲೆಯ ಸೇಡು				೮೨
೧೫	ಆ ಕೊರಡು				೮೮
೧೬	ಕಣ್ಣನ್ನೆ			೧೦೬

ಗುಣ

ಶುಕ್ರವಾರ ಹಗಲು ಜನ್ಮೇತ್ತಿದರ ಸಮಯ. ದೇವಾಲಯದ ಅಂಗಳ ದಲ್ಲಿ, ಬೀದಿಗೆ ಹೊಂದಿಕೊಂಡು ನೀತು ತನ್ನ ಅಮರವಾದ ವಾದ್ಯದ ತಂತ್ರಗಳನ್ನು ಮೀಟ್ಪತ್ತಿರುವನು ಪ್ರಶಾಂತವಾದ ವಾತಾವರಣದಲ್ಲಿ ಇವನ ಬರುವಿಕೆಯ ಕುರುಹು ಇದರಿಂದಲೇ ತಿಳಿಯತ್ತಿತ್ತು ಕರುಳಿನ ತಂತ್ರಯನ್ನೂ ಮಿಡಿಯವುದರಲ್ಲ ಪ್ರಪೀಣನಾದ ಇವನ ಕುಶಲತೆ, ಮಾನವತೆಯಲ್ಲಿ ಅಡಗಿಕೊಂಡಿದ್ದ ಕರುಣೆಯನ್ನೂ ಹೊಡೆದೆಬ್ಬಿಸುವಂತಿತ್ತು, ಇವನ ತಂತ್ರೀವಾದ್ಯದ ನಿಪುಣತೆ ಅದರೊಂದಿಗೆ ಸುಸ್ವರದಿಂದ ಹೊರಬಿಳಿವನ ಕರುಣಾಪೂರಿತ ಕವನಗಳು ಇವನ ಹೃದಯದ ಅರಕೆಯನ್ನೂ ಹೊರಬಿಸುತ್ತಿದ್ದವು

ಇದು ಪ್ರತಿಶುಕ್ರವಾರಪೂ ಇವನು ತಪ್ಪದೇ ಆಚರಿಸುವ ಕಾರ್ಯಕ್ರಮವಾಗಿತ್ತು ಇವನು ಬಂದನೆಂಬುದು ತಿಳಿದಕೂಡಲೇ ಆಕ್ಷಪಕ್ಕದ ಯಾವತ್ಯಾಯ, ವಿವಾಹಿತ ಸ್ತ್ರೀಯರೂ, ಚಿಕ್ಕ ಬಾಲಕರೂ ಯಾವುದೋ ಒಂದು ನೀಪನ್ನಾಡಿಕೊಂಡು ದೇವಾಲಯದ ಕಡೆಗೆ ಬಂದು ದೇವತಾರಾಧನೆಯನ್ನೂ ಮಾನಸಿಕ ಸಂತೋಷವನ್ನೂ ಪಡೆಯುತ್ತಿದ್ದರು. ಮನೆಗೆ ಹೀಗಾಗೆ ಗುವಾಗ ಈ ಗಾಯಕನು ಹಾಡುವುದನ್ನು ಮನದಣಿಯ ಕೇಳಿ ತಮ್ಮ ಮೆಚ್ಚುಗೆಯನ್ನು ಸೂಚಿಸಿ, ತಮ್ಮ ಶಕ್ತಿಗೆ ಅನುಗುಣವಾದ ಪಾರಿತೋಷಕವನ್ನಿಂತೆ ಮನೆಗಳಿಗೆ ತೆರಳುತ್ತಿದ್ದರು

ಮದುವೆಯಾಗದೆ ಇದ್ದ ಅನೇಕ ಸ್ತ್ರೀಯರು ಇವನನ್ನು ಮದುವೆಯಾಗುವ ನೀವದಿಂದಲೇ ಏನೋಽಿ ತಪ್ಪದೇ ಬಾದು ಅವನೆದುರು ಹೆಚ್ಚುವೇಳೆ ನೀತು, ಬಗೆಬಗೆಯ ಒಮ್ಮೆಮಾನಗಳನ್ನೂ ಅವನಿಗೆ ಬೇಡಾಗಿದ್ದರೂ ಇತ್ತು ತೆರಳುತ್ತಿದ್ದರು. ನಕ್ಕು ನಲಿದು ಹಾಸ್ಯದ ಮಾತುಗಳಿಂದ ಅವನ ಘೃಷ್ಣಿಯನ್ನು ತಮ್ಮೆಡೆಗೆ ಸೆಳೆದುಕೊಳ್ಳುತ್ತಿದ್ದರು. ಕುಚೀಪ್ಪೆಗಳಿಂದ ಅವನನ್ನು ಒಲಿಸಿಕೊಳ್ಳಲು ಅವರು ಅನೇಕ ವಿಧದಲ್ಲಿ ಪ್ರಯೋಜಿಸುತ್ತಿದ್ದರು.

ఆ గాయకను బలు చలువ. వయెస్సు మూవత్తిరిబహుదు ఆదరొ మన్సినల్లియ వేదనేయింద నోఇడలు స్ఫుర్తి హేచ్చై వ్యస్తి దవనంతి కండు బరుతీత్తు ఇంధా స్థతింగల్లియూ అవను అనేక హేఁగళియరన్న తన్న గాన మాధుంయుచిందలూ, సోగసాద చెలువికే ఎంందలూ మోర్కిసువంతి మాడిద్ద. తన్న రూప, గాయన ఇతర రిగె స్పీతియాగిదే ఎంబిదన్న మాత్ర ఆరితద్దసేర్ మోరతు, ఇవన్ను నోఇడునవర మన్సినల్లాగావ మనోఏపికారగఁ ఆరివు అవనిగిర లిల్ల ఇంధా భావనేగఁ ఆవరల్లి జ్ఞాతవాగివేయేంబ పరివేయూ ఇల్లదవనాగిద్దును

తన్న సితారన్న సుడిసువుదూ ప్రతి శుక్రవారవూ హోస హోస భవ కవితేగళన్న, ఐతికాషిక చిత్రగళన్న ఉల్లేఖిసువ నీళ్లివితే గళన్న కొడువుదూ, ఆ కలేయ ఆరాధనేయల్లి మగ్గునాగువుదర హోరతు బాధ్య ప్రశుచదల్లి నడేయువ విషయగఁ కడిగే అవన లక్ష్మీ హేచ్చిగే హోగ్గతీరలిల్ల. ఆదుడరింద తన్నన్న ఆరాధిసలు బంద కుటుగర కడియాగలి, తమ్మ స్పీతియ నోఇటిగళన్న బీరలు బరుత్తు లిద్ద నవయువతియచ లావణ్యద కడేగాగలి ఇవన నోఇటివిరలీల్ల. చిక్కె మక్కెటు డత్తిర బందాగ అవనేదే కుటియఁత్తత్తు, అవన ముఖ దల్లి మందకొస సూసుత్తిత్తు ఆవనాగ సుడిసువ గీతగళు మేల్లర గితియదాగి ఇరుత్తిద్దవు. ఇదర కారణ సుడిసువవనిగే మాత్ర తిలిద విషయవాగిత్తు.

కాలవు యారిగొ నిల్లువదిల్ల తన్న గతియన్న యిథారితి యల్లి ఆసుసరిసుత్త స్ఫురంతరిఁతయల్లి హోగువ లక్ష్మణ అదరదు. అదర దృష్టియల్లి ఎల్లరూ సమానరే యారన్న ఆదు లక్షీసువదిల్ల అదక్కె ఆది అంక్షగళు ఇల్లవేన్న బయఁదు హోసతు హళేయదేంబ భేదభావవు కేట్టు చొళి ఆదక్కెల్ల. తన్న దేరీ ఆద ప్రక్కేక రితియల్లి నడేయత్తిరువాగ జనరు ఆదన్నే ఆవథ్యాచిసబేఁకే హోరతు, ఆదు యారన్న ఆనుసరిసువదిల్ల. ఇదర గతియల్లి సిక్కు కేలవరు ముఖ పడువుదూ ఉంటు ఇస్తు తరు దుఃఖిక్కె ఒకగాగువుదూ ఉంటు.

ನಮ್ಮ ಗಾಯಕನು ಇವೆಲ್ಲವನ್ನೂ ಅರಿತ ಅನುಭವಶಾಲಿ. ವಯಸ್ಸು ಚಿಕ್ಕದಾದರೂ, ಅವನು ಜೀನಾಗಿ ಓದಿಕೊಂಡವ. ತನ್ನ ಅನುಭವವನ್ನು ಒಳ್ಳೀ ಮಾರ್ಗದಲ್ಲಿ ಪ್ರವರ್ತಿಸುವಂತೆ ಮಾಡಿ, ಅದರ ಫಲವನ್ನುಂಡವ. ಆದರೆ ಕಷ್ಟವು ಯಾರನ್ನು ಬಿಡುವುದಿಲ್ಲ ಅದರ ಪರಿಷಯವು ಇಲ್ಲ ಮಾನವನು ಜ್ಞಾನ ಸಾಧನೆಗೆ ಹತ್ತಿರದವನಾಗುವನು ದುಃಖವು ಮನುಷ್ಯನ ನಿಷಿಷ್ಟಿಯನ್ನು ತೋರಿಸಿಕೊಟ್ಟು, ಒಳ್ಳೀಯ ಮಾರ್ಗವಾವುದೆಂಬುದನ್ನೂ ತಿಳಿಯಲು ಸಹಾಯಕವಾಗುವುದು.

ಇದನ್ನರಿತ ಗಾಯಕನು ತನ್ನ ಮನೆಯಲ್ಲಿ ಯಾವ ತೋಂದರೆ ಇದ್ದರೂ ಲೆಕ್ಕಾಸದೆ ಶುಕ್ರವಾರದ ಪ್ರಾರ್ಥನೆಗೆ ಬರುವ ಜನರ ದೇವಸೇವೆಗೆ ಸಹಾಯಕನಾಗಿ ತನ್ನ ಅಪ್ಯಾ ಸೇವೆ ಸಲ್ಲಿಸಲು ಬರುವ ವಾಡಿಕೆ ತಪ್ಪಿಸುತ್ತಿರಲಿಲ್ಲ. ಅವನು ಗಾನಲಪರಿಯಾಳ್ಳ ಮನ್ಯನಾಗಿ ಹಾಡುತ್ತಿರುವ ಅಂದಿನ ವೈಖರಿವಿಶಿಷ್ಟರೀತಿಯದು ಅಂದು ಅವನು ಹೊಸ ಸಂದೇಶವನ್ನು ಪ್ರಪಂಚಕ್ಕೆ ಬೀರುವಂತಿತ್ತು ಶುಕ್ರವಾರದ ಪೂಜ್ಯತೆಯನ್ನರಿತಿದ್ದ ಅವನ ಮುಖದಲ್ಲಿ ಅಂದು ವಿಶೇಷ ಕಾಂತಿಯು ಒಡಿದ್ದು ಕಾಣುತ್ತಿತ್ತು. ಅಂದವನು ಹಾಡಿದ ಗೀತೆಗಳು ಅಮರ ಸಂದೇಶವನ್ನು ಸಾರುತ್ತಿದ್ದವು.

ಅಂದೇಕೋಽ ಅವನ ಮುಖ ವೈಖರಿ ಬಹಳ ಸಂತೋಷದಲ್ಲಿದ್ದೀರ್ಘ ಅಂತಿಕಾಣುತ್ತಿತ್ತು. ಅವನ ಮುಖದಿಂದ ದಿಷ್ಟು ತೇಜಸ್ಸು ಹೊರಣಾಸುವಂತಿತ್ತು. ಇದರಿಂದ ಸರೆದ ಜನರೆಲ್ಲರೂ ಅವನ ಗಾನ ಕಲೆಗೆ ಮೆಚ್ಚಿ ಹೆಚ್ಚಿನ ಬಹುಮಾನಗಳನ್ನು ಕೊಟ್ಟಿರು ಜನಸಂದರ್ಭ ಎಷ್ಟು ಹೊತ್ತಾದರೂ ಕಡಿಮೆ ಯಾಗುವಂತಿನಿಸಲಿಲ್ಲ. ನಿಯಮದಾತೆ ತನ್ನ ಹಾಡನ್ನು ಕೇಳಿ ಒಂದು ಅಮೂಲ್ಯವಾದ ಕೈ ವಸ್ತುವನ್ನು ಓವ್ವ ಯುವತಿ ಬಹುಮಾನವಾಗಿ ಕೊಟ್ಟಿಳು ಅವನ ಕಡೆ ಪ್ರೇಮದ ಸೋಳಿವನ್ನೂ ಬೀರಿದನು. ಅದರಂತೆ ಅನೇಕ ಯುವತಿಯರು ಮಾಡುವುದನ್ನು ಕಂಡು ಗಾಯಕನು ಬೆರಗಾದ. ಪೂಜಾವೇಳೆಯು ಮುಗಿದು ಜನರೆಲ್ಲರೂ ಹಿಂತಿರುಗುವಾಗ ಆ ಯುವತಿಯ ರಿನ್ನೂ ಅಲ್ಲೀ ಕಾದಿರುವುದು ಕಂಡು ತನ್ನ ಕೃತಜ್ಞತೆಯನ್ನು ಸೂಚಿಸುತ್ತ ಮನೆಗೆ ಹೋಗಲು ಎದ್ದುಸಿಂತು “ನಿಮ್ಮೆಲ್ಲಿರಿಗೂ ನನ್ನ ವಂದನೆಗಳೇ. ಆದನ್ನೇ ” ಎಂದು ಹೇಳಿ ಸುಸ್ತುನಾದ.

‘ “ನಮ್ಮಲ್ಲಿ ಯಾರನ್ನಾ ದರೂ ಮದುವೆಯಾಗಬಹುದೇ ? ” ಎಂದು ನಿಭರ್ಯವಾಗಿ ಅವರು ಕೇಳಿದರು.

“ ಆ ಕೆಲಸವು ನನ್ನಿಂದಾಗಲಾರನು. ” ಎಂದು ಉತ್ತರವಿತ್ತ ಆ ಗಾಯಕ. ಹೀಗೆ ಹೇಳುವಾಗ ಅವನ ಕಣ್ಣಲ್ಲಿ ನೀರು ಬರುವುದು ಕಂಡು ಅಲ್ಲಿ ಸೇರಿದ ಯುವತಿಯು ತಮ್ಮಲ್ಲಿಯೇ ಸಮಾಧಾನ ಹೊಂದಿ, ಚೀಟಿ ಹಾಕಿದಲ್ಲಿ ಯಾರ ಹೆಚರು ಬರುವದೋ ಅವಕೇ ಅವನನ್ನು ವರಿಸಬೇಕೆಂದು ನಿಭರ್ಯಿಸಿದರು

ಇವರ ನಿರ್ಧಾರ ಕೇಳಿ ಭೀತನಾದ ಗಾಯಕನು “ ಅದೂ ನಡೆಯು ಬಾರದು ನಾನು ಯಾರನ್ನೂ ವರಿಸಲು ಮನಸ್ಸು ಮಾಡಿಲ್ಲ ” ಎಂದು ಹೇಳಿದ.

“ ಏತಕ್ಕೆ ? ಏತಕ್ಕೆ ? ” ಎಂದು ಎಲ್ಲರೂ ಕೇಳಿದಾಗ ಅವನು ಯಾವ ಬಗೆಯಲ್ಲಿಯೂ ಉತ್ತರ ಕೊಡದೆಯೇ ಅವರನ್ನು ದಿಟ್ಟಿಸಿ ನೋಡುತ್ತಾ ನೀತುಬಿಟ್ಟು. ಅವನ ಕಣ್ಣಗಳಿಂದ ನೀರು ಧಾರೆಯಾಗಿ ಹರಿಯಬೇಡಿತು ಅವನು ವಾಸದಿಂದ ನೀತೆಲ್ಲಿಯೇ ನಿಂತುದನ್ನು ಕಂಡು, ಸೇರಿದ ಯುವತಿ ಯರೆಲ್ಲರೂ ತಮ್ಮದೇ ತಪ್ಪೆಂದು ಭಾವಿಸಿ ಸ್ವಲ್ಪ ಹೊತ್ತು ಸುಮ್ಮನಿದ್ದರು.

ಆ ಶಾತ ವಾತಾವರಣದಲ್ಲಿ ಯಾರೂ ಮಾತನಾಡಲಿಲ್ಲ ಆದರೆ ಇವನಲ್ಲಿ ಕನಿಕರಗೊಂಡ ಓವ್ರ ಯುವತಿ ಮುಂದೆ ಬಂದು “ ತಮ್ಮ ಮನ ವನ್ನು ಬಿಳಿಕೊಂಡಿ ” ಎಂದು ಕೇಳಿಕೊಂಡಳು.

ಇವಳ ಮಾತಿಗೆ ಮಾರುತ್ತರವಾಗಿ “ ನಾನೇನು ಹೇಳಲಿ. ನಿಮ್ಮಲ್ಲಿ ರನ್ನೂ ನೋಡಿದಾಗ ಮನೆಯಲ್ಲಿರುವ ತಾಯಿಯಲ್ಲಿದ್ದ ನನ್ನ ಬಾಲಿಕೆಯ ರಿಬ್ಬರು ನೆನಪಿಗೆ ಬರುವರು ” ಎಂದು ಸುಡಿದು ಅವನಲ್ಲಿಂದ ಮೆಲ್ಲಿಗೆ ಹೆಣ್ಣೆಯನ್ನಿಡುತ್ತ ಮನೆಯ ಕಡೆ ಹೊರಟು ಸೇರಿದ ಯುವತಿಯರು ತಮ್ಮ ಅಸಭ್ಯ ವರ್ತನೆಗೆ ಮರುಗಿದರು

(—Virtue)

ಕರುಳಿನ—ಕೊರಗು

ನಮ್ಮ ಮನೆಯ ಪಡಸಾಲೆಯಲ್ಲಿ ಅಂದು ಹರಟ ಕೊಳ್ಳುತ್ತ ಕುಳಿತ್ತದ್ವಾರ ಗಂಡಸರು ಮಾತ್ರ ಹರಟಿಗೆ ನೆರದಿದ್ದರು ಅಂದಿನ ಹರಟಿಯಲ್ಲಿ ಅನೇಕ ವಿಷಯಗಳು ಚಚಿಗೆ ಬಂದು ಹೋದವು; ಅವುಗಳಲ್ಲಿ ಮುಖ್ಯವಾದವು ನಮ್ಮ ಮನೆತನಕ್ಕೆ ಹಿರಿಯರಿಂದ ಬಂದ ಆಸ್ತಿ, ಮತ್ತು ಪರಂಪರಾಗತವಾಗಿ ನಮ್ಮಲ್ಲಿ ಮನೆಮಾಡಿಕೊಂಡಿರುವ ಕೆಲವು ಮನೆತನದ ಮಯಾದೆಗಳು. ನಾವಿರೀತಿಯಾಗಿ ಮಾತಿನಲ್ಲಿ ಮೈಮರೆತಿರುವಾಗ ಒಳ್ಳಿ ಮನೆಯಿಂದ ನಮ್ಮ ಮನೆಯು ಹಿರಿಯರೆನಿಸಿಕೊಂಡವರೂ ಉಂಟಾಗಿ ಮತ್ತು ರೆನಿಸಿಕೊಂಡವರೂ ಆದ ಭೂಮಾಂಟರು ನಮಗೆ ತಿಳಿಯದಂತೆ ಬಂದು ಸಿಂತಿದ್ದರು. ಅವರು ನಮ್ಮನ್ನು ಉದ್ದೇಶಿಸಿ, “ನಮ್ಮ ವ್ಯವಹಾರದಲ್ಲಿ ನಾನು ಅನೇಕ ಮಹತ್ವದ ಮತ್ತು ಕ್ಷಮ್ಮವಾದ ಸಮಸ್ಯೆಗಳನ್ನೇ ದುರಸಬೇಕಾಗುತ್ತದೆ ಬಂದು ದಿನ ಒಬ್ಬ ಪಕ್ಷಗಾರನ ಮನೆಗೆ ಕರೆ ಬಂದಿದ್ದು ದರಿಂದ ಹೋಗಬೇಕಾಯಿತು ಅಲ್ಲಿ ನಾನು ನಿರ್ಧರಿಸಬೇಕಾದದು ಸರ್ವ ಸಾಮಾನ್ಯವಾದ ವಿಷಯ ವಾದರೂ ದಿನವಹಿ ಜೀವನದಲ್ಲಿ ನಡೆದು ಹೋಗುವ ವಿಷಯವಾದರೂ ಅದೇಕೋಣ ಸ್ವಲ್ಪ ವಿಚಿತ್ರವಾದುದೆಂದೆನಿಸಿತು ಬಂದು ಮನೆಯ ಆಸ್ತಿಗೆ ಹಕ್ಕುದಾರನು, ಗುಪ್ತವಾಗಿ ಮಾಯವಾದುದರಿಂದ ಅವನನ್ನು ಕಂಡು ಹಿಡಿಯವ ಮಹತ್ವದ ಕೆಲಸ ನನ್ನ ಪಾಲಿನದಾಗಿದ್ದಿತು ಅದರ ವಿವರಗಳು ಹೀಗಿದ್ದವು !” ಎಂದು ತಮ್ಮ ಅನುಭವವನನ್ನು ಹೇಳತೋಡಿದರು

“ಆರು ತಿಂಗಳ ಹಿಂದೆ, ನಾನೋಂದು ಪಕ್ಷಗಾರಳ ಮನೆಗೆ ಹೋಗಬೇಕಾಯಿತು. ನಾನವಳಲ್ಲಿಗೆ ಹೋದಾಗ ಅವಳು ಸಾಯಿವ ಅವಸ್ಥೆಯಲ್ಲಿದ್ದಳು. ನನ್ನನ್ನು ಕಂಡು ಹತ್ತಿರ ಬರಮಾಡಿಕೊಂಡು ಹೀಗೆಂದಷ್ಟು: ‘ಮಹರಾಯರೆ, ನಿಮ್ಮ ಕೈಯಲ್ಲಿ ಬಂದು ಮಹತ್ವದ ವಿಷಯವನ್ನಿಟ್ಟು ಸಾಯಬೇಕೆಂದಿದ್ದೇನೆ. ನನ್ನ ಹಾಸಿಗೆಯ ಕೆಳಗಿರುವ ಈ ಆಸ್ತಿಪತ್ರವನ್ನು ಅವಲೋಕಿಸಿ. ಇದರಲ್ಲಿ ಕಾಣಿಸಿರುವ ನನ್ನ ಮಗನೆಲ್ಲಿರುವನೇಂಬುದನ್ನು ನನ್ನ ಮರಣಾಂತರ ಕಂಡು ಹಿಡಿಯವ ಕೆಲಸ ನಿಮ್ಮದು. ನಿಷ್ಪತ್ತಿದಿಂದ ಕೆಲಸ ಮಾಡಿ ನೀವು ಆ ಕೆಲಸದಲ್ಲಿ ಅಯಿಶಸ್ವಿಗಳಾದರೆ ನಿಮಗೆ ಏನತ್ತು ಸಾವಿರ

ರೂಪಾಯಿಗಳು ಪ್ರತಿಫಲ ದೊರೆಯುವುದು ಕೆಲಸದಲ್ಲಿ ವಿಜಯೆಗಳಾದರೆ ಒಂದು ಲಕ್ಷ್ಯ ರೂಪಾಯಿಗಳ ವರಮಾನ ನಿಮ್ಮದು' ಎಂದು ಹೇಳುತ್ತ ಮೆಲ್ಲಿಗೆ ಏಳುವುದಕ್ಕೆ ಪ್ರಯತ್ನಿಸಿದಳು. ನನ್ನ ಸೆರವಿನಿಂದ ಹಾಸಿಗೆಯಲ್ಲಿಯೇ ಎದ್ದು ಕೂತೆಬಳಿಕೆ ಸ್ವಲ್ಪ ವಿರಕವಾಗಿಯೂ, ಸ್ವಷ್ಟವಾಗಿಯೂ ಮಾತ್ರ ನಾಡಲು ಅವಳಿಗೆ ಅನುಕೂಲವಾಯಿತು. ಅವಳು ಒಹಳ ಶ್ರೀಮಂತಳಂತೆ ಕಂಡು ಬಂದಳು, ಅಲ್ಲದೆ ಅಮನೆಯ ನಿರ್ವಿಶಯದಲ್ಲಿ ಒಂದು ಬಗೆಯ ಸೋಗಸು ಸೌಂದರ್ಯ, ಸ್ವಚ್ಛಂದ, ಸರಕ್ತಿ ಕಂಡುಬಂತು ಸುನೆಯ ವಾತಾವರಣವು ಗಂಭೀರವಾಗಿದ್ದಿತು. ಆದಿದ ಮಾತುಗಳಲ್ಲವೂ ಸ್ವಷ್ಟ ಕೇಳಿಸುವಮ್ಮೆ ವಿಶಾಲವಾಗಿದ್ದಿತು. ಅವಳು ಮಲಗಿದ ಒಳಮನ್ಸ, ಇದಲ್ಲವೂ ನನ್ನನ್ನು ಮೂಕನನ್ನಾಗಿಸಿತು.

“ಅವಳು ಮತ್ತೆ ತನ್ನ ಕತೆಯನ್ನು ಹೇಳಲಾರುಬೇಕಿದೆಳು:

‘ಆಗಾಧವಾದ ನನ್ನಾತ್ಮಚರಿತ್ರೆಯನ್ನು ಕೇಳುವವರಲ್ಲಿ ನೀವೇ ಮೊದಲಿಗರು. ಈಗಿನ ನನ್ನ ಹೀನಾವಸ್ಥೆಯಲ್ಲಿ ನನ್ನ ಮನೆತನದ ಇತಿಹಾಸವೆಲ್ಲ ವನ್ನೂ ಹೇಳುವವರಿಗೆ ನಾನು ಜೀವಂತವಿದ್ದರೆ ಸಾಕು ತಮ್ಮ ವಿಶಾಲ ಹೃದಯತ್ತಿ, ಕಾರ್ಯತತ್ವರತೆಯ ವಿನರಗಕನ್ನಾರಿತುದರಿಂದಲೇ, ಸೀವು ನನ್ನ ಕಡೆಯ ಇಷ್ಟವನ್ನು ಪೂರ್ತಿ ಮಾಡುವಿರೆಂಬ ಭರನನೆ ನನಗಿದ್ದುದರಿಂದಲೇ, ನಿಮ್ಮ ಮುಂದೆ ಎಲ್ಲವನ್ನೂ ಬಿಚ್ಚಿಹೇಳುವ ಸಾಹಸಮಾಡಿದ್ದೇನೆ ನನ್ನಂತಹ ಅನಾಧಿಗೆ ಕರುಣೆ ತೋರುವ ದಯಾಶತ್ವ ತಮ್ಮಲ್ಲಿದೆಯೆಂದು ನಾನು ನಂಬಿದ್ದೇನೆ.

‘ನನ್ನ ಮದುವೆಗಿಂತ ಮೂಳೆ ನಾನೋವ್ರ ಯುವಕನನ್ನು ಪ್ರೀತಿ ಸಿದ್ದೇ. ಈ ನಮ್ಮ ಪ್ರೀತಿಯ ಮಿಲನಕ್ಕೆ ಹಿರಿಯಾರ ಸಮ್ಮತಿ ದೂರಯ ಲಿಲ್ಲಿ; ಕಾರಣ ಆತನ ಬಡತನ ಈ ಪ್ರೇಮಸಂಬಂಧ ಬೆಳೆದ ಕೆಲವು ಕಾಲದ ಸಂತರ, ಹಿರಿಯರ ಒತ್ತಾಯದಿಂದಲೂ, ಪ್ರಪಂಚಜಳಾನ ಹೆಚ್ಚಿಲ್ಲ ದಿದ್ದುದರಿಂದ ಅವರನ್ನೆದುರಿಸುವ ಶಕ್ತಿ ಸಾಲಿದ್ದುದರಿಂದಲೂ, ಒಂದು ಬಗೆಯ ನಿರಾಶೆಯಾದಲೂ, ನಾನೋಬ್ಬ ಶ್ರೀಮಂತನನ್ನು, ಮನಸ್ಸಿಲ್ಲದಿದ್ದರೂ ಮನೆತನದ ಸಡತೆಗನುಸುಸಿ ಮಂಡಿಯಾಗಬೇಕಾಯಿತು ಆ ಕಾಲದ ಅನೇಕ ಹುಡುಗಿಂಂತೆ ಸಾಂಪ್ರದಾಯಿಕ ಉಚರಣೆಗೆ ಒಲಿಯಾಡೆ.

ನನಗೊಬ್ಬ ಗಂಡುಮುಗು ಹುಟ್ಟಿದ ಕೆಲವು ವರುಷಗಳ ನಂತರ ನಾನು ವಿಧವೆಯಾದೆ.

‘ನುಡುವೆಗಿಂತ ಮೋದಲು ಸ್ತೀತಿಸಿದ ಆ ಯುವಕ ಬೇರೊಬ್ಬಳನ್ನು ಮುದುವೆಯಾದ ನಾನು ವಿಧವೆಯಾದುದು ತಿಳಿದನಂತರ ನನ್ನ ನೇರವಿಗೆ ಅವನು ಬಾರದೆ ಅಸ್ವತಂತ್ರನಾದುದಕ್ಕೆ ಬಹಳ ಮರುಗಿದ ನನಗನೇಕ ಸಲ ಭೀಟ್ಟಿಯನ್ನಿತ್ತ; ಅವನ ಅಂತಃಕರಣಕ್ರಾರ್ವಕ ದುಃಖವನ್ನು ತೋಡಿ ಕೊಂಡು ಮರುಗಿದ ಅವನಿಗೆ ನನ್ನಲ್ಲಿರುವ ಮನತೆ, ವಿಶ್ವಾಸ, ಸ್ತೀತಿ ಯನ್ನು ಕಂಡು ನನಗೆ ದುಃಖ ಉಕ್ಕೇರಿತು ನನ್ನ ಕಷ್ಟದಲ್ಲಿ ಸ್ವೀಹಿತನಂತೆ ನೇರವಾಗುವುದಕ್ಕೆ ಬಂದವರಲ್ಲಿ ಆತನೇ ಮೋದಲನೆಯವನು ನಾನೊಬ್ಬಳೇ ದುಃಖದಲ್ಲಿದ್ದಾಗ ನನ್ನನ್ನು ಉಪಚರಿಸಲು ಬಾದಾಗ ಅವನನ್ನು ಒರಮಾಡಿ ಕೊಳ್ಳಬೇಕೆ ಇರಲಿಕ್ಕಾಗಲಿಲ್ಲ. ನಾನೊಬ್ಬಳೇ, ಏಕಾಕೆನಿಯಾಗಿ, ಅನಾಫೇಯಾಗಿ, ದೊಡ್ಡ ಮನೆಯಲ್ಲಿ ದುಃಖದಲ್ಲಿರುವಾಗ ಇವನ ಸಹವಾಸದಲ್ಲಿ ಮಾತುಕತೆಯಾಡುವುದು ಸುಖಕರವೆನಿಂತು ಮನಸ್ಸಿಗೆ ಸಮಾಧಾನವನ್ನೀಯಲು ಬರುತ್ತಿದ್ದು ಈ ಮಿತ್ರನಿಂದ ದೂರವಿರಲು ಸಾಧ್ಯವಾಗಲಿಲ್ಲ ನನ್ನ ಏಕಾಂತದ ಏಕಾಂತತೆಯನ್ನು ದೂರಮಾಡಲು ಹೀವನು ಬರುತ್ತಿದ್ದು ಮನಗೆ ಬೇಕಾದ ಸನ್ನಿಹಿತವೆನಿಂತು ಹಿಂದೆ ಅವನಲ್ಲಿ ನನಗಿದ್ದ ಸ್ತೀತಿ ಮತ್ತೆ ಚಿಗುರಿತು. ಹೊರಗಿನ ಪ್ರಪಂಚಕ್ಕೆ ನಾನು ತಪ್ಪು ಹಾದಿ ಹಿಡಿಯುವಂತೆನಿಸಿದರೂ, ಅದು ನನ್ನ ಮನಸ್ಸಿಗೆ ಅಸಮಂಜಸವೆನಿಸಲಿಲ್ಲ. ಹೆಚ್ಚಿನ ಯಾತನೆ ತಳಿಯುವುದು ಬಹಳ ಕರಿಣವೇಬ ಮಾತು ಎಲ್ಲಿರಗೂ ತಿಳಿದ ವಿಷಯವೇ’

‘ನನ್ನ ಮಾತಾಪಿತ್ರರು ಕಳಕೊಂಡ ನನಗೆ ಅವನೊಬ್ಬನೇ ದಿಕ್ಕೆಂದು ನನಗನಿಸಿತು ಅನೇಕ ಸಲ ನಾನು ಅವನೊಂದಿಗೆ ದಿನರಾತ್ರಿಗಳು ಕಳೆಯುವುದು ತಪ್ಪೆಂದು ಒಂದೊಂದು ಸಲ ಎನಿಸುತ್ತಿತ್ತು ಆದರೆ ಅವನನ್ನು ಕಂಡೊಡನೆಯೇ ಆ ಸುಕಪ್ಪ ವಾಯವಾಗುತ್ತಿತ್ತು.

‘ಅವನು ನನ್ನ ಪ್ರಯಾಂಕ-ಸಂಸ್ಕೃತ ಹೃದಯಕ್ಕೆ ಮಾತ್ರ. ಅವನು ನನ್ನ ಅವಿವಾಹಿತ ಗಂಡನಾದ ಇದು ಹೇಗೆ ಸಂಭವಿಸಿತೆಂಬುದು ವರ್ಣಿಸಲಾರೆ. ಇದು ಹೇಗೆ ನಡೆದುಮೋರುತ್ತೇಬುವುದರ ಅರಿವೂ ನನಗಿರಲಿಲ್ಲ.

ಸಣ್ಣ ವಯಸ್ಸಿನಿಂದಲೂ ಬೆಳೆದುಬಂದ ನಮ್ಮ ಪರಸ್ಪರ ಪ್ರೀತಿಯ ಹೃದಯ ಗಳು ಈ ರೀತಿ ಮಿಲನವಾಗುವುದು ಅಸಹಜವೇನಿಸಲಿಲ್ಲ – ಅನಿವಾರ್ಯ ವೇನಿಸಿತು. ಸಹಜವಾಗಿ ಉಕ್ಕೆಬರುವ ಪ್ರೀತಿಯನ್ನು ತಡೆಯುವುದು ಕಷ್ಟ ವೆಂಬುವುದು ಅನುಭವಿಸಿದವರಿಗೇ ತಿಳಿದ ವಿಷಯ ನಾನೆನನ್ನು ಹೇಗೆ ಚಿತ್ರಿಸಲಿ? ಇದನ್ನು ತಡೆಯುವುದು, ತ್ಯಾಗಿ ಯೋಗಿಗಳಿಗೇ ಸಾಧ್ಯ; ಸರ್ವ ಸಾಮಾನ್ಯ ಜನರಿಗೆ ಇದು ಆಗದ ಕೆಲಸ

‘ಈ ಬಗೆಯಾಗಿ ದಂಪತ್ತಿಗಳಂತೆ ನಾವಿಬ್ಬರೂ ಹನ್ನೆರಡು ವರ್ಷಗಳು ಕೂಡಿ ಕಳೆದೆವು; ನಮ್ಮ ಜೀವನ ಸುಖವನ್ನು, ಆನಂದಮಯವಾಗಿ ದ್ವಿತ್ತ. ಕಾಲವು ಬಹುಬೇಗ ಹೊರಳಿದಂತೆ ಭಾಸವಾಗುತ್ತಿತ್ತು. ನಾನು ವಿಧವೇ ಯೀಂಬ ಕಳ್ಳನೆಯೇ ಆಗಲಿಲ್ಲ ಯಾವನದ ಭರದಲ್ಲಿ ನನಗೆ ಬೇರೊಂದು ವಿಷಯ ನೇನಪಿಗೆ ಬರಲೇ ಇಲ್ಲ ಅದೇ ಸಮಯದಲ್ಲಿ ನನ್ನು ಈ ಪ್ರೀತಿಪಾತ್ರ ನಾದ ಸ್ನೇಹಿತನ ಹೆಂಡತಿಯೋಂದಿಗೂ ನನಗೆ ಹೆಚ್ಚಿನ ಸ್ನೇಹ ಬೆಳೆಯುತ್ತು. ಆದರೆ ನಮ್ಮ ರಹಸ್ಯವ್ಯಾವಾರದ ಗುಟ್ಟು ಮಾತ್ರ ತ ಮುಗ್ಧಿಗೆ ತಿಳಿದಿರಲಿಲ್ಲ. ನಂಬಿದ ಅವಳಿಗೆ ನಾನು ಯೋಸನವಾಡುತ್ತಿರುವೆನ್ನಿಲ್ಲಯೇಂದು ಒಂದೊಂದು ಸಲ ಎನಿಸುತ್ತಿತ್ತು. • ಆದರೆ ಮರುಕ್ಕಣ ನನ್ನು ಗುಂಗಿನಲ್ಲಿ ಎಲ್ಲವನ್ನೂ ಮರೆಯುತ್ತಿದ್ದೆ

‘ಅವಳೂ, ನಾನೂ ಸೇರಿ ನನ್ನ ಮಗುವನ್ನು ಪ್ರೀತಿಯಂದ ಕೂಡಿ ಬೆಳಿಸುತ್ತಿದ್ದೇವು; ನಮ್ಮ ಅಕ್ಕರೆಯಾಂದ ಅವನೊಬ್ಬ ಯೋಗ್ಯವಾಸುಪ್ಯನಂತೆ ಬೆಳಿದ ಗರ್ವಪಡಬೇಕಾದ ಮನುಷ್ಯನಾದ ಅವನು ಯೋಗ್ಯ ಗುಣಗಳ ಗಣಿಯಾದ ವಿಶಾಲಹೃದಯತೆಯುಳ್ಳವನೂ, ಮನಸ್ಥೀರ್ಯ ಗುಣ ವಂತನೂ, ಬುದ್ಧಿಶಾಲಿಯೂ ಆದ. ಅವನನ್ನು ಕಂಡರ ನನಗೆ ಹೆಚ್ಚಿನ ಹೆಮ್ಮೆಯೆನಿಸುತ್ತಿತ್ತು. ಅವನೊಬ್ಬ ಹದಿನೇಳು ವರುಷದ ಯುವಕನಾಗುವುದನ್ನು ಕಂಡು ಹಿಗ್ಗಿದೆ

‘ನನ್ನ ಮಗನು ನಮ್ಮಿಬ್ಬರನ್ನೂ ಪ್ರೀತಿಸುತ್ತಿದ್ದನು. ಅವನು ಆತ ನನ್ನು ಅಪ್ತಸ್ನೇಹಿತನೆಂದು ಕರೆಯುತ್ತಿದ್ದನು ಅವನೆಂದರೆ ಅವನಿಗೆ ಅಮಿತ ಪ್ರೀತಿ, ವಿಶ್ವಾಸ. ಅವನ ಮಾತ್ರ, ಇನ್ನು ಶ್ರದ್ಧೆಯಂದ ಕೇಳುತ್ತಿದ್ದನು. ತಂದಯನ್ನು ಕಳಕೊಂಡಿದ್ದರೂ ಇವನ ಜತೆಯಲ್ಲಿ ಆದರ ಅರಿವು

ಅವನಿಗೆ ಆಗುತ್ತಿರಲಿಲ್ಲ. ಈತನೇ ತನ್ನ ಮಾರ್ಗದರ್ಶಕನೆಂಬ ಭಕ್ತಿಯು ಭಾವನೆ ಅವನಿಗಿದ್ದಿತು. ಅವರಿಬ್ಬರ ಪ್ರೇಮ-ವಾಪ್ಸಿಲ್ಯದ ಜೀವನವನ್ನು ಹೇಗೆ ವರ್ಣಿಸಲಿ?

‘ನನ್ನ ಮಗನು ನನ್ನ ಮಿಶ್ರನ ಬಗ್ಗೆ ಯಾವ ಬಗೆಯ ವಿವರಗಳನ್ನೂ ತಿಳಿಯಲು ಆತುರನಾಗಿರಲಿಲ್ಲ ಅವನ ಈ ಮೂರಿನದ ಕಾರಣವನ್ನು ತಿಳಿಯಲು ನಮ್ಮಿಬ್ಬರಿಗೊ ಉತ್ತಮಕತೆಯಿತ್ತು. ಆದರೆ ಕೇಳುವುದಾದರೂ ಹೇಗೆ?‘

‘ಒಂದು ಹಬ್ಬದ ಸಂಜೇ, ವಾಡಿಕೆಯುಂತೆ ನಾವು ಮೂವರೂ ನನ್ನ ಮನೆಯಲ್ಲಿ ಸೇರಿ ಉಟಪ್ಪಾಡಬೇಕೆಂದು ನಿಶ್ಚಯವಾಗಿತ್ತು. ಇವರಿಬ್ಬರಲ್ಲಿ ಯಾರು ವೋದಲು ಬರುವರೋ ಎಂದು ಕಾದಿದ್ದೆ. ಬಾಗಿಲು ತೆಗೆದಾಗ ನನ್ನ ಮಿಶ್ರನೇ ವೋದಲಿಗೆ ಬಂದನು ಆತುರದಿಂದ ನಾನು ತೆರೆದ ತೋರು ಗಳಿಂದ ಅವನನ್ನು ಆಲಿಂಗಿಸಿದೆ ಸಂತಸದ ಭರದಲ್ಲಿ ನನ್ನನ್ನು ಅವನು ಮುದ್ದಿಟ್ಟು

‘ನಮ್ಮು ಮಿಲನದಲ್ಲಿ ನಾವಿರಲು ಯಾರೋ ಬಂದಂತೆ ಭಾಸವಾಯುತು. ನಮಗೆ ತಿಳಿಯದಂತೆ ಮೆಲ್ಲನೇ ಮನೆಯೋಳಕ್ಕೆ ಪ್ರವೇತಿಸಿದ್ದವನು ನಷ್ಟ ಮಂಗನೇ! ನಾವಿಬ್ಬರೂ ಪ್ರೇಮದಾಲಿಂಗನದಲ್ಲಿದ್ದುದನ್ನು ಕಂಡು ದಿಗ್ಭರು ಗೊಂಡು ಒಂದೇ ಸಮನೆ ನೋಡುತ್ತ ನಿಂತಾಬಿಟ್ಟ; ಮಾತಿಲ್ಲದ ಅವನ ಈ ವಿಸ್ತೃಯನೋಟ ನಮ್ಮಿಬ್ಬರನ್ನು ಬೆದರಿಸಿತು. ಇದಲ್ಲವೂ ವೇಗವಾಗಿ ನಡೆದು ಹೋಯಿತು. ಮನುತ್ತೆಯ ಕರೆಯಿಂದ ನನ್ನ ಮಗನನ್ನು ಸಮೀಪಿಸಿದೆ. ಆದರೆ ಅವನಲ್ಲಿರಲಿಲ್ಲ ಹೊರಗೆ ಹೊರಟುಹೋಗಿದ್ದ

‘ನಂತರ ನಾವಿಬ್ಬರೂ ಎದುರಾಗಿ ನಿಂತೆವು; ಮಾನದಲ್ಲಿ ನಿಶ್ಚೀಯಿತ ರಾದ ನಮಗೆ ಮಾತನಾಡಲು ಬಲವರಲಿಲ್ಲ. ನಿಬಳತೆಯಂದ, ನಿರಾಶೆಯಂದ ನನ್ನೆಡೆ ನೀರಾಂತರು. ನಿಲ್ಲಲು ತ್ರಾಜವಿಲ್ಲದ ಹತ್ತಿರದ ಕುಚ್ಚಿಯ ಮೇಲೆ ಬರಿಗಿದೆ ಕವಿದ ಆ ಕತ್ತಲಿನಲ್ಲಿ, ಹೊರಗೆ ತಳಗಾಳಿಯಲ್ಲಿ ಎಲ್ಲಿಗಾದರೂ ಹೊರಟುಹೋಗಲೇ ಎಂದೆನಿಸಿತು. ಮನೆಯಲ್ಲಿ ಕುಳಿತರಲು ಮನಸ್ಸಿರಲಿಲ್ಲ. ನನ್ನೆಬ್ಬ ಮಗನೆದುರು ನಮ್ಮ ಗೃಹಿಟ್ಟು ರಿಂದ್ದೂ ಯಂತಲ್ಲ ಎಂಬ ಅಪಕಾಸ್ಯದ ನೋವು ನನ್ನನ್ನು ನಿರ್ವಿಜ್ಞಾಣಾಗಿ ಮಾಡಿತು. ಮನಗ ನೆಡುರಿಗೆ ನನ್ನ ವಾಯಾದ ಹೋಯಿತಲ್ಲ ಎಂಬ ತಾಪ ನನ್ನ ದುಃಖವನ್ನು

ಹೆಚ್ಚೆಸಿತು. ದುಃಖದ ಅವೇಶದಲ್ಲಿ ಅತ್ಯುಬಿಟ್ಟಿ ಹುಡುಗಿಯಂತೆ. ಹುಡುಗ ಲಾರದ ದುಃಖ ನನ್ನನ್ನಾವರಿಸಿ ನನ್ನ ಹೃದಯವನ್ನು ಹಣ್ಣುಮಾಡಿತು. ಹೆತ್ತತಾಂಗಾಯ ಮಾನ, ಮಗನೆಂದರು ಹೋಗುವುದು ಎಂತಹ ಸೋನ ಸ್ನಾಂಟುಮಾಡುವುದೆಂಬುವುದು ನಾನು ವಣಿಕಲಾರೆ; ಹೇಳಲು ನನಗೆ ಮಾತುಗಳು ಬಾರದಾಗಿವೆ.

‘ನನ್ನ ಜೀವದ ಗೆಳೆಯನೂ ತಾಪದಿಂದ ಸೊಂದಿಸುವುತ್ತಿದ್ದು ದು, ನನಗೆ ಕಂಡುಬರುತ್ತಿತ್ತು ಸಂತೇಸುವ ಮಾತುಗಳನ್ನಾಡಿ ಅವನು—ನನ್ನ ಮಗನನ್ನು ಕಂಡು ಎಲ್ಲವನ್ನೂ ವಿವರಿಸಿ, ವಿಶದೀಕರಿಸಿ, ತಿಳಿಯಹೇಳುವೆ ಸೆಂದು ಹೇಳತ್ತ ನನ್ನ ಹೈಂಬಾಲಿಸಿದನು ಪುತ್ತು ಅವಸರದಿಂದ ಅವನನ್ನು ಹುಡುಕಲು.ಹೋರಬ್ಬಿಹೋದ

‘ಆ ಕೊಳೆಯಲ್ಲಿಬ್ಬಳ್ಳೀ ಕುಳಿತೆ. ಸನ್ನಿಸಿಯನ ಬರುವಿಕೆಯ ಹಾದಿಯನ್ನು ಕಾಯುತ್ತ ಕುಳಿತಿರುವಾಗ ಸ್ವಂತ ಸಪ್ತಳವಾದರೂ ನನ್ನದೆ ಭೀತಗೊಳ್ಳುತ್ತಿತ್ತು ಕುಲಿಸುಯಲ್ಲಿ ಬೀಕಿ ಉರಿಯುತ್ತಿರುವಾಗ ಆಗುವ ಸ್ವಲ್ಪ ಸಪ್ತಳವೂ ನನ್ನನ್ನು ಬೆದರಿಸುತ್ತಿತ್ತು ಈ ಬಗೆಯ ಆಶ್—ನಿರಾಶಗಳ ಹೊಯ್ದಾಟದ, ಈ ಸಂಕಟದಲ್ಲಿ ಒಂದೆರಡು ತಾಸುಗಳ ಕಾಲ ಕಳೆದು ಹೋಯಿತು. ಆ ಸಮಯದಲ್ಲಿ ನಾನನುಭವಿಸಿದ ಯಾತನೆ ಅವಣಿಸಿಯ. ಕೊಲೆಗಡುಕನುತ್ತ ನನ್ನ ಅವಸ್ಥೆ. ನಡುರಾತ್ಮಿಯ ವೇಳೆಗೆ ನನ್ನ ಮಿಕ್ಕ ನಿಂದೊಬ್ಬ ಆಳು, ಕಾಗದ ತಂದ ಅದರಲ್ಲಿ ಹೀಗೆ ಬರೆದಿತ್ತು:

“ನಿನ್ನ ಮಗ ಮನಸೆಗೆ ಬಂದಿದ್ದಾನೆಯೆ? ನಾನು ಬರಂ ಹುಡುಕಿದೆ, ಸಿರಾಶನಾದೆ: ಬಹಳ ದಣುವಾಗಿದೆ; ಮಲಗಿದ್ದೀನೆ. ಈ ವೇಳೆಯಲ್ಲಿ ನಿನ್ನನ್ನು ಕಾಣುವುದು ಉಚಿತವಲ್ಲವೆಂದು ಈ ಪತ್ರ ಬರೆದಿರುವೆ.”

ಇದಕ್ಕೆ ಮಾರುತ್ತರವಾಗಿ ‘ಮಗನು ಇನ್ನೂ ಮನಸೆಗೆ ಬಂದಿಲ್ಲ ನಿಂದವ ನನ್ನ ಹುಡುಕಲೇಬೇಕು’ ಎಂದು ಬರೆದು ತಿಳಿಸಿದೆ. ಅವನಿಗಾಗಿ ರಾತ್ರಿ ಎಲ್ಲವೂ ಅದೇ ಆರಾಮಾಸನದ ಮೇಲೆಯೇ ಕುಳಿತಿದ್ದೆ, ನಿದ್ದೆಬರಲಿಲ್ಲ.

‘ನನಗೆ ಹುಟ್ಟುಪಿಡಿದೆಂತಾಗಿತ್ತು. ಮನಸೆಯಲ್ಲಿ ಹರಿದಾಡಿ, ಸೆಲದ ಮೇಲೆ ಉರುಳಿಸಬೇಕೆಂದೆನಿಸಿತ್ತು. ಆದರೂ ನಿಶ್ಚಲತೆಯಾದ ಕುಳಿತ ಸ್ಥಳ ಬಿಟ್ಟೇಷಲಿಲ್ಲ. ರೋಚಿಸಿದೆ: ಉಹಾಸಾವಾರಾಜ್ಯದಲ್ಲಿ ಕನಸು ಕಂಡೆ.

ಎಲ್ಲವೂ ಮಸಕಾಗಿ ಕಾಣುತ್ತಿತ್ತು; ಎಲ್ಲವೂ ಒಗಟಾಗಿಯೇ ತೋರುತ್ತಿತ್ತು. ಎಪ್ಪು ಮಧಿಸಿದರೂ ಸಹಸ್ರೀಯ ಬಹು ಕೆಷ್ಟವಾಗುವಂತೆ ಕಂಡುಬಂತು

‘ಯೋಚನಾಲಹರಿ ಇನ್ನೊಂದು ಸನ್ನಿಹೀಗಿದ ಕಡೆ ಜಾರಿತ್ತು. ಇವ ರಿಬುರೂ ಕಲೆತೆಲೆ, ನಮ್ಮರಹಸ್ಯಜೀವನದ ವಿವರಗಳೆಪ್ಪ ಹೊರಬೀಳುವವೈ ಎಂಬ ಸಂಕಟ, ನನ್ನನ್ನು ಪೀಡಿಸತ್ತೊಡಗಿತು ಮುಂದೆ ಮಗನ ಭವಿತವ್ಯ ವೇನು? ನನ್ನ ಗತಿಯೇನೊಂ ಯೋಚನೆ ನನ್ನನ್ನು ಅಧಿರಕ್ಷನಾಗಿ ಮಾಡಿತು

‘ನನ್ನ ಮನೀಯ ದಾದಿ ಪೂರನೀಯ ದಿನ ಬಂದು ನನ್ನ ವರ್ತನೆಯಲ್ಲಿ ಕಂಡುಬರುವ ಈ ಬದಲಾವಣೆಯ ಕಾರಣವನ್ನಿರಿಯಲು ತವಕೆಸಿದಕು ನೊಂದ ಹೃದಯದ ಬೇಗೆಯನ್ನೂ ಅವುಗಳ ವಿವರವನ್ನು ಅವಳ ಮುಂದೆ ಹೇಗೆ ಹೇಳುವುದು? ನನ್ನ ಒಧಿ ಸ್ಥಿತಿದಲ್ಲಿರಲ್ಲಿ ನನ್ನ ಮಾತುಗಳಲ್ಲಿ ತಿಳಿವಿರಲಿಲ್ಲ. ಅವಳನ್ನು ಬೆದರಿಸಿ ದೂರ ಕಳಿಸಿಬಿಟ್ಟೆ ಅವಳು ಮತ್ತೆ ಡಾಕ್ಟರನೊಂದಿಗೆ ಬರುವ ಹೇಗೆ ನಾನು ಅರ್ಥ ಉನ್ನಾದ್ವಾವಸ್ಥೆಯಲ್ಲಿದ್ದೆ

‘ನನ್ನನ್ನು ಹಾಸಿಗೆಯ ಮೇಲೆ ಮಂಲಗಿಸಿದ್ದರು ಮೆದುಳಿನ ಜ್ಞರವೆಂಬ ಬೇನೆ ನನ್ನನ್ನಾವರಿಸಿದ್ದಿತ್ತ ನನಗೆ ಪೂರ್ಣ ಎಚ್ಚರವಾಗಬೇಕಾದರೆ ಬಹಳ ದಿನಗಳುರುಳಿದನಂತೆ ಅನೇಕ ದಿನಗಳು ಎಚ್ಚರವಿಲ್ಲದೆ ಹಾಸಿಗೆಯಲ್ಲಿ ಮುಲ ಗಿಡ್ಡ ನಾನು ಎಚ್ಚತ್ತ ಸಮಯದಲ್ಲಿ ಮೊದಲು ಕಂಡುದು ನನ್ನ ಪೀಠಿಯ ಜೀವದ ಗೆಳೆಯನನ್ನು ಅವನನ್ನು ಕಂಡೊಡನೇ ‘ನನ್ನ ಮಂಗ! ನನ್ನ ಮಗನ್ನಲ್ಲಿ’ ಎಂದು ಚೀರಿಕೊಂಡೆ

ಅವನು ದುಃಖದಿಂದ ‘ಸಮಾಧಾನ ಹೊಂದು ಸಕಲ ಪ್ರಯತ್ನ ಗಳನ ವಿಫಲವಾದವು ಅವನೆಲ್ಲಿರುವನೇಂಬುದು ತಿಳಿಯಲೇ ಇಲ್ಲ ನನ್ನ ಪರಾಧವೇನೂ ಇಲ್ಲ’ ಎಂದು ಹೇಳಿ ಸುಮುನಾದ

‘ನಿರಾಶ್ಯಾಂದ ಬೆಂದ ನನ್ನ ಹೃದಯಕ್ಕೆ ಸಮಾಧಾನವಾಗಲಿಲ್ಲ ನನ್ನ ಮಂಗನ ಸುಳಿವೇ ತಿಳಿದಿಲ್ಲವೆಂಬ ಸಂಕಟ ನನ್ನನ್ನು ಕೆರಳಿಸಿತು; ಕೋಪವು ಇಮ್ಮಡಿಯಾಗಿತ್ತ ಅವೇಶದಲ್ಲಿ ಅವನನ್ನುದ್ದೇಶಿಸಿ ‘ನಿನ್ನ ಕರ್ತವ್ಯ ಸೀನು ಸರಿಯಾಗ ಮಾಡಿಲ್ಲ ಅವನೊಂದಿಗ್ಲಿವೆ ಸೀನು ಮತ್ತೊಂದು ಸಲ ನನ್ನನ್ನು ಕಾಣಲು ಬರಬೇಡ. ನಿನ್ನ ಮುಖ ನೋಡಲಾರೆ ಹೊರಟು

ಹೋಗು ಎಂದು ಹುಚ್ಚುಕೆಂತೆ ನುಡಿದುಬಿಟ್ಟೆ. ಅವನು ದುಃಖದಿಂದ ಹೋಗಿಬಿಟ್ಟೆ.

‘ಅವನಂದು ಹೋದವನು ಮತ್ತೆ ಬರ್ಹೀ ಇಲ್ಲ. ನನ್ನ ವೇದನೆಯೆ ದುಃಖದಲ್ಲಿ ಮುಕುಗಿ ಇಂದಿಗೆ ಇಪ್ಪತ್ತು ವರುಷಗಳನ್ನು ಏಕಾಕೀಸಿಯಾಗಿ ಕಳೆದಿರುವೆನು. ಒಬ್ಬಳೇ, ಜೀವನದ ಕಹಿಯನ್ನು ಮಾತ್ರ ಅನುಭವಿಸಿ ಇಂದು ಈ ಅವಸ್ಥೆಯಲ್ಲಿರುವೆನು. ಇದರ ಸೋನಿನ ಆಳವೂ, ಇದರಿಂದ ನನಗಾದ ದುಃಖವೂ ಎಂತಹದೆಂಬುವುದನ್ನು ನೀವೇ ಉಹಿಸಿಕೊಳ್ಳಬೇಕು. ನಾನು ಪ್ರೀತಿಸಿದವನನ್ನಾಗಲಿ, ನನ್ನ ಮುದ್ದು ಮಗನನ್ನಾಗಲಿ ಕಾಣದಲೇ ಸಾಯುವ ಕಾಲವನ್ನೇ ಎದುರುಸೋಡುತ್ತ, ಇಷ್ಟದಿನ ವೇದನೆಯಲ್ಲಿ ಈ ದಿರುವೆನು. ಇಂದು ಆ ಸಮಯ ಬಂದಿದೆ, ನನ್ನ ವರನ್ನು ಕಾಣದೇ ಸಾಯುವ ಕಾಲ ಒದಗಿದೆ

‘ನನ್ನ ಪ್ರೀತಿಯ ಗೆಳೆಯನಿಂದ ಇದರಲ್ಲಿ ಯಾವ ತಪ್ಪು ಇಲ್ಲ ಅವನಿಂದ ಅಂದಿನಿಂದ ದಿನವೂ ತಪ್ಪದಲೇ ಕಾಗದಗಳು ಬಂದಿವೆ ಬಂದು ಸಲವಾದರೂ ನನ್ನನ್ನು ಸೋಡಲು ಅನುಮತಿ ಕೊಡಬೇಕೆಂದು ಅವನು ಕೇಳಿಕೊಂಡ ಬೇಡಿಕೊಂಡ ಬೇಡಿಕೆಯನ್ನು ನಿರಾಕರಿಸಿದೆ. ಅವನನ್ನು ಮತ್ತೆ ಸೋಡುವ ಸನ್ನಿಹಿತ ಸೀನಪಾದಕೂಡಲೇ, ಹಿಂದಿನದೆಲ್ಲವೂ ಸೀನಪಿಗೆ ಬಂದು ತಲೆತಿರುಗಿ ಹೋಗುತ್ತಿತ್ತು. ಹುಚ್ಚು ಹಿಡಿಯುವುದೆಂಬ ಭಯ ನನ್ನನ್ನು ವೇದಿಸುತ್ತಿತ್ತು. ನನ್ನ ಮಗನು ಬಂದು ಎಲ್ಲಿ ನನ್ನ ಮಾನವನ್ನು ಬಯಲಿಗೆಳಿದು, ಮಂದಿಯಲ್ಲಿ ಅವವಾನಿಸುವನೋ ಎಂಬ ಭಯವು ಈ ಮಿತ್ರನನ್ನು ಸಂದರ್ಶಿಸಲು ಸಂಸ್ಕೃತಿ ಕೊಡಬೇಕಿರುತ್ತಿರುತ್ತಿದೆ ಮಾಡಿತು ಮಗನನ್ನು ಕಾಣದೇ ಇವನನ್ನು ಕಾಣಲು ಯಾವ ಪ್ರಯೋಜನವೇಬ ನನ್ನ ಇಚ್ಛೆ ಈ ಸಿಶ್ಯಯವನ್ನು ಬದಲಾಯಸಲಿಲ್ಲ. ಅಂತೂ ಇಪ್ಪತ್ತು ವರುಷಗಳ ಕಾಲ ಹೇಗ ಕಳೆದನೆಂಬುವುದು ಸೀನಿದರೆ ಭಯವಾಗುತ್ತಿದೆ ನನ್ನ ಈ ಯಾತನೆಯನ್ನು ನನ್ನ ಮಗನ ಮುಂದೆ ನೀವು ತಪ್ಪದೇ ಹೇಳುವಿರಲ್ಲವೆ? ಯಾವುದನ್ನೂ ಮರೆಯಾಗಿಸಬೇಡಿ. ನನ್ನ ಈ ಕೊನೆಯ ಸಂದೇಶವನ್ನು ಅವನ ಮುಂದೆ ಸಾಪೂರ್ವವಾಗಿ ಹೇಳಬಿಟ್ಟಿರೆ ನನಗೆ ಶಾಂತಿ. ಇದೇ ನನ್ನ ಸಂದೇಶ:—

‘ಮಗೂ, ನನ್ನ ಮುದ್ದುಮಗೂ, ನಿನಗಾಗಿ ನಾನು. ದೀನರಾದ

ಹೆಂಗಸರ ಬಗ್ಗೆ ಕೂರನಾಗಿರಬೇಡ. ಅವರ ನಿತ್ಯ ಜೀವನವು ಮೊದಲಿ
ನಿಂದಲೇ ಬಹಳ ವ್ಯಾಸನ ಮತ್ತು ಕಪ್ಪುಯಿತವಾಗಿರುತ್ತದೆ ಅಂದಲ್ಲಿ, ಗಂಡ
ಸರು ಹೆಣ್ಣು ಮಕ್ಕಳನ್ನು ಕಾಣುವಾಗ ದಯಿಯೆಖ್ಚರಾಗಬೇಕು. ಸ್ತ್ರಿಯ
ಮುಗಳನೇ, ನೀನು ಕಾಣದಾದುದಿನಿಂದ, ನಿನ್ನ ಮುಮತೆಯ ತಾಯಿ ಯಾವ
ಬಗೆಯ ಯಾತನೆಯ ಜೀವನವನ್ನು ಅನುಭವಿಸುತ್ತಿದ್ದ ಹೀಂಬುವುದನ್ನು
ಪರಿಲೋಕಿಸಿ, ಅವಳನ್ನು ಕೈಮಿಸಿ, ಮತ್ತೆ ಹಿಂದಿನಂತೆ ಸ್ತ್ರೀತಿಸು. ಈಗ
ಅವಳೀಲೋಕದಿಂದ ದೂರ ಹೋಗಿದ್ದರೂ ಅಸೂಯೆಯನ್ನು ತೊರೆದು,
ಮಾನವ ಜೀವಿತದಲ್ಲಿ ಹೆಣ್ಣು ಮಕ್ಕಳಿಂದ ಬಹು ಯಾತನೆಯ ಜೀವನವೆಂದು
ತಿಳಿದು, ಈ ಅನಾಧರನ್ನು ಮುಂದೆ ಆದರದಿಂದ ಕಾಣಿ. ಅದೇ ನನಗೆ
ಶಾಂತಿಯನ್ನೀಯುವುದು. ಇಲ್ಲಿಯ ದುಃಖದ, ವೇದನೆಯ ಬದುಕಿನಿಂದ
ದೂರ ಸರಿಯುವುದಕ್ಕೆ ನನಗೆ ಬಹಳ ಆನಂದವೇಸುತ್ತದೆ' ಈ ನನ್ನ
ಸಂದೇಶವನ್ನು ನನ್ನ ಸಂಗ್ರಹಿತ ಹೇಳಬಿಡಿ! ' ಎಂದು ನುಡಿದಳು.

“ ಈ ರೀತಿ ಮಾತನಾಡುತ್ತಿರುವಾಗ ಅವಳಿಗೆ ಉಬ್ಬಿಸ ಹೆಚ್ಚಿ ಮಾತು
ಗಳು ಬಾರದಂತಾದೆವು ಅವಳ ಧ್ವನಿ ಒಡೆಯಿತು, ಶಬ್ದಗಳು ಅಸ್ವವ್ಯ
ವಾದವು ಭಾರದ ಹೃದಯದಿಂದ ಮತ್ತೆ ನನ್ನನ್ನು ಹತ್ತಿರ ಕರೆದು ಕಿವಿಯಲ್ಲಿ
‘ಅವನಿಗೆ ಇದು ಸ್ವಷ್ಟ ಹೇಳಬಿಡಿ. ಅಂದಿನಿಂದ ಮತ್ತೆ ನಾನು ನನ್ನ ಪ್ರಿಯ
ನನ್ನು ಒಂದು ಸಲವಾದರೂ ಕಾಣಲಿಲ್ಲವೆಂದು,’ ಎಂಬ ಈ ಮಾತುಗಳನ್ನು
ಹೇಳಿ ಉಕ್ಕಿಬರುವ ದುಃಖವನ್ನು ತಡೆಯಲಾರದೆ ಮುಖ ಮುಚ್ಚಿಕೊಂಡು,
ಮತ್ತೆ ನನ್ನನ್ನು ದೇಶಿಸಿ, ‘ನುಹನೀಯರೆ, ನನ್ನ ಕೊನೆಯ ಸಂದೇಶ ಮುಗಿ
ಯಿತು ನನ್ನ ಜೀವಿತವು ಮುಗಿಯುವ ನಿಮಿಷಗಳು ಸವಿಾಪಿಸಿವೆ, ನನ್ನಿಂದ
ದೂರ ಸರಿಯಿರಿ ನೀವು ಬೇರೆ ಕೋಣಿಗೆ ಹೋಗಬಿಡಿ ನಾನೋಬ್ಬಳೇ
ಶಾಂತಿಯಲ್ಲಿ ಸಾಯುವೆನು’ ಎಂದು ಹೇಳಿ ಸುಮ್ಮನಾದಳು.

“ ದುಃಖದಿಂದ ಹೋರಗೆ ಬಂದೆ ಆ ಜಮೀಂದಾರಿಯೆಯ ಮರಣದ
ನಂತರ ಅವಳ ಕಣ್ಣರೂಪಾಗಿದ್ದ ಮಗನನ್ನು ಗೊತ್ತುಹಚ್ಚಿಲು, ಅನೇಕ
ಪತ್ರಿಕೆಗಳಲ್ಲಿ ಅವಳ ಪರವಾಗಿ ಪ್ರಕಟನೆಗಳನ್ನು ಕೊಟ್ಟಿ. ನನ್ನ ಎಲ್ಲ
ಪ್ರಯತ್ನಗಳೂ ನಿಷ್ಪಲವಾದುವು.

(—Mother & Son)

ಕೈವಾಗುಣ

ಅವಳು ಜೀವಿಸಿದ್ದುದು ಆ ಕುಟುಂಬದಲ್ಲಿ ಆ ಮನೀತನದವರು ಹೊರಗೆ ಹೋಗಿ ಜನರ ನಡುವೆ ಜೀವಿಸುವುದನ್ನು ಅರಿಯರು. ಹೊರಗಿನ ರಾಜಕೀಯ ವಿಷಯಗಳನ್ನು ಚರ್ಚಿಸುವುದೆಂದರೆ ಮನೀಯಲ್ಲಿ ಉಟ್ಟಿದ ಟೀಬಲ್ಲಿನ ಮೇಲೆ ಮಾತ್ರ ಹೆಚ್ಚಿನ ಗೋಜಿಗೆ ಹೋಗದೆ ತಮ್ಮ ಮನೀ ತನದ ಮರ್ಯಾದೆಗೆ ತಕ್ಕಂತೆ ನಡುಕೊಳ್ಳುವ ಸಂಪ್ರಭಾವದ ಮನೀತನ ಆವರದಾಗಿದ್ದಿತು

ಸಮಯ ಬದಲಾಯಿಸಿದಂತೆಲ್ಲ. ಸಮಾಜದ ರೀತಿ-ನೀತಿಗಳು ರೂಪಾಂತರವನ್ನು ಹೊಂದಿದ್ದರೂ ಈ ಮನೀತನದವರು ತಮ್ಮ ಆಚಾರ, ನಡೆ, ಸುಧಿ, ವರ್ತನೆಗಳಲ್ಲಿ ಯಾವುದನ್ನೂ ಸಾರ್ಥಕವಾಗಿ ಹಿಂದಿನ ಸಂಪ್ರದಾಯದಂತೆ ನಡೆಯುವ ರೂಪಿ ಆವರದು ಹೊರಗಿನ ಯಾವ ತರಹದ ವಿಷಯವಾಗಲಿ, ಇವರ ಹೊಸ್ತಿಲನ್ನು ಸಮಾಪ್ತಿರಲಿಲ್ಲ.

ಯಾವಾಗಲಾದರೂ ಅವನ ಪತ್ತಿ, ಸಂಜೀ ಸಮಯಗಳಲ್ಲಿ ಯಾರಿಗೂ ಕೇಳಿದದಂತೆ ಹೊರಗಿನ ವಿಷಯಗಳನ್ನು ಸಿಸುಮಾತಿನಲ್ಲೇ ಆದಿ ಮುಗಿಸುತ್ತಿದ್ದರು.

ಒಂದು ದಿನ ಸಂಜೀ ಆತನು “ರಿವೋಲಿ ಮನೀಯವರ ವಿಷಯ ನಿನಗೇ ನಾದರೂ ತಿಳಿದಿದೆಯೇ ? ” ಎಂದು ತನ್ನ ಹೆಡತಿಯನ್ನು ಕೇಳಿದನು.

ಆಕೆ “ಅದು ನಂಬಿಲಾರದಾಧ ಮಾತ್ರ ನನಗೇಕೊ ವಿವರಿತ ವೇಸಿಸುತ್ತದೆ, ಸ್ಪಳ್ಪ ಭಯವೇಸಿಸುತ್ತದೆ” ಎಂದಱು.

ಮನೀಯ ಹಿರಿಯರು ಎಷ್ಟು ದಕ್ಕತ್ತೊಂದ ವರ್ತಿಸಿದಾಗ್ನ್ಯ ಈಗಿನ ವಾತಾವರಣದಲ್ಲಿ ಕಿರಿಯರು ತಮ್ಮ ಮುಂಘತನದಲ್ಲಿಂದ ತಪ್ಪುಹಾದಿ ಹಿಡಿಯುವುದುಂಟು ಅವರ ಅಜ್ಞಾನವೇ ಕೆಲವೊಂದು ಅನಿವಾರ್ಯ ವೇಳಿಗಳಲ್ಲಿ ತಕ್ಕು ಮಾಡಲು ಪ್ರೇರಿಸಿಸುವುದು, ನೇನಿದೂತಿ ಮಾಡಲು ಅಶ್ವರಾಗಾಗುವರು. ಅಡಿದುತ್ತಿ ನಡೆದುಕೊಳ್ಳಲು ಉಸುಧರಾಗಾಗುವರು ಒಳ್ಳಿಯದೆಂದು ನೇನೆಡು ಮಾಡಿದ ಕಾರ್ಯ ಕೊನೆಯಲ್ಲಿ ಕೆಡುಪುದೂ ಉಂಟು. ನಿಸ್ವಾರ್ಥದಿಂದ

ಮಾಡಿದ ಕಾರ್ಯಕ್ಕೆ ಅಪವಾದ ಬರುವುದು, ಉಪಕಾರವಾಗಲೀಂದು ಬಯಸಿ ಮಾಡಿದುದು ಕೆಡುಕಾಗಿ ಪರಿಣಮಿಸುವುದು ಸಹಜವೇ.

ಕೆಲವರು ಈ ಅಜ್ಞಾನಕೂಪದಲ್ಲಿ ಕೊನೆಯವರೆಗೂ ಉಳಿಯುವರು. ಅವರ ನಂಬುಗೇ, ಹಕ್ಕೆಯ ಆಚಾರ-ವಿಚಾರಗಳಲ್ಲಿಯ ಶ್ರದ್ಧೆ, ಮನೆತನದ ಹಿರಿಮೆಯಲ್ಲಿರುವ ಅಭಿಮಾನ, ಸರ್ವದಾ ಬದಲಾಗುವುದಿಲ್ಲ ಹೀಗಾಗು ವುದರಿಂದ ಎಲ್ಲವೂ ದೃವಪ್ರೇರಿತವೆಂದು ಕೈಜೋಡಿಸಿಕೊಂಡು ಕುಳಿತು ಬಿಡುವರು ಎಂತಹ ಪ್ರಮಾದ ಸಂಭವಿಸಿದರೂ ಅವರಿಗೆ ಜ್ಞಾನೋದಯ ವಾಗುವುದಿಲ್ಲ ಈ ಬಗೆಯ ಜನರು ಮೋಸದಲ್ಲಿರುವ ಕಟ್ಟಿ ಜನರ ಕುಹಕ ಜಾಲದಲ್ಲಿ ಬಿದ್ದು ನರಳುವರು ದೃವನನ್ನು ಸುಮ್ಮನೆ ದೂರುವರು ಇದು ಈಗನ ಕಿರಿಯರ ಪರಿಸ್ಥಿತಿ

ಸಾವಿಗ್ನೌ ಏ ಮನೆತನದವರು ವಯಸ್ಸಾದ ತಪ್ಪು ಮಗಳ ಮದುವೆಯನ್ನೇ ಪರಿಸಿದರು. ಆಕೆಯ ನಯಸ್ಸು ಹದಿನೆಂಟು ಹೆಸರು ಬತಾರ, ಹಣದ ಶಾಖೆಯಲ್ಲಿ ಕೆಲಸಕ್ಕಿಂತ ಜಾರ್ಕ್ ಬಾಟ್ರ್‌ನಾ ಎಂಬ ಯುವಕನನ್ನು ಅವಳು ಮುದುವೆಯಾದಷ್ಟು ಪ್ರಾರಿಸ್ ನಗರದಲ್ಲಿ ಮನೆ ಮಾಡಿಕೊಂಡ ಈ ಸುಂದರ ಯುವಕನು ಒಹು ಚುರುಕು ಮಾತಿನವನು. ಮಾವನವರ ಮನೆತನದ ಬಗ್ಗೆ ಯಾವ ಬಗೆಯ ಅಸಹ್ಯ ಹೊರಗೆ ತೋರಿಗೊಡಿದ್ದರೂ, ಒಳಗೆ ಮಾತ್ರ ಅವರ ರೀತಿ, ವಿಚತ್ರ ಸಂಪ್ರದಾಯವಂತಿಕೆಯ ವರ್ತನೆಯನ್ನು ತನ್ನ ಮಿಶ್ರರೆದುರು ಟೋಕಿಸುತ್ತಿದ್ದನು. ಸವಿಮಾತುಗಳಿಂದ ಹೆಂಡ ತಿಯ ಮನೆಯವರನ್ನು ಮರುಳಗೊಳಿಸಿದ್ದನು ಇವನ ಮಾತಿನಲ್ಲಿ ಅವರಿಗೆ ಹೆಚ್ಚು ವಿಶ್ವಾಸ.

ಅವನಾ ಆಗಭ್ರ ಶ್ರೀಮಂತ ಮದುವೆಯಾದನಂತರ ಹೆಂಡತಿ ಯನ್ನು ಪ್ರಾರಿಸ್ ನಗರಕ್ಕೆ ಕರೆದೊಯ್ದನು. ಸರಿಜೋಡಾದ ಇವರ ಮಿಲನ ಎಲ್ಲರಿಗೂ ಆನಂದವನ್ನು ಒಟ್ಟು ಮಾಡಿತು.

ವಿಶಾಲವಾದ ಪ್ರಾರಿಸ್ ನಗರಕ್ಕೆ ಹೊದನಂತರ, ಹಳ್ಳಿಯವರಂತೆ ಅವಳು ಮನೆಯಲ್ಲಿಯೇ ಉಳಿದಷ್ಟು ಈ ನಗರದ ಬೆಡಗು, ಬಿನಾಣ, ಮೋಸ, ತಂಬಿ, ತರಲೆಯಿ ಜೀವನ ಅವಳಿಗೆ ಹೊಸದು. ಜನರು ಇವಕನ್ನು ಹಳ್ಳಿಯವಕೆಂದು ಹಾಸ್ಯ ಮಾಡಿದರೂ, ಅದರಲ್ಲಿ ಮಾತ್ರಯೆವಿಲ್ಲವೆಂದು

ಬಗೆದು ಸುಮೃದ್ಧಿರುತ್ತಿದ್ದಳು. ಮನೆಯಲ್ಲಿಯೇ ಯಾವಾಗಲೂ ಇದ್ದ ಇವಳಿಗೆ ತಾನಾವ ಬೀದಿಯಲ್ಲಿರುವೆನೇಂಬುದೂ ತಿಳಿಯದ ಮಾತು. ಪಕ್ಕದ ಬೀದಿಗೆ ಹೋಗಿಬಂದರೆ ಎಷ್ಟೋ ದೂರ ದಾರಿ ನಡೆದಂತೆನಿಸುತ್ತಿತ್ತು.

ವರುಷದಲ್ಲಿ, ಅದೂ ಹಿರಿಯ ಹಬ್ಬಿದ ದಿನಗಳಲ್ಲಿ, ಗಂಡನು ಅವಳನ್ನು ನಾಲ್ಕುರು ಸಲ ನಾಟಕಗೃಹಗಳಿಗೆ ಕರೆದುಕೊಂಡು ಹೋಗುತ್ತಿದ್ದ. ನಾಟಕ ಸೋಡಿದ ನಾಲ್ಕುರು ತಿಂಗಳ ಸಂತರ ಒಂದು ದಿನ ಉಟ್ಟಿದ ಸಮಯದಲ್ಲಿ ಯಾವನೋ ಒಬ್ಬ ನಟನ ಬಗ್ಗೆ ಮಾತನಾಡುತ್ತಿದ್ದಳು ಆ ಉರ್ಲೆಲ್ಲಿ ಅವಳಿಗೆ ಪರಿಚಯವಿದ್ದ ಮನೆತನದವರೆಂದರೆ ‘ಮಾಟ್ಟಿನೆಟ್’ ಮತ್ತು ‘ಮಿಚಿಲಿನ್’.

ಹೀಗೆ ಮುಗ್ಧಿಯಾದ ಹೊಡತಿಯು ಮನೆಯಲ್ಲಿರಲು, ಬಾಟ್ಟಿನ್ನು ತನಗೆ ತೋರಿದ ಸಮಯದಲ್ಲಿ ಮನೆಗೆ ಬರುತ್ತಿದ್ದ ನಿಯಮವೇ ಇರಲಿಲ್ಲ ಅವನ ಜೀವನದ ಕ್ರಮದಲ್ಲಿ ಆದರೂ ನಯವಾದ ಅವನ ನುಡಿಗಳಿಗೆ ಜೀರಗಾಗಿ, ಯಾವ ಬಗೆಯ ವೋಸವಿಲ್ಲಿಂದು ಅವನ ಹೊಡತಿ ಭಾವಿಸಿದ್ದಳು. ನಿಷ್ಪಳಂಕಜ್ಞೇವಿಯಾದ ಅವಳಿಗೆ ಯಾವ ಸಂಶಯವೂ ಕಂಡುಬರಲಿಲ್ಲ

ಹೀಗಿರಲು ಒಂದು ದಿನ ಇವಳಿಗೆ ಎಲ್ಲಿಂದಲೋ ಯಾರಿಂದಲೋ ಒಂದು ಕಾಗದ ಬಂತು. ಅದರಲ್ಲಿ ಓವೆ ಅವರಿಚಿತನು ತನ್ನ ಸುಗುಣ ಗಳನ್ನು ವರ್ಣಿಸಿ, ಮುಗ್ಧ ಜೀವನಕ್ಕೆ ಮರುಕಗೊಂಡು, ವೋಸದ ಮುಸು ಕನ್ನು ಹೊರಗೆದಹಿ, ಪ್ರೀತಿಯ ಸೈಮಾಲ್ಯತೆಯನ್ನು ಕಾಬುವದೇ ತನ್ನ ಧ್ವೀಯವೆಂದು ಸೂಚಿಸಿದ್ದ ಪತ್ತು ಅವಳನ್ನು ಪ್ರೀತಿಸುತ್ತಿರುವೆನೇಂದು ಬರೆದಿದ್ದ. ಇದಲ್ಲದೆ ಆಕೆಯ ಗಂಡನು ಎರಡು ವರುಷಗಳಿಂದ ಚೇರಿಬ್ಬಿಷ ಜತೆಯಲ್ಲಿ ರಾತ್ರಿಗಳನ್ನೆಲ್ಲ ಕಳೆಯುತ್ತಿದ್ದನೇಂದು ಬರೆದದ್ದಲ್ಲದೆ ಆಕೆಯ ಹೇಸರನ್ನು ಸಹ ಬರೆದಿದ್ದ.

ಆ ಬಗೆಯ ಸಂಕಟ ಅವಳಿಗೆ ತೀರ ಹೋಸದು. ಮನದಲ್ಲಿಯೇ ದುಃಖಿಸಿದಳು. ಗಂಡನು ಬಂದೊಡನೆ ಆ ಕಾಗದವನ್ನು ಅವನ ಮುಂದೆಸಿದು ಅಳುತ್ತ ತನ್ನ ಕೋಣೆಗೆ ಹೋದಳು. ಯಾಕ್ಕಿಂಂದ ಅವನ ಮೋಸ ವರ್ತನೆಯನ್ನು ಕಂಡು ಹಿಡಿಯುವ ಜಾಣತನವಾಗಲಿ, ಸಾಹಸವಾಗಲಿ ಅವಳಲ್ಲಿರಲಿಲ್ಲ.

ಬಾಟೆನ್ನು ಸು ಬಹು ಜಾಣ. ಹಂಚರದ ಅರಗಳಿಂದ ಯನ್ನು ಸಂತ್ಯೇಸುವುದ ರಲ್ಲಿ ನುರಿತವ ಇಂತಹ ಅನೇಕ ಪ್ರಸಂಗಗಳನ್ನು ಮರಿಸುವ ಯುಕ್ತಿ ಇವನಿಗೆ ತಿಳಿದಿತ್ತು ಎಲ್ಲವನ್ನೂ ಸಜ್ಜಗೊಳಿಸಿಕೊಂಡು ಸ್ವಲ್ಪ ಶಡೆದು ಅವಕ ಕೊಳೆಯ ಬಾಗಿಲಿಗೆ ಬಂದು ಹೆಲ್ಲಿನೆ ತಟ್ಟಿದ ಬತಾರ ಬಾಗಿಲು ತೆರೆದು ಅವನ ಕಡೆ ನೋಡಿದ್ದೇ ಹಾಸಿಗೆಯಲ್ಲಿ ಮಲಗಿದಳು ಅವನಾ ಅವಳ ಬಳಿಯಲ್ಲಿ ಕುಳಿತು ಗಲ್ಲವನ್ನು ಹಿಡಿದು, ಪೀಠಿಯ ವಚನಗಳಿಂದ ಸಂತ್ಯೇಸಿ, ಹಂಸಿ ನಗುವಿನಿಂದ ಹೀಗೆ ಸಮಾಧಾನ ಹೇಳಿದ

“ ಇಲ್ಲಿ ನೋಡು ರೋಸೆಟೆಳು ನನ್ನ ಹಳೆಯ ಮಿಶ್ರಭಾ ಹತ್ತು ವರುಷದಿಂದ ನಾನವರು ನನ್ನ ಬಳ್ಳ, ನನಗವರು ಹೆಚ್ಚು ವಿಶ್ವಾಸ, ಸ್ನೇಹ ಬೆಳೆದುಕೊಂಡು ಬಂದಿದ ಇದೇ ಬಗೆಯಾ ಹಲವು ಮನಿತನಗಳ ಪರಿಚಯ ನಾಗುಂಟಿ. ನಿನಗಾವುದರಲ್ಲಿಯೂ ಆಸಕ್ತಿ ಇಲ್ಲವೇದು ನಾನು ಇವರ ಹೆಚ್ಚಿನ ಪರಿಚಯ ಮಾಡಿಕೊಡಲಿಲ್ಲ. ಹೊರಗಿನವರೊಂದಿಗೆ ಸ್ನೇಹ ಬೆಳೆಸು ವುದೆಂದರೆ ನಿನಗ ಬೇಡಾದ ವಿಷಯ ನಾನೇನು ಮಾಡಲ? ಬೇಕಾದರೆ ನಿನು ಈಗಿಂದಿಗೆತೇ ಅಬುಕಾರ ಮಾಡಿಕೊಂಡು ಬರುವುದಾದರೆ ರೋಸೆಟೆ ಮನಿಗೆ ಕರೆದುಕೊಂಡು ಹೋಗುತ್ತೇನೆ. ಸಮಕ್ಕಮು ಅವಕನ್ನು ಕಾಡು ಮಾತನಾಡಿದರೆ ಅವಳಿಂತಹ ಒಳ್ಳೆಯವರೆಂಬುದು ತಿಳಿಯುವುದು ನಾನು ವರ್ಣಿಸಿದರ ನಿನು ಬೇರೆ ತಿಳಿಯುವೆ” ಎಂದು ಹೇಳಿದ ಅವನ ಮಾತುಗಳನ್ನು ನಂಬಿದ್ದು ರೋಸೆಟೆ ಮನಿಗೆ ಹೋಗುವುದೆಂದು ನಿಶ್ಚಯ ನಾಯಿತು ಮನೆಯಲ್ಲಿಂದೇ ಇದ್ದು ಬೇಸರ ಹೊಂದಿದ ಇವಳಿಗೆ ಹೊರಗೆ ಹರಿದಾಡುವುದು ಒಳತೆಂದನ್ನಿಂತೆ

ರೋಸೆಟೆ ಬಿಡಾರ ದೊಡ್ಡ ಮನೆಯೊಂದರ ನಾಲ್ಕನೇ ಅಂತಹಿನ ಲಿತ್ತು. ಅವಳ ಮನೆ ಚಿಕ್ಕದಾಗಿದ್ದರೂ ತೊಕ್ಕಟುವಾಗಿದ್ದಿತು ಶೃಂಗಾರ ವಸ್ತುಗಳಿಂದ ಅಲಂಕರಿಸಲಬ್ಬಿಟ್ಟು ಕೂತು ಮಾತಾಡುವ ಕೊಳೆಯಲ್ಲಿ, ಹೊರಗೆ ನಾಕಮ್ಮೆ ಬೆಳಕಿಡ್ಡರೂ ಸ್ವಲ್ಪ ಕತ್ತಲಾಗಿತ್ತು ರೋಸೆಟೆಳು ಇವರನ್ನು ನಗುವಿನಿಂದ ಸ್ವಾಗತಿಸುತ್ತ ಒಳಗೆ ಬಂದಳು ಬಹಳ ಎತ್ತರದವಳಿದಿದ್ದರೂ, ಅವಳ ಕಪ್ಪು ವಣ ನೋಡುವುದಕ್ಕೆ ಅಸಹ್ಯವೇನಿಸಂತ್ತಿತ್ತು ಬಾಟೆನ್ನು ಸು ತನ್ನ ಹೊಡತಿಯ ಪರಿಚಯ ಮಾಡಿಕೊಟ್ಟಿನು ಈ

ದಂಪತ್ತಿಗಳ ಅನೀರಿಸ್ತಿತ ಆಗಮನದಿಂದ ಬೆರಗುಗೊಂಡಳಿಂದೆನಿಸುತ್ತಿತ್ತು ಅವಳ ಕಣ್ಣಿನ ಸರಣಿ.

“ನಿಮ್ಮ ಪರಿಚಯವಾಗುವುದೆಂದು ಅನೇಕ ದಿನಗಳಿಂದ ಬಯಸಿದ್ದೆ” ಎಂದು ನಗುವಿನಿಂದ ಹೇಳುತ್ತ ಎರಡೂ ಕ್ಯಾರೆಜಿಂದ ಅವನ ಹೊಡತಿಯನ್ನು ಪ್ರಿಯಾರು. ಅನಮಂತ್ರತ ರೀತಿಯಲ್ಲಿ ತನ್ನ ಬಡ ಕುಟೀರಕ್ಕೆ ಬಂದೆದು ಬಹಳ ಸಂತೋಷವೆಂತಲೂ, ಈ ಬಗೆಯ ಸಮಾಗಮನ ದಿನವನ್ನು ಬಹಳ ದಿನಗಳಿಂದಲೂ ಕಾದಿದ್ದಳಿಂದೂ ಉತ್ಸರ್ಕತೆಯಿಂದ ಹೇಳಿದಳು. ಭಾರತ್ಯ ವಾತ್ಸಲ್ಯದಿಂದ ಬೆಳೆದು ಬಂದ ಚಾಟ್‌ನ್ನನ ಸ್ವೀಕ ಮರೆಯಲಾಗದೆಂದು ಹೇಳಿದಳು.

ದಿನೇದಿನೇ ಇವರ ಸ್ವೀಕ ಬೇಕು. ಒಂದರಗಳಿಗೆಯೂ ಬಿಟ್ಟುರು ತೀರಲಿಲ್ಲ ಉಂಟೆ, ಮಾತು-ಕತೆ, ನಿದ್ರೆ ಸಹ ಒಂದೇ ಕಡೆ ಆಗುತ್ತಿತ್ತು. ಚಾಟ್‌ನ್ನನು ಈಗ ಹೊರಗೆ ಕೆಲಸವಿದೆಯಂದು ಮನಿಗೆ ತಡಮಾಡಿ ಬರುತ್ತಿರಲಿಲ್ಲ ಇಬ್ಬರ ಸ್ವೀಕ ಬೆಳೆಯಂತು. ಇನ್ನೊಂದಿಗೆ ಮನೆಯಲ್ಲಿ ಪ್ರಕ್ಕೇರ್ಕ ಕೊಣಿಯನ್ನು ಕಾದಿಡಲಾಯಂತು

ಈ ಬಗೆಯಾಗಿ ಎರಡು ವರುಷಗಳು ಕಳೆದವು. ಈ ಸಮಯದಲ್ಲಿ ಇಬ್ಬರ ನಡುವೆ ಅತ್ಯಂತ ಮನುತೆಯು, ವಾತ್ಸಲ್ಯದ, ಗಾಥವಾದ ಗೆಳ್ತನ ಬೆಳೆಯಂತು. ಇಬ್ಬರೂ ಬಹು ಸಂತೋಷದಿಂದ ಕಾಲ ಕಳೆದರು ಈ ಹತ್ತಿರದ ಜೀವನದಲ್ಲಿ ಚಾಟ್‌ನ್ನನ ಹೊಡತಿಯಾದ ಬತಾಂಳಿಗೆ ಬಹಳ ಆನಂದ ವೆನಿಸಿತು.

ಒಂದು ದಿನ ರೋಸೆಟ್‌ಲಿಗೆ ಜ್ಞಾರ ಬಂದು, ರಾತ್ರಿ ಬಹಳವಾಗಿ ವೇದನೆ ಪಟ್ಟಿಳು. ಈ ದಂಪತ್ತಿಗಳು ಅದಳ ಆರ್ಯಕ್ಯಂಲ್ಲಿ ಹೆಚ್ಚು ಆಸಕ್ತಿವಹಿಸಿ ಶುಶ್ಲಾಷ್ಮೇ ಮಾಡಿದರು. ಒಂದು ದಿನ ಡಾಕ್ಟರನು ಬಂದು ರೋಗವನ್ನು ಪರೀಕ್ಷೆಸಿ ಹೊಗುವ ಸಮಯದಲ್ಲಿ ರೋಸೆಟ್‌ಲಿಗೆ ಬೇನೆ ಬಲಿತಿದೆಯಂದೂ ಅವಳು ಬಹು ಕುವುದು ಕಷ್ಟವೆಂದೂ ಹೇಳಿ ಹೊದನು ಈ ವಿಷಯ ಅವರನ್ನು ಅಧ್ಯೀಯಾಂಗಿಸಿತು. ಈ ಬಗೆಯ ವಿವರವು ಸಂಭವಿಸಿದುದಕ್ಕೆ ಇಬ್ಬರೂ ಮುಖಿಸಿದರು.

ಅಂದು ಇರುಳೆಲ್ಲವೂ ಇಬ್ಬರೂ ಹಾಸಿಗೆಯ ಹತ್ತಿರ ರೋಗಿಯನ್ನು ಕಾದಿದ್ದರು. ಹೆಚ್ಚಿನ ಪ್ರೀತಿಯಂದ ಬರ್ತೆಳು ರೋಗಿಯನ್ನು ಪ್ರಿಯಾಗಿಂದು

ಅಳುವುದನ್ನು ಕಂಡು ಬಾಟ್‌ನ್ನು ನೂ ಇವಲಿಗೆ ತಿಳಿಯದಂತೆ ಕಣ್ಣೀರಿಟ್ಟುನು. ಮೂರನೆಯ ದಿನ ಅವಳ ಸ್ಥಿತಿ ಭೀಕರವಾಯಿತು. ಆದರೆ ಸಂಚೇಯ ಹೊತ್ತಿಗೆ ಅವಳಿಗೆ ಸ್ವಲ್ಪ ಗುಣವನ್ನೆಲು ರಾತ್ರಿ ಉಟಕ್ಕೆ ಕೋಣಿಗೆ ಎಲ್ಲರನ್ನೂ ಹೋಗಿರೆಂದು ಒತ್ತಾಯ ಪಡಿಸಿದಳು

ಉಟದ ಕೋಣಿಗೆ ಆ ದುಪತಿಗಳು ಬಂದು ದುಃಖದಲ್ಲಿರುವಾಗ ಓರ್ವ ದಾದಿ ಬಾಟ್‌ನ್ನು ಸಿಗೆಂದು ಪತ್ತ ತಂದುಕೊಟ್ಟಳು. ಅದನ್ನೂ ಇದಿ ಬಾಟ್‌ನನು ಭಯಗೊಂಡ. ರೋಸೆಟ್‌ಳ ಕೋಣಿಗೆ ತಾನಿಲ್ಲದಾಗ ಒಬ್ಬ ಹೇಳಿಗಬೇಡವೆಂದು ಹೊಡತಿಗೆ ಹೇಳಿ ಹೊರಗೆ ಹೋದ

ಗಂಡನು ಕೋಣಿಯ ಹೊರಗೆ ಹೋದನೂತರ ತನ್ನ ಸ್ವೇಹಿತಳಾದ ರೋಸೆಟ್‌ನ್ನು ನೀ..ಇಡಬೇಕೆಂದು ಅನೇಕ ಸಲ ಬತಾರ್ ನೆನೆದರೂ ಗಂಡನ ಆಳ್ಜೀಯನ್ನು ಏಾರುವ ಮನಸ್ಸಾಗಲಿಲ್ಲ ಬಹಳ ಹೊತ್ತು ಕಾದರೂ ಬಾಟ್‌ನ್ನು ನುಬಾರದಿರುವುದನ್ನು ಕಂಡು ವ್ಯಧಿಗೊಂಡಳು. ಹೊರಗೆ ಹೋಗುವೆನೆಂದು ಹೇಳಿ, ತನ್ನ ಕೋಣಿಯೊಳಗೆ ಹೋದ ಅವನ ಬಗ್ಗೆ ಹೆಚ್ಚಿನ ವಿವರಗಳೇನಾದರೂ ತಿಳಿಯಬಹುದೆಂದು ಭಾವಿಸಿ, ಅವನ ಕೋಣಿಯನ್ನು ಪ್ರವೇಶಿಸಿದಳು ಟೀಬಲ್ಲಿನ ಮೇಲೆ ಕೈಚೀಲ ಬ್ರಿಡಿರುವುದನ್ನೂ ಅವುಗಳ ಹತ್ತಿರ ಮುಡಿಚಿದ ಒಂದು ಕಾಗದದ ತುಂಡನ್ನೂ ಕುಡು, ಅದೇನೆಂದು ಬಿಚ್ಚಿನೋಡಿದಳು. ಬಾಟ್‌ನ್ನು ನಿಗೆ ಬಂದ ಕಾಗದವದು. ಅದನ್ನು ಓದುವುದೇ ಬೇಡವೆಂದು ತಕ್ಕಿಸಿದಳು. ಹೆಚ್ಚಿನ ಆತುರದಿಂದ ಮತ್ತೆ ನೋಡಿದಳು ಅದು ರೋಸೆಟ್‌ಳು ಬರೆದ ಕಾಗದವೆಂದು ಹಸ್ತಾಕ್ಷರಗಳಿಂದ ತಿಳಿದುಬಂತು. ಅದರ ವಿವರ ಹೀಗಿತ್ತು—

“ ಪ್ರಿಯ ಬಾಟ್‌ನಾ, ನೀನೊಬ್ಬನೇ ಬಂದು, ನಾನು ಸಾಯುವ ಮುನ್ನ ನನಗೆ ಬಂದು ಪ್ರೇಮದ ಆಲಿಂಗನವನ್ನು ಕೊಡು ನನ್ನ ಜೀವನದ ಕೊನೆಯ ಈ ಕೋರಿಕೆ ತೀರಿಸು— ನಿನ್ನವಾಗಿ ರೋಸೆಟ್.”

ಇದನ್ನು ನೋಡಿ ಚಕಿತಳಾದಳು. ಅದರಲ್ಲಿಯ ವಿವರಗಳನ್ನು ನಂಬಲಾರದಾದಳು. ಇವರಿಬ್ಬರೂ ಕೂಡಿ ತನ್ನಲ್ಲಿ ತೋರಿದ ಅವಿಶ್ವಾಸ, ತೋರಿಕೆಯ ಪ್ರೀತಿ, ಮಾಡಿದ ವೋಸ, ತನ್ನ ಮುಗ್ಧತೆಯ ಜೀವನಕ್ಕೆ ಮಾಡಿದ ವಂಚನೆ-ಜೀವನದಲ್ಲಿ ಇವರಿಬ್ಬರ ನಡುವೆ ನಡೆದ ಅನೇಕ ಮರ್ಮದಾಯಕ

ಸನ್ನಿವೇಶಗಳ ನೇನಪು ಮಾಡಿಕೊಂಡು, ಅದರ ಸಿಜಾರ್ಥವೇನೇಂಬುದನ್ನು ಈಗ ತಿಳಿದಳು ಆ ಸಮಯದಲ್ಲಿ ಅವುಗಳಿಗೆ ಹೆಚ್ಚು ಮಹತ್ವವಿರದಿದ್ದರೂ, ಈಗ ಅವರ ಗುಣ ಪ್ರೇಮ ವ್ಯವಹಾರ ಬಯಲಾದನುತರ ಎಲ್ಲವೂ ವಿವರ ವಾಯಿತು

ನಿರಾಶೆಂದ ಅವಕು ರೇಗಿದಳು ಅಸೂಯೆಯು ಜ್ಞಾನೀಯ ಹೃದಯ ದಲ್ಲಿ ಧಗಧಗಿಸಿತು ಮುಂದೇನೆಂಬ ವಿಚಾರ ಅವಳ ತಲೆ ಕೆಡಿಸಿತು ಇಂತಹ ಹೋಸಕ್ಕೆ ಪ್ರತೀಕಾರವೇನೇಂದು ಹೋಚಿಸಲು ಅವಳಿಗೆ ಸಮಾಧಾನವೇ ಇರಲಿಲ್ಲ ಉದ್ದೇಷದಿಂದ ಅವಳ ತಲೆ ಕಾದುಹೋಗಿತ್ತು

ಅವನು ಬರುತ್ತಿರುವ ಕಾಲನ ಸಪ್ಪುಳ ಕೇಳಿಸಿತು ತನ್ನ ಕೋಣಿಗೆ ಹೋಗಿ ಬಾಗಿಲವನ್ನು ಮುಚ್ಚಿ ಮಲಗಿದಳು. ಆವನು ಬಂದವನೇ ಬಾಗಿಲನ್ನು ತಟ್ಟುತ್ತ, “ ರೋಸೆಟ್‌ಜು ಸಾಯುತ್ತಿರುವಳು – ಬಾಗಿಲು ತೆಗೆ, ಅವಳಲ್ಲಿಗೆ ಹೋಗುವ ” ಎಂದು ಉದ್ದೇಷದಿಂದ ನುಡಿಯುವ ಅವನ ಮಾತುಗಳನ್ನು ಕೇಳಿ ಬಾಗಿಲನ್ನು, ಮೆಲ್ಲನೇ ತೆಗೆದು “ ನೀನೊಬ್ಬನೇ ಹೋಗಬಹುದು ನನ್ನ ಅವಶ್ಯಕತೆ ಅವಳಿಗಲ್ಲ ನನ್ನ ಬರುವಿಕೆ ಅವಳಿಗೆ ಬೇಕಾಗಲ್ಲ ” ಎಂದು ಕೋಪದಿಂದ ಅಡಿದ ಅವಳ ಮಾತಿನ ಕಡೆ ಲಕ್ಷ್ಯವಿಡದೆ, “ ತ್ವರಿಮಾಡು ತ್ವರಿಸೋಡು. ಅವಳು ಸಾಯುತ್ತಿರುವಳು ” ಎಂದು ಹೇಳಿದ

“ ಈಗ ಆ ಸಾವು ನನಗೆ ಬಂದಿದ್ದರೆ ನಿನ್ನ ಮನಸ್ಸಿಗೆ ಸಂತೋಷ ವಾಗುತ್ತಿತ್ತಲ್ಲವೇ ? ” ಎಂದು ರೋಷದಿಂದ ಮಾರುತ್ತರವಿತ್ತು ಇಲ್ಲ

ಇದರಧರವನ್ನು ಗ್ರಹಿಸಿ, ಸುಮೃನೇ ಮಾತಿಂದ ಕಾಲಹರಣ ಮಾಡುವುದುಚಿತವಲ್ಲವೆಂದು ಭಾವಿಸಿ, ಮೇಲೆ ಮಲಗಿದ ರೋಗಿಯ ಕೋಣಿಗೆ ಹೋದ ರೋಸೆಟ್‌ಜನ್ನು ಇವರ ಮನೆಯ ಮೇಲಟ್ಟದಲ್ಲಿಯೇ ಪ್ರತ್ಯೇಕ ಕೋಣಿಯಲ್ಲಿ ಮಲಗಿಸಿದ್ದರು. ರೋಸೆಟ್‌ಜು ಶಾಂತರೀತಿಯಲ್ಲಿ ಸಾವನ್ನಾಪ್ತಿ ದಳು. ಇವಕ ಅಗಲುವಿಕೆಯಿಂದ ತನಗುಂಟಾದ ಏಕಾಂತವಾಸಕ್ಕೆ ಬಹುವಾಗಿ ರೋಧಿಸಿದ ಸ್ತಿರಿಸಿದ ಮಿತ್ರಳ ಸಾವಿನ ಸೋಷು, ಬದುಕಿದ್ದ ಹೆಂಡತಿಯು ತೋರುತ್ತಲಿದ್ದ ಅಸೂಯೆ, ರೋಷ, ಇವನ ಜೀವನವನ್ನು ದುಃಖಮಯವನಾಗುಗಿನಾಡಿತು ಯಂತ್ರದಂತೆ ಇವರ ನಿತ್ಯಜೀವನ ಸಾಗಿದ್ದಿತೇ ಹೋರತು, ಒಂದು ವರುಷದವರೆಗೆ ಇವರಿಬ್ಬರ ನಾಡುವೇ ಮಾತುಕತೀಗಳೇ

ఆగల్లిల్ల. హీగే కాల తళ్ళునుదు ఇబ్బరిగూ కష్టవేనిసితు. ఒందే టీఎల్లిన మేలి ఉట వాడిదరూ అపరిచితరంతే, మూకరంతే కళేద ఇవర జీవనదల్లి సుఖవిరల్లి

ఆము ముంజానే బత్కళు ఒము సుందరవాద గులాబియ తురాయియన్ను పేట్ ఎంద తుదుదు ఆళ్ళయిపేనిసితు హిందే ఒందు వరుషదిందలూ ఆవశ ముఖదల్లి కాణద వికాశనన్ను అందిన బిళగినల్లి కండను. బిళయ గులాబియ ఆ చోడ్డ తురాయియన్ను నొఎడి, ఒము దినదిందలూ నొంద అవన హృదయమూ వికాశ గొండితు పేట్ ఎంద ఆ తురాయియన్ను తందు టీఎల్లిన మేలి రిసి, బత్కళు అవన హత్తిర ఒందు—

“ ఈ తురాయ ఒము భారవాగిదే ఇదచేందిగే స్ఫ్రై హోరగే బరువియా ? ” ఎందు హేఇవ వొతుగళిగే మూకనాగి తురాయి యొందిగే ఆవళన్ను హింబాలిసి, హోరగే అవరిగాగి కాదిద్ద గాడియల్లి ముందే సాగిదాగ, బత్కళు అవన కడె కణ్ణే ఏరినింద తుంబిద నొఎట దింద నొఎడి, “ రోసేటిష గోరియ హత్తిర హోగువ. నన్న న్నాల్లిగే కరెదుకొండు హోగి ” ఎందు అఖుత్త హేళిదళు

బాట్సన్న నిగే ఏనూ తోచదంతాయితు మౌనదింద స్కృతాన దల్లియ ఒందిడే బిళయ ఒందు గోరియ కాసుగల్లిన హత్తిర నింతరు అవళు శాంతచిత్త దింద అవన క్యేయల్లిచ్చ గులాబియ తురాయియన్ను తెగెదుకొండు, కాలూరి కూతు, దుఃఖవురిత కణ్ణు గళింద ప్రాధినే యొందిగే ఆ బిళి కల్లినమేలి ఆదన్ని రిసిదళు.

హిందే నింత బాట్సన్నను, ఆవేశదింద బుద కణ్ణే ఏరన్న కరవస్తుదింద ఒరసికొండను.

ప్రాధినే చుగిద నంతర, అవనెదురు నింతు, అవన క్యేగళల్లి తన్న క్యేగళన్ను సేరిసి, మెల్లనే, “ నినగె అభ్యంతరవిల్లదిద్దరే ఇందినింద నమ్మ బాళు స్థీతియింద ఒందాగిసువ. నన్న తప్పన్ను మన్నిసు ” ఎందు కేళికొండళు

(—Forgiveness)

ಮ್ಯಾಟೆಲ್‌ಎ ಮೃತ್ಯುಪತ್ರ

ರೀನಿಯು ಯುವಕ; ಸುಂದರ ರೂಪ. ಭವ್ಯ ಮತ್ತು ಆಕರ್ಷಿಕ ಆಕೃತಿ. ಇವ್ಯಾದರೂ ಅವನು ಸುತ್ತುಮುತ್ತಲಿನ ಜನರನ್ನು ಸಂಶಯ ದೃಷ್ಟಿಯಿಂದ ನೋಡುವ ಸ್ವಭಾವದವ ಕಟ್ಟುಸ್ಥಿರವಾಗಿ ಕಟ್ಟಿನಂಬಿಗೆ: ಆದರೆ ಅವನಿದ್ದು ಸಮಾಜದಲ್ಲಿ ಈ ಬಗೆಯ ಆದರ್ಶಗಳಿಗೆ ಸಾಧನವಿದ್ದಿಲ್ಲ ಆದುದರಿಂದಲೇ ಯಾವಾಗಲೂ ಪೆಚ್ಚು ಮೋರೆಯಂದಿದ್ದು ಜೀವನದಲ್ಲಿ ಆಗಲೇ ಬೇಸರ ಉಂಟಾದಂತೆ ಇರುತ್ತಿದ್ದ.

ಅವನಿಗೆ ತನ್ನ ಅಣ್ಣಿಂದಿರಿಬ್ಬರನ್ನು ಕಂಡರೆ ಹೊವ ಇವನಲ್ಲಿದ್ದ ಸದ್ಗಂಗಳು, ಅವರಲ್ಲಿರಲಿಲ್ಲ ಮುಖಿದ ಹೋಲಿಕೆಯೂ ಬೇರೆ ಇತ್ತು. ಇದರ ಕಾರಣವನ್ನು ತಿಳಿಯುವ ಕುತೂಹಲ ನನಗೆ ಅನೇಕ ಸಲ ಬಂದಿತ್ತು. ಅವರು ಬೇರೆ ಬೇರೆಯವರಿಗೆ ಜನಿಸಿರಬೇಕೆಂದು ನನಗೆಸಿತು. ರೀನಿಯ ಹತ್ತಿರದ ವರಿಚಯವಿದ್ದ ದರಿಂದ ನಿಜಾಂಶ ತಿಳಿಯಬೇಕೆಂದು, ಅನೇಕ ಸಲ ಎನಿಸಿದರೂ ಆ ವಿಷಯ ಕೇಳಿ ಅವನ ಮನಸ್ಸು ನೋಯಂಸಬಾರದೆಂದು ಸುಮ್ಮಿನಿದ್ದೆ. ಆದರೂ ಅವರ ಮನೆತನದ ರಹಸ್ಯ ಬಹಳ ವಿಚಿತ್ರವಿದೆಯೆಂದು ತಿಳಿದಮೇಲೆ, ಅದನ್ನು ತಿಳಿಯಲೇಬೇಕೆಂಬ ಕುತೂಹಲ ಹೆಚ್ಚಿತು.

ವಾಡಿಕೆಯಂತೆ ಅವನೊಂದಿಗೆ ನಾನು ಉಟಕ್ಕೆ ಹೋಟಲಿನಲ್ಲಿ ಸೇರಿ ಕೊಳ್ಳುತ್ತಿದ್ದೆ. ಅಂದು ಅವನೊಬ್ಬನೇ ತನ್ನ ಟೀಬಲಮೇಲೆ ಉಟ ಮಾಡುತ್ತಿದ್ದು ದರಿಂದ ಅವನನ್ನು ಉದ್ದೇಶಿಸಿ “ಮಿತ್ರ, ನೀನು ನಿಮ್ಮ ತಾಯಿಗೆ ಮೊದಲನೆಯ ಗಂಡನಿಗೆ ಹುಟ್ಟಿದ್ದಿಯೋ? ಅಧವಾ ಎರಡನೆಯವನಿಗೊಽ?” ಎಂದು ಕೇಳಿದೆ ರೀನಿಯ ಮುಖವು ಬಿಳಿಪೇರಿತು, ಸ್ವಲ್ಪ ಹೊತ್ತು ಅವನು ಮಾತನಾಡಲಿಲ್ಲ ಚೇತರಿಸಿಗೊಂಡು ಮೆಲ್ಲಿಗೆ ಹೇಳತೋಡಿದ:—

“ನೀನು ನನ್ನ ಆಪ್ತ ಮಿತ್ರನು. ಆದುದರಿಂದಲೇ ನಮ್ಮ ಮನೆತನದ ರಹಸ್ಯವನ್ನು ನಿಸಗೆ ಹೇಳುವೆ ಅದನ್ನು, ತಿಳಿದನುತ್ತರ, ವಿವೇಕಶಾಲಿಯಾದ ನೀನು ನನ್ನ ಗಿಳಿತನವನ್ನು ತ್ಯಜಿಸುವದಿಲ್ಲವೇ ಚೆನಿಸುತ್ತದೆ. ಏನೇ ಇದ್ದರೂ ನಾನು ಸುಳ್ಳಾಡುವುದಿಲ್ಲ.”

“ನನ್ನ ತಾಯಿ ಮಾಡಿಲ್ಲಾ ಇವಕು, ಬಹಳ ಸರಳ ಜೀವಿ; ಶಾಂತ ಸ್ವಭಾವದವರು; ಪರರನ್ನ ಕಂಡರೆ ಗಟ್ಟುಯಾಗಿ ಮಾತಾಡಲು ಸಹ ಅಂಚು ತ್ರೀದ್ವಳಿ ಅವಳಲ್ಲಿದ್ದ ಹೇರಳವಾದ ಸಂಪತ್ತಿನಾಶೆಯಂದ ಅವಳನ್ನು ಒಬ್ಬನು ಮದುವೆಯಾದ ನಿರ್ಘಲ ಪ್ರೇಮಕ್ಕೆಂದು ನನ್ನ ತಾಯಿ ಅವನೊಂದಿಗೆ ಅಸುಭವಿಸಲಾರದ ಯಾತನೆಯನ್ನು ಸಹಿಸಿದಳು ಸರಳವಾದ ದಾಂಪತ್ಯ ಜೀವನವು ಸ್ತ್ರೀಯರಿಗೆ ಭಾಗ್ಯವೆಂಬ ಕಲ್ಪನೆಯು, ಮೃಗಪ್ರಾಯನಾದ ಅವನಿಗೆ ಅನುಕೂಲವಾಯಿತು ಎಲ್ಲವನ್ನೂ ಶಾಂತತೆಯಂದ ಸಹಿಸಿದಳು ಅವನೊಬ್ಬ ಅನಾಗರಿಕ. ಅವನು ನನ್ನ ತಾಯಿಯನ್ನು ಮದುವೆಯಾದ ಒಂದು ತಿಂಗಳಲ್ಲಿ ಅನೇಕ ಸ್ತ್ರೀಯರೊಂದಿಗೆ ಪ್ರೇಮ ವ್ಯಾಪಾರ ನಡೆಸಿದ ನವ್ಯಾ ಮನೆಯ ಆವಾರದಲ್ಲಿದ್ದ ಇತರ ಕುಟುಂಬದವರನ್ನು ಕೆಡಿಸಲು ಯತ್ನಿಸಿದ. ಮನೆಯಲ್ಲಿ ಕೆಲಸಕ್ಕೆದ್ದ ಸ್ತ್ರೀಯರೆಲ್ಲರೂ ಅವನ ವಶವಾದರು ಅವನ ನಿತ್ಯ ಜೀವನ ಇಷ್ಟ್ಯು ಕಲುಷಮಯವಾಗಿದ್ದರೂ ನಮ್ಮ ತಾಯಿಗೆ ನಾವು ಮೂವರು ಜನಿಸಿದೆವು ನಾನು ಅವನಿಗೆ ಜನಿಸಲಿಲ್ಲ ನಮ್ಮ ತಾಯಿಯು ಅವನ ವರ್ತನೆಯನ್ನು ಸಹಿಸುತ್ತ ಸುಮ್ಮನಿರುತ್ತಿದ್ದಳು. ಇಷ್ಟ್ಯಾದರೂ ಅವಳ ಸುಂದರ ಮುಖದಲ್ಲಿ ನಗು ಇತ್ತು, ಬಾಳು ಸುಖವಾಗಬಹುದೆಂಬ ಆಶೀ, ಪೂರ್ಣ ಮಾಯವಾಗಿರಲಿಲ್ಲ.

ನಮ್ಮ ತಾಯಿಯನ್ನು ಅನೇಕ ಸಲ ಮನೆಗೆ ಒಂದು ಮಾತಾಡಿಸುವವರಲ್ಲಿ, ಸೈನ್ಯದಿಂದ ನಿವೃತ್ತಿಸಾದ ಯೋಧನೊಬ್ಬನಿದ್ದನು. ಅವನ ಹೆಂಡತಿ ತೀರಿಕೊಂಡು ಬಹಳ ದಿನವಾಗಿದ್ದಿತು ಮತ್ತೆ ಮದುವೆಯಾಗಿರಲಿಲ್ಲ. ಅವನ ಹೆಸರು ನನ್ನ ಲಿಂಗ ಹೆಸರನ್ನು ಹೋಲುತ್ತದೆ. ಅವನದು ತೀರ ನಿದಾನ ಪ್ರಣ್ಯ ವರ್ತನೆ, ಅವನಲ್ಲಿ ಎಂದಿಗೂ ಭಯಕ್ಕೆ ಎಡೆಯರಲಿಲ್ಲ ಅವನಿಗೆ ಜಗತ್ತನಲ್ಲಿ ಮತ್ತು ರನೇಕರಿದ್ದರು ಹಿಂದಿನ ಮೂರ್ಧ ವಿಚಾರಗಳಲ್ಲಿ ಅವನಿಗೆ ನಂಬಿಗೆ ಇರಲಿಲ್ಲ.

ನನ್ನ ತಾಯಿಗೂ, ಈ ಯೋಧನಿಗೂ ಪರಸ್ಪರ ಮಿತ್ರತ್ವವಿದ್ಧಿತಂತೆ. ಅವರು ತಮ್ಮ ಪ್ರೇಮ ವ್ಯಾಪಾರವನ್ನು ಬಹಳ ಗುಂಟ್ಟಾಗಿ ನಡೆಯಿಸಿಕೊಂಡು ಬಂದರಂತೆ. ನಿರ್ಗತಿಕಾವಸ್ಥೆಯಲ್ಲಿ ಯಾವುದು ಆಧಾರವಾಗುವುದೋ ಶಿಂಗನ್ನೇ ನಂಬಿಕೊಂಡಿರಲು ನಿಶ್ಚಯಮಾಡಿದ ಅವಳ ಮನಸ್ಸು, ಈ ಸೈನಿಕನ

ಇಚ್ಛೆಯಂತೆ ನಡೆಯಲು ಸಮೃದ್ಧಿಸಿತು. ಅದರೂ ಅಂಜುಬಂಧಕುತನ
ಅವಳಿಂದ ದೂರವಾಗಲಿಲ್ಲ ಈ ರಹಸ್ಯ ಪ್ರೇಮದಿಂದಾದ ಫಲವೆಂದರೆ
ನನ್ನ ಜನನ.

ನನ್ನ ಅಣ್ಣಿಂದಿರಿಬ್ಬರೂ ತಾಯಿಯನ್ನು ಒಹಳವಾಗಿ ಕಾಡುತ್ತಿದ್ದರು.
ಮನೆಯಲ್ಲಿ ಅವಳಿಗೆ ಪ್ರೀತಿಯಂದ ಕಾಣಬವ ನಾನೋಬ್ಬನೇ. ನಮ್ಮೀರ್ವ
ರಲ್ಲಿ ನಿಜವಾದ ಮನುತೆ ಪ್ರೀತಿ ವಿಶ್ವಾಸವಿತ್ತು ಅವಳ ಸೀಮುಲ ಸ್ವಭಾವ
ವನ್ನು ಅನೇಕ ಸಲ ನೋಡಿ ಮರುಗುತ್ತಿದ್ದೆ ನನ್ನನ್ನು ಕಂಡಾಗ ಅವಳಿ
ಗಾಗುತ್ತಿದ್ದ ಸುಖ, ಶಂತೋಷಗಳ ಕಲ್ಪನೆಯನ್ನು ತಿಳಿಯುತ್ತಿದ್ದೆ.

ಅವಳು ನಮ್ಮನ್ನು ಗಲಿದಾಗ ನನ್ನ ವಯಸ್ಸು ಹದಿನೇಳು ಮದುವೇ
ಯಾಗಿದ್ದರೂ ಅವಳ ಯಾವತ್ತು ಆಸ್ತಿಗ ಅವಕೇ ಅಧಿಕಾರಿಯಾಗಿದ್ದಾಲ್ಲದೆ,
ಅವಳ ನಂತರ ತನ್ನ ತೆಸ್ತಿಯು ಯಾರಿಗೆ ಸಳಬೆಕೆಂಬುದನ್ನೂ ಹೇಳುವ
ಅಧಿಕಾರ ಅವಳದಾಗಿದ್ದಿತು. ಅವಳು ಜೀವಂತ ಇದ್ದಾಗಲೇ ಅವ್ಯವಸ್ಥೆ
ಯನ್ನು ಮಾಡಿದ್ದಾನು.

ಅದರಲ್ಲಿ ಈ ಕೆಳಗಿನಂತೆ ಬರೆದಿತ್ತು

“ ಕೆಳಗೆ ಸಹಿ ಮಾಡಿದ ಸ್ವಂತ ಒಪ್ಪಿಗೆಯಾದಲೂ, ಎಲ್ಲ ಬಗೆಯ
ದೇಹಾರೋಗ್ಯದ ಅವಸ್ಥೆಯಾದಲೂ ಇದ್ದಲಿವೋ ಪಾಲ್ಪನ ಮಂದುವೇಯು
ಹೆಡತಿಯಾದ ಮಾಟೆಲ್ಲಾ ನಾನು, ನನ್ನ ಕಡೆಯು ಇಚ್ಛೆಯನ್ನು ಈ ರೀತಿ
ವ್ಯಕ್ತಗೊಳಿಸುತ್ತೇಲ್ಲದ್ದೇನೆ

ನಾನು ಈಗ ಮಾಡುತ್ತಿರುವ ತಪ್ಪಿಗಾಗಿ ದೇವರು ಮತ್ತು ನನ್ನ
ಪ್ರೀತಿಯ ಮಗನಾದ ರೀನಿಯ ಕ್ಷಮೆ ಬೆಂದುತ್ತೀನೆ ನನ್ನ ಮನುತೆಯ
ಮಗು, ಈ ಕರುಳಿನ ಕರೆಯನ್ನು ಕೇಳಿ ನನ್ನನ್ನು ಕ್ಷಮಿಸುವನೆಂದು ನಂಬು
ತ್ತೀನೆ ನನ್ನ ಜೀವನವೆಲ್ಲ ಒಂದು ಯಾತನೆಯ ಕಾಲವಾಗಿತ್ತು ನನ್ನನ್ನು
ಮದುವೇಯಾದ ಗಂಡನು ಕೇವಲ ಆಸ್ತಿಗಾಗಿ ಬಂದಿದ್ದನೇ ಹೊರತು
ಅವನು ಮನಸಾ ನನ್ನನ್ನು ಪ್ರೀತಿಸುತ್ತಿರಲಿಲ್ಲ ಪರಂವಿನಂತೆ ನನ್ನಲ್ಲಿ
ವತ್ತಿಸಿ, ಜೀವಿಸಿರುವ ವರೆಗೂ ಕಾಡಿದ, ಹೊಡಿದ, ಮೋಸಗೊಳಿಸಿದ.

“ ಅವನ ತಪ್ಪನ್ನು ಮನ್ನಿಸುತ್ತೀನೆ. ಆದರೆ ಅವನಲ್ಲಿ ನನಗೆ ಯಾವ
ಬಗೆಯ ಕರಣ ಇಲ್ಲ. ಅವನಾವ ಬಗೆಯ ಉಪಕಾರ ನನಗೆ ಮಾಡಿಲ್ಲ.
ಅವನ ಕ್ಷಮೆಬೇಡಲು ನನಗೆ ಇಷ್ಟವಿಲ್ಲ

“ನನ್ನ ಹಿರಿಯ ಮಕ್ಕಳು ಕೇವಲ ಪಶುವೈಶೀಲ್ಯಲ್ಲಿ ನನ್ನನ್ನು ಕಾಡಿದರು, ಹಿಂಸಿಸಿದರು ಆದರೆ ನಾನು ಜೀವಿಸಿರುವವರೆಗೂ ನನ್ನಿಂದಾದ ಸಹಾಯ ಅವರಿಗೆ ಮಾಡಿದೆ ನನ್ನ ಮರಣಾನಂತರ ಅವರಿಗೇನೂ ನನ್ನಿಂದ ಉಪಕಾರವಾಗಬೇಕಾಗಿಲ್ಲ.

“ಗಂಡಸರೆಂದರೆ ನನಗತಿ ಭಯ ನೀತಿಬಾಹಿರ ಮನೋವೈಶೀಲ್ಯ ಯೊದಲೂ, ದೋಷ ಕಲುಷಿತ ವಾಸನಸ್ಸಿಂದಲೂ, ಕೆಟ್ಟ ಕಾಯ್, ಕೊಲೆ, ಮುಂತಾದ ಪಾವ ಕೃತ್ಯಗಳಿಂದ ಮುಚ್ಚಿದ ಇವರೊಡನೆ ಮಾತ್ರ ಸಹ ನನಗೆ ಬೇಡವೇಸಿಸುತ್ತದೆ ತಂದೆ, ಪರಮಾತ್ಮನ ಎದುರು ನನಗೇಕೆ ಭಯ? ನನ್ನ ಹೃದಯವೇನು ಹೇಳುತ್ತದೋ ಅದನ್ನೇ ಒಮ್ಮನಸ್ಸಿಂದ ಇಲ್ಲಿ ಬರೆಯತ್ತೇನೇ ಅದಕ್ಕೆ ಅಂಕಿತ ಹಾಕುತ್ತೇನೆ.

“ಅದುದರಿಂದ ನನ್ನ ದ್ವಾರಂತ ಅಸ್ತಿತ್ವನ್ನು ನನಗಾರಲ್ಲಿ ಪ್ರೀತಿ ವಿಶ್ವಾಸ ವಿದೆಯೋ ಕಷ್ಟಕಾಲದಲ್ಲಿ ನನ್ನನ್ನು ಕೈಬಿಡಿದೆ ಯಾರು ಕಾಪಾಡಿದರೋ, ಮಂದುವೆಯಾಗಿದ್ದರೂ, ಮಂಷತೆ ಅಭಿಷಾನದಿಂದ ನೋಡಿದರೋ ಅಂಥ ಖೋನಿವಾಲರನ್ನು ನನ್ನ ಅಸ್ತಿಗೆ ಉತ್ತರಾಧಿಕಾರಿಯನ್ನಾಗಿ ನೇಮಿಸಿ, ನನ್ನ ಮನುತ್ಯ ಮಗನಾದ ರಿಸುಗೆ ಮುಟ್ಟುವಂತೆ ನೋಡಿಕೊಳ್ಳಬೇಕೆಂದು ಈ ಮೂಲಕ ಹೇಳುತ್ತೇನೆ

“ಇದರ ಪ್ರಸ್ತೀಕರಣೆಯನ್ನು ಮುಂದೆ ನನ್ನ ವಕೀಲನೆಡುರು ಮತ್ತೊಂದು ಪತ್ರದಲ್ಲಿ ವಿವರಿಸಿದ್ದೇನೆ

“ನನ್ನ ತಾಯಿಯ ವಕೀಲನ ಹತ್ತಿರ ಅವಳ ಮೃತ್ಯುಪತ್ರವಿದ್ದಿಂತಿಂತೆ ಅವಳ ಮರಣಾನಂತರ ನಮ್ಮನ್ನೇಲ್ಲ ಪಕೀಲನು ಆಮಂತ್ರಿಸಿದನು. ಆವರ ಮನಗೆ ನಾವೆಲ್ಲರೂ ಹೋದ ಸನ್ನಿಹಿತ ಇನ್ನೂ ಚೆನ್ನಾಗಿ ನೇನಪಿನಲ್ಲಿದೆ ಅದೊಂದು ನಮ್ಮ ಮನೆತನದ ವಿಷಯಕಾರಕ, ಷಟಿಂಜಾಸಿಕ ಮಹತ್ವದ ವಿಷಯವೆಂದೆನಿಸುತ್ತದೆ.

ನನ್ನ ತಂದೆ, ತಮ್ಮದಿರಿಗ್ಗರೂ, ತಮ್ಮ ಆಸನಗಳಲ್ಲಿ ಕುಳಿತಿದ್ದರು. ತಂದೆಯ ಮುಖದ ಮೇಲೆ ಕಟುಕನ ಕರೋರತೆ ಎದ್ದು ಕಾಣಿಸುತ್ತಿತ್ತು. ವಯಸ್ಸಿನಿಂದ ನೇರತ ಮೀಸೆಯುಳ್ಳ ಆತನ ಮುಖವು ಕಳೆಗುಂದಿತ್ತು ಅಲ್ಲಿ ಸೇರಿದವರಲ್ಲಿ ಆತನೇ ಒಮ್ಮವಾಗಿ ವ್ಯಾಸರಕ್ಕೇಡಾಗಿದ್ದನೆಂಬುವುದು ವ್ಯಕ್ತ

ವಾಗುತ್ತಿತ್ತು. ಮುಂದೇನಾಡರೂ ಧೈಯದಿಂದ ಎದುರಿಸುವ ಶಕ್ತಿ ಅವನಲ್ಲಿ ಇದ್ದಂತಿಸಿತು. ವಕೀಲನು ಮುದ್ರೆಹಾಕಲ್ಪಿಟ್ಟ ಜೀಲವನ್ನು ನಮ್ಮೆಂದುರುಬಡೆದನು.

“ನನ್ನ ಯಾತನಾತೀತ ದುಃಖಮಯ ಜೀವನದಲ್ಲಿ ಬೆಳಕನ್ನು ತೋರಿ, ಪ್ರೀತಿ ಅಂತಹ ಕರಣಗಳಿಂದನ ನನ್ನನ್ನು ಬನ್ನಿಗೆ ಹಾಕಿಕೊಂಡು ದಯಿದೋರಿದ ಬೋನಿರಾಲರಿಗೆ ಅನಂತ ಪ್ರಶಾಮಗಳು. ರೀನಿಯು ಅವರ ಸಂಪರ್ಕದಿಂದ ಜನಿಸಿದವನು. ನನ್ನನ್ನು ನೇನೆಡು, ನನ್ನಲ್ಲಿ ದಯೆತೋರಿ, ಇವರೀವರ ತಂದೆ—ಮುಕ್ಕಳಂತೆ ನಡೆದುಕೊಂಡರೆ ನನ್ನಾತ್ಮಕ್ಕೂ ಶಾಂತಿ ದೋರೆಯುವುದು ಖಂಡಿತ. ಇವರೀವರ ಬಾಕು ಸುಗಮವಾಗಲಿ! ನನ್ನ ಮುದ್ದು ರೀನಿಯು ಸುಖಕಾಣಲಿ; ಪರಮಾತ್ಮನು ಇಷ್ಟನ್ನು ನಡೆಸಿಕೊಡಬೇಕೆಂದು ಪಾರ್ಥಿಸುತ್ತೇನೆ.

ಇವು ನನ್ನ ಕಡೆಯ ನಿಮಿಷಗಳಲ್ಲಿ ನಾನು ಕೊನೆಯದಾಗಿ ನೇನೆದ ಬಯಕೆಗಳು.”

ಈ ಹೊತ್ತಿಗೆ ನನ್ನ ತಾಯಿಯ ವಂಡವೆಯ ಗಂಡನಾದ ಕೊಸೀರಲ ಲಿಯೋಪಾಲ್ಡನು ಅವಸರದಿಂದ ಎದ್ದುನಿಂತು “ಇದರಲ್ಲಿ ನಮಗೆ ವಿಶ್ವಾಸ ವಿಲ್ಲ. ಅವಳಿಗೆ ಸಾಯಂವಾಗ ಹುಚ್ಚು ಹಿಡಿದಿದ್ದಿತು” ಎಂದು ಒದರಿದ.

ಇದಕ್ಕೆ ಮಾರುತ್ತರವಾಗಿ ಬೋನಿರಾಲನು ಮುಂದೆ ಬಂದು “ಈ ಪತ್ರದಲ್ಲಿ ಬರೆದ ವಿಷಯಗಳೆಲ್ಲ ನಿಜ ಸಾಯಂ ವಂನ್ನ ಅವಳಿಗೆ ಪ್ರಣರ ಅರಿವಿತ್ತೆಂದು ಕಾಗದ ಪತ್ರಗಳ ಮೂಲಕ ನಿರೂಪಿಸಬಲ್ಲೆ” ಎಂದು ಶಾಂತ ಚಿತ್ತದಿಂದ ನುಡಿದ.

ಇವರೀವರಿಗೂ ಪರಪ್ಪರ ಕೈ ಕೈ ಹತ್ತಿ ಪ್ರಮಾದವಾಗಬಹುದೆಂದು ನಾನು ನೇನೆಡೆ. ಆದರೆ ನನ್ನ ಜನನಕ್ಕೆ ಕಾರಣವಾದುದರಿಂದ, ನಾನು ತಂದೆಯೆಂದು ಭಾವಿಸಿದ ಬೋನಿರಾಲರು ಜೀತರಿಸಿಕೊಂಡು, “ಮಹಾ ಶಯರೇ, ನಾನೂ ನೀವೂ ಬೇರೋಂದು ಸ್ಥಳದಲ್ಲಿ ಖಡ್ಗದ ಕದನದಿಂದ ಇದನ್ನು ತೀಮಾರಿಸಿಕೊಳ್ಳೋಣ; ಈಗಲೇ ನಿಮ್ಮನ್ನು ಕಾತರಗೊಂಡ ನನ್ನ ಖಡ್ಗಕ್ಕೆ ಆಹುತಿಕೊಡುತ್ತಿದ್ದೆ. ಆದರೆ, ನನ್ನ ಮಾಷಿಲ್ಲಾಳಿಗೆ ದುಃಖವಾಗಬಹುದೆಂದು ಸುಮ್ಮನಿದ್ದೇನೆ” ಎಂದು ಅಂದನು. ಮತ್ತು—ನನ್ನ

ಕಡೆ ಹೇಬಲು ತಿರುವಿ, “ ರೀನೀ, ನೀನು ನನ್ನ ಮಗ. ಸೀನು ನನ್ನೊಂದಿಗೆ ಬಂದರೆ ಸಂತೋಷ ನಾನು ಈ ಬಗ್ಗೆ ಒತ್ತಾಯ ಮಾಡಲಾರೆ. ಆದರೆ ಆ ಅಧಿಕಾರವು ನನಗಿದ್ದರೂ ಆದರೆ ದುರ ಹಯೋಗ ಮಾಡಿಕೊಳ್ಳುವುದಿಲ್ಲ” ಎಂದು ನುಡಿದಾಗ ನನ್ನ ಸಮ್ಮತಿಯ ಮಾರುತ್ತರವೇಂದು ನಾವಿಬ್ಬಿರೂ ಕೈ ಕುಲುಕುಸಿದೆವು ನಾವಿಬ್ಬಿರೂ ಹೊರಬಿದ್ದೇವು

“ ಎರಡು ದಿನಗಳ ತರುವಾಯ ಬೋರ್ನಿರ್ವಾಲನು ಕೋರ್ಸೀರ್ಲನನ್ನು ಖಡ್ಗದ್ವಂಧ್ಯ ಅಟದಲ್ಲಿ ಕೊಂಡನಂತೆ ನನ್ನ ಅಣ್ಣಿಂದಿರು ಪ್ರಕ್ಷತನದಿಂದ ಸುಮೃತಿದ್ವಿರೆತೆ ಅಂದಿನಿಂದ ನನ್ನ ತಂದೆಯ ಮನೆತನದ ಹೇಸರನ್ನೇ ಒಳಸುತ್ತ ಬಂದೆ ಆತನೂ ಮೂರೂ ವರುಷದ ನಂತರ ನನ್ನನ್ನು ಗಲಿದನು. ಅವನನ್ನು ಗಲಿದ ದುಃಖವಿನ್ನೂ ಸನ್ನೊಂದ ದೂರವಾಗಿಲ್ಲ ”

ರೀನೀ ಬೋರ್ನಿರ್ವಾಲನು ಕುಚೀರ್ಯಂದೆದ್ದು ನಿಂತು, ಕೋಣೆಯಲ್ಲಿ ಅಶ್ರಿಂದಿತ್ತ ಓಡಾಡುತ್ತ, ಕೊನೆಗೆ ನನ್ನೊಂದು ಮರು ನಿಂತು “ ಶ್ರೀ ಜನಾಂಗಕ್ಕೆ ಮಾದರಿ ಜೀವನ ನಡೆಯಿಸಿ, ಆ ಜನಾಂಗವು ತನ್ನ ಜೀವನದಿಂದ ಪಾತ ಕಲಿಯಲೆಂದು ಈ ಬಗೆಯ ಸ್ವತ್ಯಾಪತ್ರವನ್ನು ಬರೆದಿಟ್ಟು ಹೋದ ನನ್ನ ತಾಯಿಯ ಸಾಹಸ, ಅತ್ಯುತ್ತಮ ಕ್ರಿಷ್ನವಾದುದೆಂದೂ, ವಾಗ್ರಾಂತಿಕ ವೆಂದೂ, ನಾನು ಭಾವಿಸಿದ್ದೇನೇ. ನಿನ್ನ ಅಭಿವಾರ್ಯವೇನು? ” ಎಂದು ನನ್ನನ್ನು ಕೇಳಿದ.

ನನ್ನ ಕೈಗಳನ್ನು ಅವನ ಕೈಗಳಲ್ಲಿ ಸೇರಿಸಿ “ ಇದರಲ್ಲಿ ಸಂಶಯವೇ ಇಲ್ಲ; ಭಿನ್ನಾಭಿಪ್ರಾಯಕ್ಕೆ ಇಲ್ಲಿ ಏಡೆ ಇಲ್ಲ ” ಎಂದು ಕೇಳಿದೆ.

(—The Will)

ಕರ್ತೆಯ ನೆನಪು

ವಿಷಾದಾಂತ, ಪ್ರಮಾದ ಮತ್ತು ಭಯಾನಕ ಪ್ರಮೇಯಗಳೀಂದರೆ ನನಗೇನು ಆಶ್ಚರ್ಯವೇನಿಸುತ್ತಿರಲಿಲ್ಲ ಎಂದು ಗಳಲ್ಲಿ ಬಹಕ ದಿನ ಕೆಲಸಮಾಡಿ ರುವೆ, ಅನೇಕ ಹೊ ರೂಪ ನಡುವೆ ಜೀವಿಸಿರುವೆ ಸಿಂಗರ್ಡ ಸಿಯಮದಲ್ಲಿ ನಾದರೂ ನಮಗೆ ತೀಳಿಯದಾತೆ ಬದಲಾವಣ ಕಂಡುಬಂದರೆ, ನಾವು ಆಶ್ಚರ್ಯ ಪಡುವುದುಂಟು, ಆದರೆ ಕರುಣಾಜಣಕ ನೋಟಗಳು ನಮ್ಮ ಮನಸ್ಸಿಗಳನ್ನು ಚಲಿಸಿ ಕರಿಗಿಸುವನವ್ವು, ಒಂದು ಭಯಾನಕ ದೃಶ್ಯಗಳನ್ನು ನಮ್ಮನ್ನು ಚರುವಿಸಲಾರವು

ಮಾನವಜೀವಿತದಲ್ಲಿ ದುಃಖಪ್ರಸ್ಥಾಗಳನೇಕವಿರುವವು ಅದರಲ್ಲಿ ತಾಯಿಗೆ ಮಂಗಳನ್ನು ಗುಳಿಪುದೊಂದು, ಪಿಚಿತ್ರ ದುಃಖನ್ನು ತಂದೊಡ್ಡುವ ಪ್ರಸಂಗವೇನ್ನು ಬಹುದು ಮಂಗಳನ ಸಾವು, ಎಷ್ಟು ಕರೋರವೇ, ತಾಂತ್ರಿಕರವೇ, ಅಷ್ಟೇ ತಾಯಿಯ ಸಾವು ವಿಷಾದಮಯವೆಂದೂ ಹೇಳಬಹುದು ಇಂತಹ ಭೀಕರ ಆಫಾತದಿಂದ ಮಾನವನು ತೀರ ಹಣ್ಣಾಗುವನು, ದುಃಖ ದಿಂದ ಕೃತನಾಗುವನು. ಅವನ ಜೀವನಷ್ಟೇ ಮಧ್ಯರವಾಗುವುದು ಅದುವೇ ಆದ ಗಾಂಡಿಂದ ಹರಿಯಿವ ರಕ್ತದಿಂದ ಕಾಣಿವ ದೃಷ್ಟಿ ಕಾಲಾಂತರ ಆಗಾಯ ಮಾದ ನಂತರ ಅದರ ನೋವು ಮಾಯವಾಗಬಹುದು ಆದರೆ ಅಂತಹ ಪ್ರಮೇಯದ ನೆನಪು ಮಾಯವಾದಂತೆ ಉಳಿಯವುದು. ಮಾನವನ ಜೀವನ ದಲ್ಲಿ ಇಂತಹ ಮನ ನೋಯಿವ ಪ್ರಸಂಗಳೂ, ಸ್ವಂತ ಅನುಭವಗಳೂ, ದೂರದಿಂದಲೇ ನೋಡಿ, ದುಃಖಿಸುವ ಸನ್ನಿಹಿತಗಳೂ ಬಂದು ಹೋಗುವುದುಂಟು. ಎಲ್ಲರ ಜೀವಿತದಲ್ಲಿಯೂ ದುಃಖಮಯ ಸನ್ನಿಹಿತಗಳು ಆಗಿಸೋಗುವುದು, ಸಿಂಗರ್ಡ ಸಿಯಮವೇ. ಆ ಸನ್ನಿಹಿತ ಆದಕಾಲಕ್ಕೆ ಆಗುವ ಅನುಭವ ಕ್ಷೀಂತಲೂ, ಕೆಲಕಾಲವಾದ ನಂತರ ಅವುಗಳ ನೆನಪಿನಿಂದ ಆಗುವ ನೋವು ಹೆಚ್ಚಿನದೆಂದೆನಿಸುತ್ತದೆ ಬಂದು ಕಟ್ಟು ನೆನಪು, ಅದರಾಂದಿಗೆ ಅನೇಕ ಇನ್ನಿತರ ನೆನಪುಗಳನ್ನು ತಂದೊಡ್ಡಿ ಯಾತನೆಯಿಲ್ಲಿ ಹೆಚ್ಚುತ್ತದೆ; ಮನಸ್ಸನ್ನು ಕಲ್ಪಿತ್ತದೆ-ಹ್ಯಾದಯವು ಅದರುತ್ತದೆ-ಮಾನವನು ಸಿದುತ್ತಿರನಾಗುತ್ತಾನೆ. ಇಂತಹ ಒಂದು ನೆನಪು ಮಾಯವಾಗಬೇಕಾದರೆ ಕಾಲ ಬಹಕ ಹಿಡಿಯುವುದು.

ನನ್ನ ಸ್ವಂತ ಆಸುಭವಕ್ಕೆ ಬಂದ ಎರಡು ದುಃಖವಾಯಿ, ಸನ್ನಿಹೇಶ ಗಳ ನೀನಿಲು ನನ್ನಲ್ಲಿ ಮರೆಯಲಾರದ ದುಃಖವನ್ನು ತಂದೊಡ್ಡಿದೆ. ಇಂಥ ಅಸುಭವ ಮತ್ತಾರಿಗೂ ಆಗಿರಲಾರದೆಂದು ನನ್ನ ನಾಬಿಕೆ.

ಈ ಹೃದಯವಿದ್ವಾನರು ಸನ್ನಿಹೇಶಗಳ ಪರಿಣಾಮದ ಅಸುಭವ, ನಿಮುಗಾದರೂ ಆಗಿರಲಿಕ್ಕಿಲ್ಲವೇಂದು ನನ್ನ ಭಾವನೆ, ಇವುಗಳಲ್ಲಿಂದನ್ನು ನಿಮಗೆ ವಿವರಿಸುತ್ತೇನೆ. ಇದು ಸಂಭವಿಸಿದ ಅನೇಕ ವರುಷಗಳಾದರೂ, ನಿನ್ನ ಮೌನ್ಯ ನಡೆದುತ್ತಿರುವುದನ್ನು ಈ ಬಗೆಯ ಭಾವನೆಯೇ ಇದಕ್ಕೆ ಕಾರಣವಾಗಿರಬಹುದೆಂದು ನಾನು ಉಂಟಿಸುತ್ತೇನೆ

ನನಗೀಗ ವಯಸ್ಸು ಏಪ್ತೆತ್ತು ಆಗ ನಾನು ನಾಯಂಶಾಸ್ತ್ರವನ್ನೊಮ್ಮೆ ದುತ್ತಲಿದ್ದ ತರುಣ ನನ್ನದೊಂದು ಬಗೆಯ ವಿವರಿತ ಪ್ರಕೃತಿ ಯಾವಾಗಲೂ ಯೋಚನೆಯಲ್ಲಿಯೇ ಇದ್ದು, ಆಧ್ಯಾತ್ಮಿಕ ವಿಚಾರಗಳಲ್ಲಿ ಮನಸ್ಸಿಟ್ಟು ಜೀವಿಸುತ್ತಿದ್ದ ನಿರಾಶಾವಾದಿಗಳಲ್ಲಿ ನಾನೊಬ್ಬ ಏಕಾಂತದಲ್ಲಿರುವುದು ನನಗೆ ರುಚಿಸುತ್ತಿತ್ತು; ಜನಸಂದಣಿ ಇರುವ ಹೋಟಲುಗಳನ್ನೂ, ತುಂಬರ ಚಾವಡಿಗಳನ್ನೂ ಬಿಟ್ಟು ದೂರ ಇರುತ್ತಿದ್ದ ಬೆಳೆಗು ಬೇಗನೆಷ್ಟು, ಒಬ್ಬನೇ ಕಾಲುನಡೆಯಲ್ಲಿ ತಿರುಗಾಡುವುದೆಂದರೆ, ನನಗೆ ಹೆಚ್ಚು ಸ್ವಿತ ಅನೇಕ ಸಲಾಂಟು ಗಂಟೆಯವರಗೂ ಲಕ್ಷ್ಮೀಬರ್ಮ ಉದ್ಘಾನವನದಲ್ಲಿರುತ್ತಿದ್ದೆ, ಅಲ್ಲಿ ಕಾಲಕಳಿಯನ್ನದೆಂದರೆ ನನಗೆ ಸಂತೋಷ

ನಿಮಗೆಲ್ಲರಿಗೆ ಈ ವನದ ಪರಿಚಯವಿದೆಯ? ಇರಲಾರದು ಅದೊಂದು ಬಹು ಪುರಾತನ ಉದ್ಘಾನವನ ಹದಿನೆಂಟನೆಯ ಶತಮಾನದಿಂದಲೂ ನಡೆದು ಬಂದ ಈ ವನಭು ಈಗಿನ ಜನರಿಗೆ ರುಚಿಸುವುದೆಂತು? ಇದೊಂದು ಮುದುಕಿಯ ಮಂದಹಾಸದುತ್ತಿ, ಇನ್ನೂ ನಿಂತಿದೆ ತೋಟದಲ್ಲಿಯ ಅಸೇಕ ಗಿಡಬಳ್ಳಿಗಳು ಹಂಲಸಾಗಿ ಬೆಳೆದು, ತೋಟಗನೆವ್ಯಾಪ್ತಪ್ರಯತ್ನಿಸಿದರೂ ತನ್ನ ಸಕ್ರಮಾಗ್ರಫವನ್ನು ಬಿಡದೆ, ಶಾಲೆಯ ಮಕ್ಕಳಂತೆ ಅಲ್ಲಲ್ಲಿ ಬೆಳೆದು ನಿಂತಿದ್ದವು. ನಡುನಡುವೆ ಬೆಳೆದಿದ್ದ ಪೂದೆಗಳ ನಡುವೆ ಇದ್ದ ಕಾಲುದಾರಿಯಲ್ಲಿ ವಿವರಾಪ್ರಮಾಣದರೆ, ನನಗೆ ಬಹು ಆಶೀ ಯಾವ ಮೂಲೆಯಲ್ಲಿ ನೋಡಿದರೂ ಜೇನಿನಗೂಡು. ಜೇನುಹುಳಗಳ ಗುಂಗುಗಾನ ಕೇಳುವುದೆಂದರೆ ನನಗೆ ಬಹಳ ಆನಂದ.

ದಿನವೂ, ಅಲ್ಲಿ ಕುಳಿತುಕೊಂಡು, ಕೊಂಚಹೊತ್ತು ಓದುವದು ನನ್ನ ರೂಢಿ. ಕೆಲವೊಂದು ಸಮಯ ಓದುತ್ತಿದ್ದ ಹಾಗೆ, ಮೈಮರಿತು ಸುತ್ತಲಿನ ಪ್ರೌರಿಸ್ ನಗರದ ಗಲಭೀಯನ್ನು ಅವಲೋಕಿಸುತ್ತ ಕುಳಿರುವುದೂ ಉಂಟು. ಇಲ್ಲಿಯ ಶಾಂತ ವಾತಾವರಣವು ನನ್ನ ಮನಸ್ಸಿಗೆ ಬಹಳ ಆನಂದವನ್ನು ಒಟ್ಟು ಮಾಡುತ್ತಿತ್ತು.

ಹೀಗೆ ದಿನವೂ ನಾಸಿಲ್ಲ ಕುಳಿತಿರುವಾಗ, ನನ್ನದುರು ಮತ್ತೊಂದ್ರ ವಿಚಿತ್ರ ಮನುಷ್ಯನನ್ನೂ ಕಾಣುತ್ತಿದ್ದೆ; ಈತನೊಬ್ಬ ಮುದುಕ. ಅವನ ಉಡಿಗೆ-ತೊಡಿಗೆಗಳು ಬಹು ವಿಚಿತ್ರಬಗೆಯದಾಗಿದ್ದವು. ಹಳೆಯ ತರಹದ ಸಿಲುವಂಗಿ, ಸಿಕಾರಿಗೆ ಹೊರಡುವಾಗ ಧರಿಸುವ ಬಿಗಿ ಚೆಲ್ಲಣ, ಹಳೆತರಹದ ಯಾವ್ಯಾಟ್, ಮೇಲೆ, ಬಂಗಾರದೂತಿ ಹೊಳೆಯಃವ ಅಂಗಿಯ ಗುಂಡಿಗಳು, ಎಲ್ಲರ ದೃಷ್ಟಿಯನ್ನೂ ಆಕರ್ಷಿಸುತ್ತಿದ್ದವು. ಅವನ ಉಡುಪು ಹಿಂದಿನ ಹಳೆಯಕಾಲದ ಅನೇಕ ಸನ್ನಿಹಿತಗಳ ನೆನಪನ್ನು ತಂದುಕೊಡುತ್ತಿತ್ತು.

ಬಹಳ ತೆಳುವಾದ ಅವನ ದೇಹಾಕೃತಿ, ಮುಖದಲ್ಲಿ ಕಂಡುಬರುವ ಶಿಳಿನಗೆ, ಪಿಳಿಪಿಳಿ, ಮಿನುಗುವ ಕಣ್ಣಿಗಳು, ಬಂಗಾರದ ತಗಡು ಹಾಕಲ್ಪಟ್ಟ ಕೈಕೋಲು, ಯಾರ ದೃಷ್ಟಿಯನ್ನೂ ಸೇಳಿಯುತ್ತಿತ್ತು. ಒಟ್ಟುನಲ್ಲಿ ನೋಡಿದರೆ ಒಮ್ಮೆಲೇ ನಗು ಬರುವಂತತ್ತು, ಈತನ ಲಕ್ಷಣಗಳು.

ಅವನನ್ನು ಮೊದಲಿಗೆ ಕಂಡಾಗ ನನಗೆ ಬಹಳ ಆಶ್ಚರ್ಯವೇನಿಸಿತು. ದಿನಗಳುಳಿದುತ್ತೆಲ್ಲ ಇವನ ಬಗ್ಗೆ ಉತ್ಪನ್ಮಕತೆ ಹೆಚ್ಚಾಗಿ, ಅವನನ್ನು ಹಿಂಬಾಲಿಸಿ, ಹಿಂದಿನಿಂದ ಆತನ ಚಯೆಂಗಳನ್ನು ಲಕ್ಷಿಸುತ್ತಿದ್ದೆ. ಇವ್ವೈದರೂ ಆತನೊಂದಿಗೆ ನಾನು ಮಾತುಬೆಳೆಸುವ ಗೋಡಿಗೆ ಹೊಗಲಿಲ್ಲ. ದೂರದಿಂದಲೇ ಪೂದೆಗಳ ಮರೆಯಲ್ಲಿ ನಿಂತು, ಆತನ ವಿಚಿತ್ರ ರೂಪವನ್ನು ನೋಡುತ್ತಿದ್ದೆ.

ಒಂದು ದಿನ ಅವನು, ತಾನೊಬ್ಬನೇ ಆ ವನದಲ್ಲಿರುವನೇಂಬ ಭಾವನೆ ಯಿಂದ ಇರಬಹುದು, ಹುಡುಗನಂತೆ ಜಿಗಿಯತೊಡಗಿದನು. ಯಾರೋಂದಿಗೇ ಮಾತನಾಡುವಂತೆ ನಟಿಸುತ್ತಿದ್ದನು. ಎದುರಿಗಿದ್ದ ವರೋಂದಿಗೆ ಬೇಡುತ್ತಿರುವುತೆ ಬಾಗಿ, ವಿನಯದಿಂದ ನಮಸ್ಕರಿಸುತ್ತಿದ್ದನು. ಎಂದೂ ಕಾಣದ ಜಟಿಲವಿಷಿಕೆ, ಅಂದು ಅವನಿಂದ ಕಂಡುಬಂದುದು ನನಗೇಕೋಣ ಹೊಸತೆನಿ

ಸಿತು ಜತಿಗೆ ಯಾವ ಸ್ತು ಇಲ್ಲದಿದ್ದರೂ ಬಹಿರಾಗವಾದ ಅಂತಹ ಪ್ರದೇಶ ದಲ್ಲಿ ನರ್ತನ ಮಾಡತೊಗಿದನು ನಯವಿನಯವಾಗಿ ಗಾಳಿಯಲ್ಲಿ ಯಾರೋಂ ದಿಗೋಂ ಮಾತನಾಡುತ್ತಿದ್ದನು

ಇದೆಲ್ಲವನ್ನೂ ಸೋಡಿ ನನಗೆ ಮಹದಾಶ್ಚಯವನಿಸಿತು. ನಡೆಯು ಶ್ರೀರವದೇನು ನಿಜವೇ, ಕನಸೇ ಎಂಬವುದನ್ನು ನಂಬಲಾರದಂತಿತ್ತು. ಅವನು ಹುಚ್ಚನೇ ಅಥವಾ ನಾನು ಹುಚ್ಚನೇ ಎಂಬ ಸಂಶಯವು ನನ ಗುಂಟೂಬಂತು ಅನಂತರ ಆ ಮುದುಕನು ನಿಂತಲ್ಲಿಂದ ಕೆಲವು ಹೆಚ್ಚೆಗಳನ್ನು ಮುಂದಿಟ್ಟು, ಬಾಗಿ ಓರ್ವ ಸ್ತ್ರೀಯನ್ನು ಮಾತನಾಡಿಸುವಂತೆ ನಟಿಸಿ, ಅಲ್ಲಿದ್ದ ಎಳೆ ಬಳ್ಳಿಗಳನ್ನು ಅಲುಗಾಡುವ ಕೈಗಳಿಂದ ಮುದಿಟ್ಟು ಮತ್ತೆ ಹಿಂತಿರುಗಿ ದನು ಇದು ವಿಚಿತ್ರವೆನಿಸಿತು.

ಅಂದಿನಿಂದ ನಾನವನನ್ನು ದಿನವೂ ಎವೆ ಇಕ್ಕಡೇ ಸೋಡುವುದು ನನ್ನ ರೂಢಿಯಾಯಿತು ದಿನವೂ ಆದೇ ಬಗೆಯಾಗಿ ಆವನು ವತ್ತಿಸತ್ತೊಡಗಿದನು ಈ ವಿಚಿತ್ರ ಮನುಷ್ಯನನ್ನು ಮಾತನಾಡಿಸಬೇಕೆಂದು ನನ್ನ ಮನಸ್ಸು ಹಾತೊರೆಯುತ್ತಿತ್ತು ಒಂದು ದಿನ ಧೈಯದಿಂದ ಆವನೆದುರು ನಿಂತು “ನಮಸ್ಕಾರ. ಇಂದು ಹವೆ ಬಹಳ ಸುಖವಲ್ಲವೇ?” ಎಂದು ಮಾತನಾಡಿಸಿದೆ ಆತನು ಬಾಗಿ ವಿನಯದಿಂದ “ಅಹಮು, ಈ ದಿನ ಹವೆಯು ಬಹು ಸುಂದರವಾಗಿದೆ! ಈ ಬಗೆಯ ಸುಂದರ ಹವೆ ಅನೇಕ ದಿನಗಳಿಂದ ಇದೆ ಅಲ್ಲವೇ?” ಎಂದು ಮಾರುತ್ತರವಿತ್ತು

ಒಂದು ವಾರದೊಳಗಾಗಿ ನಮ್ಮು ಮೈತ್ರಿ ಹೆಚ್ಚಿತು. ಆ ಮುದುಕ ಮನ ಚಿಂತೆ ಮಾತನಾಡತೊಡಗಿದ ತನ್ನ ಕತೆಯನ್ನು ಹೇಳತೊಡಗಿದ:

ಹದಿನ್ನೆಡನೆಯ ಲೂಂಗ್ ಕಾಲದಲ್ಲಿ ಈತನೋಂದು ನಾಟಕಗೃಹದಲ್ಲಿ ನಾಟ್ಯಾಚಾರನಾಗಿದ್ದ ನಂತೆ. ತನ್ನಲ್ಲಿದ್ದ ಆ ಬೆಲೆಬಾಳುವ ಸುಂದರ ಕೈ ಕೋಲು ಆಗ ಕ್ಲೇಮೆಂಟ್ ಡಿಮೀಂದಾರನು ಬಹುಮಾನವಾಗಿತ್ತು ದಂತೆ. ತರ್ಫನದ ಬಗ್ಗೆ ಮಾತು ಬಂದಿತೆಂದರೆ, ಆವನು ಬಹು ಹಿಗ್ಗಿನಿಂದ ಮೈಮರಿತು ನಾಸು, ತಾಸು ಮಾತನಾಡುತ್ತಿದ್ದನು.

ಒಂದು ದಿನ ಆವನು ತನ್ನ ಜೀವನದ ರಹಸ್ಯದ ವಿಷಯಗಳನ್ನು ವಿವರಿಸತ್ತೊಡಗಿದ: “ನನ್ನ ಹೆಂಡಕಿ, ಲಾ ಕಾಂಪ್ಲಿಸ್, ಇಲ್ಲಿಗೆ ಮಧ್ಯಾಂತ ದ

ಸಮಯಗಳಲ್ಲಿ ಬರುವಳು. ಆಗ ಅವಕ ಪರಿಚಯ ನಿಪುಗೆ ಮಾಡಿಕೊಡುತ್ತೇನೆ, ತಾವು ಬಯಸಿದರೆ ನಮ್ಮ ಹಿಂದಿನ ಜೀವನದಲ್ಲಿ ನಮಗೆ ಆನಂದ ವನ್ನಿತ್ತ ವಸ್ತುಗಳಲ್ಲಿ ಈಗ ಉಳಿದಿರುವುದೆಂದರೆ ಈ ಉದ್ಘಾನವನ ಇದೋಂದು ಬುರಾತನ ವಸ್ತುವಿಲ್ಲದಿದ್ದರೆ, ನಮ್ಮ ಜೀವನವೇ ನಿರಸವಾಗುತ್ತಿತ್ತು. ಇದರ ಲೇಂನೂ ಹೊಸತಿಲ್ಲ ಆದರೂ ಇದೋಂದು ಮಹತ್ವದ ವಸ್ತುವಿನಂತೆ ನಮಗೆ ತೋರುತ್ತದೆ ಅಲ್ಲವೇ? ಇಲ್ಲಿ ಬಂದು ಈ ಹವೆಯನ್ನು ಸೇವಿಸುವಾಗ, ನನ್ನ ಎಳೆವಯಸ್ಸಿನ ಹುರುವನ್ನು ಅನುಭವಿಸಿದ ಭಾವನೆ ನನಗುಂಟಾಗುತ್ತದೆ. ನಾವಿಷ್ಟರೂ ಇಲ್ಲಿ ಪ್ರತಿದಿನವೂ ಮಧ್ಯಾಹ್ನ ಪೂರ್ತಿಯಾಗಿ ಇದ್ದ ಬಿಡುವೆವು: ಆದರೆ ನಾನು ಮಾತ್ರ ನುಂಬಾನೆ ಬೇಗ ಏಕುವದರಿಂದ, ಒಬ್ಬನೇ ಇಲ್ಲಿಗೆ ಬಂದು ಹೋಗುವ ರೂಢಿಯನ್ನಿಂಬ್ಬಿಕೊಂಡಿದ್ದೇನೇ.”

ಅಂದು ಮಧ್ಯಾಹ್ನದ ಉಟ್ಟವಾದನಾತರ ಮತ್ತೆ ಆ ಉದ್ಘಾನವನಕ್ಕೆ ಬಂದೆ ಆ ಸಮಯಕ್ಕೆ, ಆತನು ತನ್ನ ಹೇಡತಿಯ ಪರಿಚಯಮಾಡಿಕೊಟ್ಟಿ. ಶ್ರೀಮತಿ ಲಾ ಕಾಂಪ್ಲಿಸಳು ಒಮ್ಮ ಪ್ರಶ್ನಾತ ಹೆಂಗಸು ಅನೇಕ ಸ್ವತ್ಯಾಗಳಲ್ಲಿ ಹೇಸರುಗಳಿಸಿ, ಹಾಡುಗಾರಿಕೆಯಲ್ಲಿ ಯಶಸ್ವಿ ಸಂಪಾದಿಸಿ, ಬಹು ಮಂದಿ ಕಲಾವಿದರ ಮೆಚ್ಚಿಗೆ ಪಡೆದು, ಅನೇಕ ರಸವಕರ ಆರಾಧ್ಯದೇವತೆಯಾಗಿ, ಇದ್ದರೂ, ತನ್ನ ಮಾನವನ್ನು ಹಾಕು ಮಾಡಿಕೊಳ್ಳಬೇಕೆಂದು ಕಲಾಸೇವೆಯನ್ನು ಉತ್ತಮ ರೀತಿಯಲ್ಲಿ ಮಾಡಿ, ಈಗ ವರ್ಷಸ್ವಿನಿಂದ ಹಣ್ಣಾಗಿರುವಳು. ಹಿಂದಿನ ಕಾಲದ ಕಲಾಜೀವನದ ಕುರುಹು ಅವಳಲ್ಲಿ ಎದ್ದು ಕಂಡು ಬರುತ್ತಿತ್ತು ಅನೇಕ ರಾಜಮಹಾರಾಜರನ್ನು ತನ್ನ ಸಂಗೀತ-ಸ್ವತ್ಯ ವಿದೆಯಿಂದ ಸಂಪೂರ್ಣ, ಅವರ ಮೆಚ್ಚಿಗೆ ಪಡೆದ ಇವಳನ್ನು ಈಗ ಸೋಡಿದರೆ ಅಯ್ಯೋ ಎನಿಸುತ್ತಿತ್ತು. ಅವಕ ಬಾಗಿದ ಬೆಸ್ಸು, ತೆಳುವಾದ ಗಿಡ್ ಆಕೃತಿಯನ್ನು ಸೋಡಿದರೆ ಮುಪ್ಪು ಬಂದರೆ ಎಪ್ಪು ಕರಿಣವೆಂಬುದು ವಿದಿತವಾಗುತ್ತಿತ್ತು.

ಎಲ್ಲರೂ ಅಲ್ಲಿವು ಬೆಂಚಿನ ಮೇಲೆ ಕುಳಿತೆವು, ಮೇರೆ ತಿಂಗಳಾದುದರಿಂದ ಹೂವಿನ ಸುವಾಸನೆ ನಮ್ಮಸ್ವರ್ಚ್ಚ ಸಂತೋಷದಲ್ಲಿ ಮುಖುಗಿಸಿತ್ತು. ಗಿಡ್ ಎಲೆ ಶಿಂದ ನಡುವೆ ಸೂಸಿ, ಪ್ರಕಾರಿಸುತ್ತಿದ್ದ ಎಂ ಸೂರ್ಯನ ಕಿರಣಗಳು, ಮನಸ್ಸಿಗಾನಂದವನ್ನುಂಟು ಮಾಡುತ್ತದ್ದವು. ಶ್ರೀಮತಿ ಲಾ ಕಾಂಪ್ಲಿಸಳ

ಕವು ಬಟ್ಟೆಗಳ ಹೇಗೆ ಬಿದ್ದ ಸೂರ್ಯನ ಕಿರಣಗಳು, ಬಂಗಾರದ ತುಳುಕು ಗಳಂತೆ ಪ್ರಕಾಶಿಸುತ್ತಲಿದ್ದವು

ತೋರಿದಲ್ಲಿ ಯಾರೂ ಇರಲಿಲ್ಲ, ಆ ನಿರ್ಜನವಾದ ಪ್ರದೇಶದಲ್ಲಿ ಮನಸ್ಸಿಗೆ ಅಹಾದವಾಗುತ್ತಿತ್ತು. ದೂರದಲ್ಲಿ ಜನರ ಸಂದರ್ಭಿಯ ಸದ್ಯ ಸ್ವಲ್ಪ ಸ್ವಲ್ಪ ಕೇಳಿಬರುತ್ತಿತ್ತು.

“ಮಹಾಶಯರೆ, ‘ಮಿನ್ನೆಟ್’ ಎಂಬ ನೃತ್ಯದ ಹೆಸರು ಬಹಳ ಕೇಳಿದ್ದೀನೆ ಇದರಧ್ರು, ಇತರ ವಿವರಗಳನ್ನು ತಾವು ತಿಳಿಸಬಲ್ಲಿರಾ? ” ಎಂದು ಕೇಳಿದೆ

“ಮಿನ್ನೆಟ್, ಎಂಬುದನ್ನು ತಿಳಿಯಲು ನೀವು ತವಕಿಸುತ್ತಿರುವುದು ಸಂತೋಷವೇನಿಸುತ್ತದೆ. ಅದೊಂದು ರಾಜನೃತ್ಯ! ನೃತ್ಯಗಳಲ್ಲಿ ಅತಿಹೆಚ್ಚು ಜವನ್ನು ಹಡೆದಿರುವುದು. ಈಗಲ್ಲಿದೆ ಆದಕ್ಕೆ ಮಹತ್ವ? ರಾಜರು ಆದಕ್ಕೆ ಪೋಷಕೆಯನ್ನಿತ್ತಾಗ ಆ ನರ್ತನಕ್ಕು ಮಹತ್ವವಿತ್ತು. ಈಗ ಅದು ಪ್ರಯೋಗದಲ್ಲಿಲ್ಲ. ನಾಮಾನ್ಯ ಜನರಿಗೆ ಅದು ಈಗ ರುಚಿಸುವುದಿಲ್ಲ” ಎಂದು ಮಾರುತ್ತಿರಿತ್ತು.

ಆ ನೃತ್ಯವನ್ನು ನನಗ ಪ್ರತ್ಯಕ್ಷ ತೋರಿಸಲು ಯಶ್ಸಿಸಿದ ವಯಸ್ಸಾದುದರಿಂದ ಅಪ್ಪು ಸುಂದರವಾಗಿ ವರದರ್ಶಿಸಲಾಗಲಿಲ್ಲ ಕೊನೆಗೆ ಅವನು ನಿರುತ್ತಾಕ್ಷದಿಂದ ಸುಮುನಾದನು

ಪಕ್ಕದಲ್ಲಿ ಸುಷ್ಯಾಸ್ನೇ ಕುಳಿತಿದ್ದ ಅವನ ಹೆಂಡತಿಯನ್ನು ದ್ದೀರ್ಶಿಸಿ, “ಇವರು ಸಿನ್ನ ಆ, ‘ಮಿನ್ನೆಟ್’ ನೃತ್ಯವನ್ನು ನೋಡಬೇಕೆಂದು ಮನಸ್ಸು ಮಾಡಿರುವರು ಸೀನು ನಾನು, ಇಬ್ಬರೂ ಸೀರಿ ನರ್ತಕಿಸಿದಲ್ಲಿ ಬಹಳ ಉಪಕಾರ ಮಾಡಿದಂತಾಗುವದು ಇವರ ಉತ್ಸುಕತೆ ಬಹಳ ಇರುವುದು” ಎಂದು ಸೂಚಿಸಿದ ಕೂಡಲೇ ಆ ಮುದುಕಿ ಬಹಳ ಸಂತೋಷದಿಂದ ತನ್ನ ಸಮೃತಿಯನ್ನು ಸೂಚಿಸಿ, ನರ್ತನೆಗೆ ಎದುರು ನಿಂತಳು.

ಅವರಿನರು ನಿಂತ ಭಂಗಿ ಆವಣಿನೀಯವಾಗಿದ್ದಿತು; ಅದೊಂದು ಅಧ್ಯಾತ ನೃತ್ಯವಾಗಿತ್ತು. ಅವರ ಚಲನವಲನಗಳು ಯಂತ್ರದಂತೆ ಅಪ್ಪು ಶಾಸ್ತ್ರೀಯವಾಗಿದ್ದು ಆ ನೃತ್ಯ ಬಹಳ ಅಧ್ಯಾತವಾಗಿತ್ತು. ಆಪ್ಪು ವಯಸ್ಸಾಗಿದ್ದರೂ, ಈ ಕಲೆಯಲ್ಲಿ ಅವರು ತೋರಿದ ನಿಪುಣತೆ ಅಪ್ರತಿಮವಾದುದು. ನಾನು ಬೆರಗಾಗಿ ಮೂಕನಂತೆ ದಂಗುಬಡಿದು ನೋಡುತ್ತ ನಿಂತುಬಿಟ್ಟೆ.

ಆದರೆ ಅಂತಹ ಇಳವಯಸ್ಸಿನಲ್ಲಿ, ಅವರ ನೃತ್ಯ ಇತರರಿಗೆ ಬಹು ಮನರಂಜಕ ವೆಸಿಸುದ್ದಿದ್ದರೂ, ಅದರ ಇಂಗಿತವನ್ನು ತಿಳಿದ ನನಗೆ ರುಚಿಸಿತು ಆದರೆ ಸಾಮಾನ್ಯ ಜನರಿಗೆ ಅದೊಂದು ಕೈಗೊಂಬೆಯ ಕುಟೀತದಃತಿತ್ತು; ಪರಿಹಾಸ ದಿಂದ ನಗಲೂಬಹುದಾಗಿತ್ತು.

ನೃತ್ಯ ಮುಗಿದ ಕೂಡಲೇ ಅವರು ಆವೇಶದಿಂದ ಒಬ್ಬರನ್ನೊಬ್ಬರು ಅಪ್ಪಿಕೊಡು, ಹಿಂದಿನ ಒಳ್ಳೆಯ ದಿನಗಳನ್ನು ನೇನೆಡು ಅತ್ಯಾಭಿಟ್ಟುರು. ಎಂತಹ ಕಲೆಯ ಮೋಹ ?

ಮೂರು ದಿನಗಳು ಕಳೆದ ಮೇಲೆ, ಅವರನ್ನು ಕಾಣಲು ಆಗದೆ ಹಳ್ಳಿಗೆ ಹೊಗಬೇಕಾಯಿತು ಮತ್ತೆ ಎರಡು ವರ್ಷಗಳು ಕಳೆದು, ಪ್ರಾರಿಸಿ ನಗರಕ್ಕೆ ಬಂದು ಆ ಉಪವನಕ್ಕೆ ಬಂದು ನೋಡಿದಾಗ, ಉದ್ದಾನವನವು ಅಲ್ಲಿರಲ್ಲಿಲ್ಲ. ನಗರವು ವಿಸ್ತಾರವಾಗಿ, ಆ ಸ್ಥಳದಲ್ಲಿ ಗಡಿಬಿಡಿಯ ರಸ್ತೆಗಳು ಏರಫಟ್ಟಿದ್ದವು ಇದು ಮಾಯವಾದುದರಿಂದ, ಆ ವಯಸ್ಸುದ ದಂಪತಿಗಳು ಯಾವ ಬಗೆಯಾದ ದೂಃಖಕೊಳ್ಳಬಾದ್ದರಿಂದ ಉಂಟಿಸಲು ನನಗೆ ಅಸಾಧ್ಯವಾಯಿತು. ಸರಕಾರವು ಈ ಬಗೆಯಾಗಿ, ಆ ವನವನ್ನು ನಿರ್ಮಾರ್ಥ ಮಾಡಿದುದು ಅವರ ಜೀವನದಲ್ಲಿ ವಿವರ್ತನ್ನು ತಂದೂಡಿರಬೇಕು, ಅವರಿಗೆ ಜೀವನವೇ ಚೇಸರಬುದು ಹುಟ್ಟು ಹಿಡಿದು ಗೊಂದಲದ ಬೀದಿಗಳಲ್ಲಿ ಅಲೆ ದಾಡುತ್ತಿರಬೇಕು; ಇಲ್ಲವೇ ಚಂದಿರನು ಪ್ರಕಾಶಿಸುವ ರಾತ್ರಿಗಳಲ್ಲಿ ಹೊತ್ತುದ ಮೇಲೆ, ನಿರ್ಜನವಾದ ಸಮಯಗಳಲ್ಲಿ ಅಲ್ಲಿಗೆ ಇಬ್ಬರೇ ಬಂದು ಸ್ವಲ್ಪ ಹೊತ್ತು ನಿಂತು, ಹಿಂದಿನ ಸುಖದ ಕಾಲವನ್ನು ನೇನೆಡು ನಿರಾಶೆಯಿಂದ ಮನೆಗೆ ಹಿಂತಿರುಗುತ್ತಿರಬಹುದೆ? ಅಧವಾ ಇಬ್ಬರೂ ಇಹಲೋಕದ ಯಾತ್ರೆ ಮುಗಿಸಿರ ಬಹುದೆ? ಈ ಪ್ರಶ್ನೆ ಬಗೆಹರಿಯದೆ ಹಾಗೆಯೇ ಉಳಿದಿದೆ.

ಇಂದಿಗೂ ಆ ಸ್ಥಳಕ್ಕೆ ಹೋದಾಗ ಅವರ ನೇನವು ಬಂದು ನನ್ನೆಡ ನೀರಾಗುತ್ತದೆ. ಕಲಾವಿದರನ್ನು ದೇಶವು ಈ ಬಗೆಯಾಗಿ ನಿರ್ಜನ್ಮಾಸಿ, ಅವರ ಬಗ್ಗೆ ಶೋರುವ ಅನಾದರಣೆಗೆ ನನ್ನ ಕನಿಕರ ಹೆಚ್ಚುತ್ತದೆ, ನನಗೂ ದೂಃಖ ತುಂಬಿ ಬಧತ್ತದೆ ಹೀಗಾಗುವುದೊಂದು ವಿಲಕ್ಷಣವೆಂದು ನಿಮಗೆಲ್ಲಿರಿಗೆ ನಿಸಬ್ಧಮುದು; ಆದರೆ ನನಗಾಗುತ್ತಿರುವ ಅನುಭವವನ್ನು ನಿಮ್ಮ ಮುಂದಿಟ್ಟಿರುತ್ತೇನೆ.

(—Minnet)

ಕೋಲೆಗಡಕ

ನಾಯಾಲಯದಲ್ಲಿ ಓವ್ರ ತರುಣ ವಕೀಲನು, ತಾನು ಪಕ್ಷವಹಿಸಿ ಪಾದಿಸುತ್ತಲಿದ್ದ ಕೇಸಿನ ಬಗ್ಗೆ ಎಲ್ಲ ವಿವರಗಳನ್ನೂ ತಿಳಿಸುವ ಉತ್ಪನ್ನಕ್ಕೆ ರ್ಯಾಂಡ್, ಬಳ್ಳೇ ಧೋರಣೆಯಲ್ಲಿ ಮಾತನಾಡುತ್ತಿದ್ದನು ಚಿಕ್ಕವನಾದರೂ ಅವನ ಮಾತುಗಳು ಬಹಳ ಬೆಲೆಯುಳ್ಳವಾಗಿದ್ದವು ತನ್ನ ಕ್ಷೇಗಾರನು ನಿದೊಂಷಿಯೆಂಬಂಶವನ್ನು ಪ್ರತಿಪಾದಿಸಲು ಅವನು ಧೈರ್ಯದಿಂದ ಜೂರಿಗಳ ಮುಂದೆ ನಡೆಸಿದ ವಾದ ಹೀಗಿತ್ತು :

“ ಈ ಕೇಸಿನ ವಿವರಗಳು ಎಲ್ಲರಿಗೂ ತಿಳಿದವುಗಳೇ. ನನ್ನ ಕ್ಷೇಗಾರನು ಪ್ರಾಮಾಣಿಕನು; ಒಳ್ಳೆಯ ನಡತೆಯವನು ನಿಸ್ಪಾರ್ಥದಿಂದ ಕೆಲಸ ಮಾಡುವುದು, ಉಂಡಮನೆಗೆ ಎರಡು ಬಗೆಯದರುವುದು, ಆದಿದೂತಿ ನಡೆಯುವುದು, ಇವುಗಳೇ ಅವನ ನಡವಳಿಕೆಯ ಲಕ್ಷಣಗಳು ಸಿಟ್ಟುನ ಭರದಲ್ಲಿ ಅವನೇ ಕೆತನ್ನ ಯಜಮಾನನ ಕೊಲೆ ಮಾಡಿದನೆಂಬ ವಿಷಯದ ಕಾರಣವು ನನಗಂತೂ ತಿಳಿಯದಾಗಿದೆ ನಾನೆಷ್ಟು ಯೋಚಿಸಿದರೂ, ಅದರ ವಿವರಗಳು ಅಗೋಚರ ವಾಗಿಯೇ ಉಳಿದಿವೆ. ಈ ಕೇಸಿನ ವಿವರಗಳನ್ನೂ ತಮ್ಮ ಮುಂದೆ ಇಡುವಾಗ ತಮ್ಮ ಮನಸ್ಸನ್ನು ಹೆಚ್ಚು ಅನಾವಶ್ಯಕ ವಿಷಯಗಳಿಂದ ನೋಯಿಸುವುದಿಲ್ಲ. ಪಾರಮಾಣಿಕನಾದ ಇವನು ಈ ರೀತಿ ಕೊಲೆಮಾಡಲು, ಇವನೇತಕ್ಕೆ ಪ್ರೇರಿತನಾದನೆಂಬ ವಿಷಯದ ಹಿನ್ನೆಲೆಯ ಬಗ್ಗೆ ಕೆಲವು ಸೂಕ್ಷ್ಮ ವಾದ ಅಂಶಗಳನ್ನು ಮಾತ್ರ ತಮ್ಮ ಮುಂದಿಡುವೆನು; ಗಮನಿಸಬೇಕು. ಇವನು ದೋಷಿಯೇ ಎಂಬುದನ್ನು ನೀವು ನಿರ್ವಾಳಿಸಬೇಕಾದರೆ, ನಾನು ವಿವರಿಸುವ ವಿಷಯಗಳು ಅವಶ್ಯವೆಂದು ನನ್ನ ವಾದ! ” ಎಂದು ಜೂರಿಗಳ ಮುಂದೆ ಆ ತರುಣ ವಕೀಲನು ಹೇಳುತ್ತ ತನ್ನ ಮಾತನ್ನು ಮತ್ತೆ ಹೀಗೆ ಮುಂದುವರಿಸಿದನು :

“ ಜಾನ್ ನಿಕೋಲೇಸ್ ಲಾಗೇರನು ಸುಶಿಷ್ಟಿತ ಮನೆಯಲ್ಲಿ ಜನಿಸಿದನು. ಅವರ ಮನೆತನದವರು ಪಾರಮಾಣಿಕರೆಂದು ಹೆಸರು ಗಳಿಸಿದ್ದರು. ಯಾವಾಗಲೂ ತಮ್ಮ ಮನೆತನದ ಅಂತಸ್ತಿನ ಬಗ್ಗೆ, ಗೌರವದ ಬಗ್ಗೆ ಅವನಿಗೆ ಹೆಚ್ಚು ಅಭಿಮಾನ.

“ ತನ್ನ ಮನೆತನದವರು ಪ್ರಾಮಾಣಿಕತನದಲ್ಲಿದ್ದ ಹೆಮ್ಮೆಯೇ, ಈ ಅನಧರ್ಮಕ್ಕೆ ಕಾರಣವೆಂದು ನನಗೆನಿಸುತ್ತದೆ. ಹಿಂದಿನ ಆಚಾರ ವಿಚಾರ ಗಳಲ್ಲಿ ನಂಬುಗೆಯನ್ನೀಟ್ಟು, ಬಹಳ ಅಕ್ಷರೀಯಂದ, ಆದರಿಂದ ತಮ್ಮ ಮನೆತನದ ಹಿಂದಿನ ಸ್ಥಿತಿ ಕಾದುಕೊಂಡು ಬರುವ ಸ್ಥಿರನಂಬುಗೆ ಅನೇಕ ರನ್ನ ಹುಚ್ಚು ರನ್ನಾಗಿ ಮಾಡಿರುತ್ತದೆ ಆ ರೀತಿ ಹುಚ್ಚಿರಾಗಿ ತಮ್ಮ ಮನೆತನದ ಕೇರ್ತಿಗೆ ಕಳಂಕಭಾರದೆ ನಡೆದುಕೊಳ್ಳುವ ನಿಷ್ಪತ್ತಿ ಅವರನ್ನು ಹೊಂದಿ ಕೊಂಡಿರುತ್ತದೆ ಹೀಗೆ ಅವರ ವರ್ತನೆ ನಿಷ್ಪತ್ತಂಕವಾಗಿರುವಾಗ, ಅದನ್ನು ಕಾಯ್ದುಕೊಂಡು, ತಮ್ಮ ವಂಶದ ಗೌರವವನ್ನು ಉಳಿಸಲು, ಇಂತಹ ಸಾಂಪ್ರದಾಯವನುತ್ತರು ಯಾವ ಕಾರ್ಯವನ್ನಾಗಲಿ, ಎಂತಹ ಫೋರ್ಮಕ್ರೆತ್ಯ ವನ್ನಾಗಲಿ ಮಾಡುವುದಕ್ಕೆ ಹೇಸುಪುದಿಲ್ಲ ಕೆಲವು ಹಳೀಯ ಮನೆಗಳ, ಕುಟುಂಬಗಳ ಜೀವನ ಕ್ರಮವನ್ನು ನೋಡಿದರೆ, ತಮಗೆ ಇದು ವಿದಿತವಾಗುವುದು ನಿಶ್ಚಯ.

“ ಓವನ ಪ್ರಾಮಾಣಿಕನು ತನ್ನ ಸುತ್ತು ಮುತ್ತಲಿನ ಜನರಲ್ಲಿ ವಿಶ್ವಾಸ ವಿಟ್ಟು, ನಂಬುಗೆಯೆಂದ ಜೀವಿಸುವವನು, ಯಾವಾಗಲೂ ಸರಿಯಾದ ಮಾರ್ಗವನ್ನೇ ಅನುಸರಿಸುವನೆಂದು ಹೇಳಲಾಗದು. ಇತರರನ್ನು ನಂಬಿದಾಗ, ಅವರಲ್ಲಿ ವಿಶ್ವಾಸವಿಟ್ಟು ವರ್ತಿಸುವಾಗ, ಸ್ವಲ್ಪ ಮಟ್ಟಿಗೆ ಎದುರಿನವರು ಮೋಸಮಾಡಿದರೂ ಅದು ಅವನಿಗೆ ಗೋಚರವಾಗದಿರುವುದು ಸಹಜವೇ. ಯಾವನು ತಮ್ಮ ಸಂಗಡಿಗರನ್ನು ನಂಬುವನೋ ಅವನ ಅಂತಃಕ್ಷ್ಯಾಗಳು ಪೂರ್ತಿ ತೆರೆದಿರುವುದಿಲ್ಲ. ಮುಗ್ಧರಂತೆ ಇವನ ವರ್ತನೆಯು, ನೋಡುವವರಿಗೆ ಕಲುಷಿತವೆನಿಸುವುದು ನಿರ್ಮಲ ಹೃದಯಿಗಳಾದ ಇಂತಹ ಮುಗ್ಧರ ಮನಸ್ಸನ್ನು ಪೂರ್ತಿಯಾಗಿ ತಿಳಿಯುವ ತಾಳ್ಳು, ನಮ್ಮಲ್ಲಿ ರುವುದಿಲ್ಲ. ಹೊರಗಿನಿಂದಲೇ ಬೇರೀಯವರ ಜೀವನದಳ್ಳಿಯ ತಪ್ಪುಗಳ ಕಡೆ ಬೆರಳುಮಾಡಿ ಹೋರಿಸಿ, ಅವುಗಳನ್ನು ಪ್ರಮಾದವೆಂದು ಭಾವಿಸಿ, ಬಯಲಿಗಿಳಿದು ಅವಮಾನಗೊಳಿಸುವ ಮನಸ್ಸುಳ್ಳ ನಮ್ಮ ವರ್ತನೆ ಹೇಯವೆನಿಸಿದರೂ, ಸಮಾಜದಲ್ಲಿ ಈ ರೀತಿ ಸಂಭಾವಿತರೆಂದೆನಿಸಿಕೊಂಡವರನ್ನು ಯಾರು ದಂಡಿಸುವರು? ಸಾಮಾನ್ಯರಾದ ಇಂಥವರ ಪ್ರಾಮಾಣಿಕ ಜೀವನಕ್ಕೆ ಬೆಲೆ ಇರುವದೇ? ಕೃತಿಮಜೀವನ ನಡೆಸುವ ನಮ್ಮ ಹೃದಯಗಳು, ದಯೆಯಿಂಬ ನೀರಿಲ್ಲದ

ಸರೋವರದಂತೆ ಬತ್ತಿಹೋಗುವವು. ನಿಮ್ಮ ಮುಂದೆ ದೋಷಿಯಾಗಿ ನಿಂತಿರುವ ಇವನು, ನಿಜವಾಗಿಯೂ ಸಂಪನ್ಮೂಲ ನಿದ್ದರೂ ಸಮಾಜದಲ್ಲಿ ಇವೀಗೆ ಸ್ಥಾನಮಾನಗಳಿಲ್ಲದ ಮೂಲಕ, ಇವನನ್ನು ಯಾರು ನಂಬುವರು? ಇವನ ವಿಶ್ವಾಸನೀಯವಾದ ಮಾತುಗಳನ್ನು ಯಾರು ಲಕ್ಷ್ಯಿಸುವರು? ಸಮಾಜದ ಅಜ್ಞಾನಕ್ಕೆ ಇಂತಹ ಮುಗ್ಧರು ನಿರಾಯಾಸವಾಗಿ, ಅನ್ಯಾಯವಾಗಿ ಬಲಿಯಾದರೆ, ಅದೆಂದಿಗೂ ಆಶ್ಚರ್ಯವಲ್ಲ. ಈ ಬಗೆಯ ಜೀವನದಲ್ಲಿ ಇಂತಹ ಅನ್ಯಾಯಗಳಾಗುವುದು ಸಹಜವೇ ಕರ್ತವ್ಯ ಕರ್ತವ್ಯವೇಂದು, ಹೊಮ್ಮೆಯ ಮಾತುಗಳನ್ನಾಡುವ ನಮಗೆ, ನಿಮ್ಮಲ ಹೃದಯಗಳ ಆರ್ಥನಾದವನ್ನು ಕೇಳುವ ತಾಣೆ ಇರುವುದಿಲ್ಲ ತಪ್ಪು ಮಾಡದಿದ್ದರೂ, ಇಂಥವರೇ ದೋಷಿಗಳಿಂದು ತಪ್ಪು ಅವರ ಮೇಲೆ ಹಾಕಿ, ಪಾರಾಗುವುದೇ ಸರಿಯಾದ ಮಾರ್ಗವೇನಿಸುವುದು. ಕುರುಡು ಸಮಾಜವು ಇಂಥವರನ್ನು ದಂಡಿಸುವುದು; ದೋಷಿಗಳನ್ನು ಹೊಗಳುವುದು. ಇದು ಲೋಕದಲ್ಲಿ ನಡೆಯುವ ನ್ಯಾಯವಿಧಾನದ ರೀತಿ. ತಪ್ಪನ್ನೇ ಒಪ್ಪೆಂದು ಭಾವಿಸುವ ಮೂರ್ತತನ ನಮ್ಮಲ್ಲಿ ರುವರೆಗೂ ಇಂತಹ ಅನ್ಯಾಯಗಳಿಗೆ ಕೊನೆ ಮೊದಲಿಲ್ಲವೇನ್ನು ಬಹುದು. ಅಹಂಭಾವ, ಅಸೂಯೆ, ಅಪಾರಮಾಣಿಕತೆಗೆ ನೆಲೆವಿಡಾದ ನಮ್ಮ ಕಲುಷಿತ ಹೃದಯಗಳಿಗೆ ಇಂತಹ ನಿಮ್ಮಲ ಹೃದಯಗಳ ಬೆಲೆ ತಿಳಿಯುವುದಾದರೂ ಹೇಗೆ?

“ ಇರಲಿ. ಈ ವೇದಾಂತವನ್ನು ಇಲ್ಲಿಗೆ ನಿಲ್ಲಿಸಿ, ಇವನ ಜೀವನ ಚಿತ್ತವನ್ನು ಸ್ವಲ್ಪಮಟ್ಟಿಗೆ ವಿವರಿಸುವೇ:

“ ಇವನ ಮನೀತನ ಸಾಮಾನ್ಯ ರೀತಿಯದು. ಆದರೂ ಇವನ ಆರ್ಥಿಕ ಯಲ್ಲಿ ಯಾವ ಕೊರತೆ ಇರಲಿಲ್ಲ ಒಳ್ಳೆಯ ರೀತಿಯಲ್ಲಿ ಇವನನ್ನು ಮನೀಯವರು ಬೆಳೆಸಿದರು. ಒಳ್ಳೆಯದು, ಕೆಟ್ಟದು, ಇವೆರಡರ ತಾರತಮ್ಯ ಇವನಿಗೆ ವಿವರವಾಗಿ ತಿಳಿದಿದ್ದಿತು ದಿನದಿಂದ ರಾತ್ರಿಯನ್ನು ಹೇಗೆ ವಿಂಗಡಿಸಬಹುದೋ. ಅದೇ ರೀತಿಯಲ್ಲಿ ಒಳ್ಳೆಯದನ್ನು ಕೆಟ್ಟ ಕಾರ್ಯದಿಂದ ಬೇರೆ ಯಾಗಿಸಬಹುದೆಂದು ಇವನು ಭಾವಿಸಿದ್ದನು ಒಳ್ಳೆಯದರಲ್ಲಿಯೆ ಇವನಿಗೆ ಆಸಕ್ತಿ ಹೆಚ್ಚು. ಯಾವಾಗಲೂ ಒಳ್ಳೆಯ ಕೆಲಸವನ್ನಾಗಲಿ, ಇತರಿಗೆ ಸುಖಬಯಂಪುದೆಂದರಾಗಲಿ, ಇವನಿಗೆ ಆಮಿತ ಸೀತಿ.

“ ಇವನದು ಶ್ರೀಮಂತ ಮನೀತನವಲ್ಲ. ಆದುದರಿಂದ ಬಜವರು,

ದೀನರೆಂದರೆ ಇವನಿಗೆ ಕನಿಕರ, ಪ್ರೀತಿ ಹೆಚ್ಚು. ಯಾವಾಗಲೂ ನಿಯಮಿತ ರೀತಿಯಲ್ಲಿ ನಡೆಯುವುದು, ಹುಮ್ಮಸದಿಂದ ಕೆಲಸ ಮಾಡುವುದು, ಧೈರ್ಯ ದಿಂದ ಮುಂದುವರಿಯುವುದ್ದು, ದೇವಭಕ್ತಿಯುತನಾಗಿ ನಿಜವನನ್ನಾಡುವುದು, ಇವುಗಳೇ ಇವನ ಜೀವನದಲ್ಲಿ ಕಾಣಬರುವ ಅಂಶಗಳಾಗಿದ್ದವು. ಇವನ, ಇಪ್ಪತ್ತಿರಡರ ವಯಸ್ಸಿನಲ್ಲಿ ಮುದುವೆಯಾಯಿತು ಅವಕು ಸುಗುಣಿ; ಇವನ ತಂತ್ಯಿ ಸಂಭಾವಿತ ಮನಸೆತನದಲ್ಲಿ ಬೆಳೆದವಳು. ತನ್ನ ಗುಣಗಳಿಗೆ ಅನುವಾಗಿ, ನಡೆದುಕೊಳ್ಳುವ ಮನಸ್ಸುಳ್ಳು, ಸಂಗಾತಿಯು ದೂರಿತುದು ಇವನಿಗೆ ಸಂಕೀರ್ಣವೆನಿಸಿತು. ಯಾವ ಬಗೆಯ ಆಡಂಬರಗಳಿಗೆ ಮೋಹ ಗೊಳ್ಳುತ್ತಿರುತ್ತಿದ್ದ ಅವಳ ಸಾಮಾನ್ಯ ಜೀವನ ಇವನಿಗೆ ರುಚಿಸಿತು. ಹೆತ್ತ ತಾಯಿ ಯನ್ನು ದೇವರೆಂದು ಪೂಜ್ಯಭಾವನೆಯಿಂದ ಆರಾಧಿಸುವುದು ಇವನ ಸಹಜ ಸ್ವಭಾವ. ಹೆಚ್ಚೆಂದರೆ, ಇವನಿಗೆ ಗೌರವ

“ಮನಸೆಯವರು ಸಂಭಾವಿತರು, ಮನಸೆಯಾಕೆ ಸಾಧಿಸು, ಎಲ್ಲರೂ ಸತ್ತು ವರ್ತಕರು. ನಿಮ್ಮಲ ವಾತಾವರಣದಲ್ಲಿ ಬೆಳೆದ ಇವನಿಗೆ ಸುಳ್ಳು, ಮೋಹ, ಕುಹಕವೆಂಬುದು ಹೊಸತು. ಇವುಗಳೆಂತಹವೆಂಬುದನ್ನೇ ಅರಿಯಿಸು. ಲಗ್ಗಿ ವಾಗುವುದಕ್ಕೆ ಮುನ್ನ ಲಾಂಗಾಲ್ ಸನಪೊಬುವನ ಕಳೆರಿಯಲ್ಲಿ ನಗದಿ ಗುಮಾಸ್ತನಾಗಿ ಕೆಲಸಕ್ಕೆ ಸೇರಿದ್ದನು ತನ್ನ ಜೀವನವನ್ನು ಸುಖಿವಾಗಿ ಸಾಗಿಸಲು ಅನುವಾದ ಈ ಲಾಂಗಾಲ್ ಸನನ್ನೇ ಕೊಲೆ ಮಾಡಬೇಕಾದರೆ, ಅನಮಾನ್ಯ ಕಾರಣಗಳಿರಬೇಕೆಂದು ನನಗಿನಿಸುತ್ತದೆ. ಹೀಗೆ ಉತ್ತಮ ಕುಲದಲ್ಲಿ ಜನಿಸಿ, ಸುಸ್ವಭಾವದ ವಾತಾವರಣದಲ್ಲಿ ಬೆಳೆದು, ಕೆಟ್ಟದೇ ನೆಂಬುದರ ಕಲ್ಪನೆಯೇ ಇಲ್ಲಿದ ಇವನಿಗೆ, ತನ್ನ ಯಜಮಾನನ್ನು ಕೊಲೆ ಮಾಡುವ ಯೋಧನೆ ಬರಬೇಕಾದರೆ, ಪ್ರಬಲವಾದ ಕಾರಣಗಳಿರಬೇಕಾದುದು ನಾಶ ಯನ್ನೂ ಮತ್ತು ಸ್ವಭಾವಿಕವೂ ಎಂದು ನಾನು ಭಾವಿಸುತ್ತೇನೆ. ನೀವು ಈ ವಿಷಯವನ್ನು ಮುಖ್ಯವಾಗಿ ನೆನಪಿನಲ್ಲಿಡಬೇಕೆಂದು ನನ್ನ ನಮ್ಮ ಸೂಚನೆ.

“ನಿಮ್ಮ ಮುಂದೆ ಸಾಫ್ತೀಯನ್ನಿತ್ತವರ ವಿವರಣೆಗಳನ್ನು ಗಮನಿಸಿದರೆ, ನಿಕೋಲೆಸ್ ಲಾಗೇರ್ ಎಂತಹವನಪೊಬುದು ನಿಂತಿರುವಾಗಿರುವುದು. ಅವನು ಅತ್ಯಂತ ಪ್ರಮಾಣೆಕಸೆಂದೂ, ಯಾರನ್ನೂ ದ್ವೇಷಿಸಿಲ್ಲವೆಂದೂ

ವಿದಿತವಾಗುತ್ತದೆ. ಲಾಂಗ್ಲಾಸ್ ಬ್ಯಾಂಕಿನ ನೌಕರರೆಲ್ಲರೂ ಇವನು ಒಟ್ಟು ಯವನೆಂದು ಹೇಳಿರುವರು. ಇದರಿಂದ ಇವನು ಒಟ್ಟೀಯ ನಡತಿಯವನೆಂದೂ ನಿಶ್ಚಯವಾಗಿರುವುದು.

“ ಇವನ ಜೀವದ ಗೆಳತಿ ಟ್ರೈಫಾಯಿಡ್ ಬೇನೆಯಿಂದ ಕಾಲವಾದಳು. ಹತ್ತು ವರುಷ ಇವನೊಂದಿಗೆ ಇದ್ದು, ಸುಖದು:ಖಗಳಲ್ಲಿ ಭಾಗವಹಿಸಿ, ಸನ್ಯಾಗ್ರಹವತ್ತಿನಿಯಾದ ಇವಳ ಮರಣದಿಂದ ಅತೀವ ಸೋವು ಉಂಟಾಯಿತು. ಯಾವಾಗಲೂ ತನ್ನ ವಳಸ್ಸು ನೆನೆಯುತ್ತ, ಮಾನದಲ್ಲಿ ತನ್ನ ಕೆಲಸ ನಿರ್ವಹಿಸುವುದೇ ಇವನ ದಿನದ ಕಾರ್ಯಕ್ರಮವಾಗಿತ್ತು. ಯಾರಿಗೂ ಕೇಡು ಬಗೆಯುವ ಸ್ವಭಾವ ಇವನದಾಗಿದ್ದಿಲ್ಲ.

“ ಹತ್ತು ವರುಷ ಇವಳ ಜತೆಯಲ್ಲಿ ಕಳೆದ ಜೀವನ ಆದರ್ಶವನುಯು ವಾಗಿದ್ದಿತ್ತೆನ್ನ ಬಹುದು ಅವಳಿಲ್ಲದ ಜೀವನ ಬೇಸರವನಿಸಿತು ಮನಿಗೆ ಬಂದೊಡನೆ ನಗುವುಖದಿಂದ ಮನೆಯ್ತ್ನು ಸಂತೋಷದಲ್ಲಿ ಮುಳಗಿಸುವ ಅವಳ ನಡತಿ ಇವನಿಗೆ ಜೀವನದಲ್ಲಿ ಯಾರುವನ್ನು ತಂದೊಡ್ಡಿತು ತಾಯಿಯ ಮನುತ್ತೀಯಂದಲೂ, ಸ್ತ್ರೀಯಂತಹ ಸಹಜ ಕೋಮಲತೀಯಂದಲೂ, ಸ್ನೇಹಿತಳ ಸರಳತೀಯಂದಲೂ ಸಂತೃಪ್ತಿಸುತ್ತ ನೆರವಾದ ಅವಳ ಆಗಲಿಕೆಯಂದ ಇವನ ವಿರಹದು:ಖ ಇಮ್ಮಡಿಯಾಗಿದ್ದಿತು

“ ಒಂಟಿಗನಾಗಿ ಜೀವಿಸುವುದು ಅಸಾಧ್ಯವೆನಿಸಿತು. ಬೇಸರವನ್ನು ಮರೆಯಲು ದಿನವೂ ಸಂಜೇ, ಉರಲ್ಲಿ ಹೆಸರಾದ ಪಾನಿಯಂದಂಗಡಿಯಲ್ಲಿ ಒಂದಿರಡು ಗಂಟಿ ಕಾಲ ಕಳೆಯುತ್ತಿದ್ದನು. ಒಂದಿರಡು ಲೋಟಾ ಪಾನಿಯ ವನ್ನು ಸೇವಿಸಿ, ಅಲ್ಲಿ ನಡೆಯುತ್ತಿದ್ದ ಆಟಪಾಟಿಗಳನ್ನು ಸೋಡುತ್ತ ಕುಳ್ಳಿರುವುದು ಇವನ ರೂಢಿಯಾಗಿತ್ತು. ಆ ಕ್ರೀಡಾಷ್ಟ ಇದಲ್ಲಿ ನಡೆಯುವ ಅನೇಕ ಬಗೆಯ ಆಟಪಾಟಿಗಳನ್ನು ಮಾನದಲ್ಲಿ ಸೋಡುವುದರಲ್ಲಿಯೇ ಸಂಜೆಯೆಲ್ಲ ವನ್ನೂ ಕಳೆಯುತ್ತಿದ್ದನು. ಅಲ್ಲಿ ನಡೆಯುತ್ತಿದ್ದ ಬಿಲಿಯಡ್ಸ್ ಆಟವನ್ನು ಸೋಜುತ್ತಿದ್ದನು. ಆಟಗಾರರ ಆವೇಶಪರ ಮಾತುಗಳ ಕಡೆ ಅವನ ಲಕ್ಷ್ಯವಿರುತ್ತಿತ್ತು. ಕೆಲಸಕ್ಕೆ ಬಾರದ ಇವರ ತಲೆಹರಟಿ, ಇವನಿಗೆ ಬೇಸರವನ್ನು ಉಟುಮಾಡುತ್ತಿತ್ತು. ಮಾಡುವುದಕ್ಕೇನೂ ಕೆಲಸವಿಲ್ಲದೆ ಕೆಲ ಸಮಯ ಸ್ವಲ್ಪ ನಿದ್ದೆ ಮಾಡುವುದೂ ರೂಢಿಯಾಗಿತ್ತು. ಇವನ ಈ ಮಾನವರ್ತನೆಯ

ಹಿಂದೆ, ಅವನ ಮನಸ್ಸು ಓರ್ವ ಸಂಗಾತಿಯ ಸಹವಾಸವನ್ನು ಹೇಚ್ಚಿನ ಆಸಕ್ತಿಯಿಂದ ಒಯುಸುತ್ತಿತ್ತು. ಈ ಅಭಿಲಾಷೆಯನ್ನು ಸಂಕೆಳಿಸಿದಿಂದ ಹೊರಗೆ ಸೂಚಿಸಲಾರದ ಇವನ ಮನೋವೇದನೆ, ಅವನ ಮೌನ ಮುಖ ದಲ್ಲಿಯೂ ಕೂಡ ಆಗಾಗ ವೃಕ್ಷವಾಗುತ್ತಿತ್ತು. ಅವನು ಆಶಾಪೂರಿತ ದೃಷ್ಟಿಯಿಂದ ಹೆಂಗಳಿಯರನ್ನು ನೋಡುವ ರೀತಿ, ಅವರ ಹತ್ತಿರವೇ ನಿಂತು ಕಾಲಿ ಕಳೆಯುವ ಅವನ ವರ್ತನೆ, ದೂರದಲ್ಲಿ ಹೆಂಗಳಿಯರು ಗಟ್ಟಿಯಾಗಿ ಮಾತ್ರ ನಾಡುತ್ತಿದ್ದರೆ, ಅದನ್ನೇ ಕಿವಿಗೊಟ್ಟು ಲಾಲಿಸುವ ಪದ್ಧತಿ, ಇವನ ಹೃದಯ ದಲ್ಲಿಯ ವೇದನೆಯನ್ನು ಹೇಳುತ್ತಿದ್ದವು. ಆ ಅಂಗಡಿಯಲ್ಲಿ ಪೇರನೇಜರಳು ಕೂತಿದ್ದಿರೆಗೆ ಸ್ವಲ್ಪ ಹೊತ್ತು ಹೋಗಿ ನಿಲ್ಲುವುದು, ಒಂದೆರಡು ಸವಿಯ ಮಾತುಗಳನ್ನಾಡುವುದು, ಆಕೆಯಲ್ಲಿ ಇವನ ಪ್ರೀತಿ ನೆಲೆಸುವಂತೆ ಮಾಡಿ ತೆಂದು ಹೇಳಬಹುದು.

“ಮಾತಿನಿಂದ ಹೊದಬಾದ ಇವರ ಪರಿಚಯ, ಕ್ರಮೇಣ ಪ್ರೀತಿಯಲ್ಲಿ ಕೊನೆಗಂಡಿತು. ಸಂಜೆ ಸಮಯ ಪೂರ್ವ ಇವಳ ಹತ್ತಿರವೇ ಇರುತ್ತಿದ್ದ. ಅವಳ ಮನಮೋಹಕ ಮಾತುಕತೆಗಳಲ್ಲಿ ಇವನಿಗೆ ಆಸಕ್ತಿ ಹೇಚ್ಚಿತು. ಇವಕನ್ನು ಇಟ್ಟು ಹೆಚ್ಚು ಪ್ರೀತಿಸಿದರೂ, ಇವಳ ಪೂರ್ವ ಇತಹಾಸವನ್ನು ತಿಳಿಯುವ ಹವಾಸಕ್ಕೆ ಅವನು ಹೋಗಲಿಲ್ಲ ಇವಳ ಚೆಲುವು, ಸಲುಗೆಯಿಂದ ತೋರಿದ ಮನತೆ, ಇವನನ್ನು ಮೂಕನನ್ನಾಗಿಸಿದುವು.

“ಇಂಥಕ ಕವಟರಹಿತ ಪುರುಷನಲ್ಲಿ ಇವಕು ಪ್ರೀತಿಯನ್ನು ತೋರಿ, ಅವನೊಂದಿಗೆ ಸ್ವೀಕರಿಸಿ, ತನ್ನ ಕಾರ್ಯಸಾಧನೆಗೆ ಅನುಕೂಲವಾಗಲು ಈ ನೀಂಜ ಪ್ರೀತಿಯ ಇವನನ್ನು ಮದುವೆಯಾದಳು ಇವಕು ಇತರರೊಂದಿಗೆ ನಡೆಸುತ್ತಿದ್ದ ಪ್ರೇಸುವ್ಯವಹಾರದ ಗುಟ್ಟು ಹೊರಬಿಳಬಾರದೆಂಬ ಹಂಚಿಕೆಯಿಂದ ಇವನ ಪಕ್ಕಿಯಾದಳೆಂಬ ಅಂಶ, ಮುಖ್ಯವೆಂದು ನನ್ನ ಮತ.

“ಇಲ್ಲಿ ಮತ್ತೊಂದು ವಿಷಯ ನಾನು ಸೂಚಿಸಬಯಸುತ್ತೇನೆ. ಬೆಂದಗು ಬಿನಾನ್ನಾಣಿದಿಂದ ಅನೇಕ ಯುವಕರನ್ನು ತನ್ನ ಜಾಲದಲ್ಲಿ ಬಿಳುವಂತೆ ಮಾಡಿ, ಮೋಸಪಡಿಸಿದ ಇವಕು, ಇವನೊಂದಿಗೆ ಮದುವೆಯಾಗಿ ತನ್ನ ಕೆಟ್ಟಿ ಘ್ರಭಿ ಚಾರಮುಯ ಜೀವನ ರಹಸ್ಯವನನ್ನು ಹೊರಗಿನವರಿಗೆ ತಿಳಿಯಬಾರದೆಂಬ ಮೋಸದ ಅಭಿಪ್ರಾಯದಿಂದ, ಈ ರೀತಿ ವರ್ತಿಸಿದುದು ನಿಕೋಲೆಸ್

ಲೂಗೇರನಿಗೆ ತಿಳಿದಿರಲಿಲ್ಲ. ಅವನೊಬ್ಬ ಮುಗ್ಗ ಜೀವಿ. ಜಗತ್ತಿನ ಮೋನ, ಲೋಪ, ಪಾಪ ಕಾಯ್ದೆಗಳನ್ನು ಏನೂ ಅರಿಯ. ಇಂತಹ ಇವನನ್ನು, ಮೋದಲನೆಯ ಹೆಂಡತಿಯ ಮರಣಾನಂತರ ಯಾವ ಹೆಣ್ಣಾದರೂ ಸುಳಭ ವಾಗಿ ಮೋಸಮಾಡಬಹುದಾಗಿತ್ತು ಇವಳು ಗುಪ್ತವಾಗಿ ಅಂಗಡಿಯಲ್ಲಿದ್ದ ಪ್ರತಿಯೊಬ್ಬನಿಗೂ ಶರೀರ ಸುಖವನ್ನಿಲ್ಲ, ತನ್ನ ಕಾವುದಾಹವನ್ನು ಶಮನ ಮಾಡಿಕೊಳ್ಳುತ್ತಿದ್ದಳು. ಈ ನ್ಯಾವಕಾರ ಪರಸ್ಪರ ತಿಳಿಯದಂತೆ, ಗುಟ್ಟಾಗಿ ಉಳಿಯಲಂತೆ ವರ್ತಿಸಿದ ಇವಳ ನಡತೆ ಮತ್ತು ಜಾಣ್ಣು, ಇವಕ್ಕಿಂತಹ ಸಾಹಸಿಯೆಂಬುದು ಸ್ವರ್ಚವಾಗುತ್ತದೆ. ಇದಕ್ಕೆ ಸಾಫ್ತೆ, ಪುರಾವೆಗಳಿವೆ. ಒಂದು ದಿನ ಇವಳ ಈ ರಹಸ್ಯ ವಾಪವುಯ ಜೀವನದ ಗುಟ್ಟು ಹೊರಬಿದ್ದಿತು. ಆದರೆ ಇವನ ಕಿವಿಯವರೆಗೆ ಅದು ಹೋಗದಂತೆ ನೋಡಿಕೊಂಡಳು.

“ಕೊನೆಗೊಂದು ದಿನ ಅಂಗಡಿಯ ಯಜಮಾನನ ಹತ್ತೊಂಬತ್ತು ವರುಷದ ಮಗನು, ಇವಳ ಬಲೆಯಲ್ಲಿ ಬಿದ್ದುನು. ಯಜಮಾನನು ಇಂದ್ರಾಂಜಿ ಕಂಡುಹಿಡಿದು ಅವಕನ್ನು ಕರೆದು ದುಡಿಸಿದನು ಲೂಗೇರನನ್ನು ಕೆಲಸ ದಿಂದ ತೆಗೆದುಹಾಕಿದನು ಎಂಜಮಾನನು ಆಸ್ತ್ರಶೈಲೀಲ್ಲಿ ಸಾಯಂವಾಗ ಕೊಟ್ಟ ಹೇಳಿಕೆಯ ಬಗ್ಗೆ, ಕೋಟ್ರೆನಲ್ಲಿರುವ ಕಾಗದ ಪತ್ರಗಳೇ ಹೀಗೆ ಹೇಳುತ್ತವೆ, ಗಮನಿಸಬೇಕು ಅವನ ಕೊನೆಯ.ಹೇಳಿಕೆ ಹೀಗಾದೆ:

“ಅಂದು ರಾತ್ರಿ ನ್ಯಾವ ಮಗನು ಈ ನೀಂಜ-ಪ್ರೀಯಳಿಗೆ ಹತ್ತು ಸಾವಿರ ಘಾರಂಕುಗಳನ್ನು ಕೊಟ್ಟಂತೆ ತಿಳಿದುಬಂತು ನನಗ ಕೋಪ ಬಂದು ನಿಕೋಲೆಸ್ ಲೂಗೇರನನ್ನು ಮಾರನೆಂಬ ದಿನ ಮುಂಜಾನೆ ಕರೆದು, ಅವನನ್ನು ಕೆಲಸದಿಂದ ತೆಗೆದುಹಾಕಲ್ಪಿಸಿದೆಯೆಂದು ಹೇಳಿದೆ ನನ್ನ ಮಾತುಗಳನ್ನು ಅವನು ಶಾಂತಚಿತ್ತದಿಂದ ಕೇಳಿಕೊಂಡು, ಇದರ ಕಾರಣವನ್ನು ತಿಳಿಯ ಬಯಸಿದ. ಅದು ಬಹಳ ಗೂಡೆ ವಿಚಾರವಾದುದರಿಂದ ಹೇಳುವುದಿಲ್ಲವೆಂದೆ. ತನ್ನ ಶೀಲದ ಬಗ್ಗೆ ಕಳಂಕ ಬರುವುದರಿಂದ, ಇದರ ಕಾರಣ ತಿಳಿಸಲೇ ಬೀಕೆಂದು ಒತ್ತಾಯವಡಿಸಿದ ನಾನು ಸುಮೃಸಿದೆ. ಅವನಿಗೆ ಸಿಟ್ಟುಬಂತು. ತಾಣ್ಣೆ ಮೀರಿ ಒದರತೊಡಗಿದ. ಗಟ್ಟಿಯಾಗಿ ಒದರುತ್ತ ಕಾರಣ ಕೊಡಲೇ ಬೀಕೆಂದು ಚೆರಿಕೊಂಡ ಆದರೂ ಸುಮೃಸಿದೆ. ಮತ್ತೆ ಸಿಟ್ಟಿಗೆದ್ದ ರೋವ ದಿಂದ ಬೀಗೆಮಳೆ ಸುರಿಸಲಾರಂಭಿಸಿದಾಗ, ಇನ್ನು ಸುಮೃಸಿರುವುದು

ಒಳತಲ್ಲವೆಂದು ತಿಳಿದು, ಪರಿಣಾಮ ನೆಟ್ಟಿಗಾಗಲಿಕ್ಕಿಲ್ಲವೆಂದು ಭಯಗೊಂಡು, ರಹಸ್ಯದ ವಿಷಯವನ್ನು ಹೇಳುವುದೇ ಒಳತೆಂದು ಸೆನೆದು, ನಡೆದ ವಿಷಯ ವನ್ನು ವಿವರಿಸಿದೆ. ಉದ್ದೇಶಗೊಂಡ ಅವನ ಮನಸ್ಸು ಹಿಡಿತದಲ್ಲಿರಲಿಲ್ಲ ಅವನೇನು ಮಾಡುತ್ತಿರುವನೆಂಬುಪ್ರದನ್ನು ತಿಳಿಯುವಷ್ಟು ಸಾವಕಾಶವೂ ಇರಲಿಲ್ಲ. ಅಲ್ಲಿ ಮೇಚನ ಮೇಲಿದ್ದ, ಚೂರಿಯನ್ನು ತೆಗೆದುಕೊಂಡು ನನ್ನ ಪೈನೇಲೆ ಹುಲಿಯಂತೆ ಹಾರಿದ ನನ್ನ ಕುತ್ತಿಗೆಯಲ್ಲಿ ಒಂದು ಚೂಪಾದ ಆಯುಧ ಚೆಚ್ಚಿಕೊಂಡಂತೆನಿಗಿತು. ಅಷ್ಟೇ ನನಗೆ ಸೆನಪು.'

ವಕೀಲನ ಕೊನೆಯಾ ಮಾತ್ರಾಗಳು ಹೀಗಿದ್ದವು:

"ನಾಜ್ಯಯವನ್ನು ಪರಿತೀರ್ಥಿಸಲು ಕುಳಿತ ಎಹಾಶಯರೇ, ಇದುವೇ ಈ ಆರೋಪಿಯು ನಡೆಸಿದ ಕೊಲೆಯ ಇತಿಹಾಸ. ಆರೋಪಿಯ ಪರವಾಗಿ ಇನ್ನೇನು ಹೇಳಲಿ? ಎರಡನೆಯ ಹೆಂಡತಿಯ ಮೇಲೆ ಅವನಿಗಿದ್ದ ಮೂರ್ಕ ನಂಬಿಕೆ, ಮೊದಲನೆಯ ಹೆಂಡತಿಯ ಮೇಲಿದ್ದ ಅವನ ವಿಶ್ವಾಸವೇ ಅವನಲ್ಲಿ ನಮಗೆ ಕಾಣುವ ಗುಣಗಳೆಂದು ಕೊನೆಯದಾಗಿ ಹೇಳಬಯಸುತ್ತೇನೆ"

ಚೂರಿಯವರೊಂದಿಗೆ ಗೋಪ್ಯವಾಗಿ ಚಚ್ಚೆ ನಡೆಸಿ, ನಾಜ್ಯಯಾ ಧೀರಣು, ಆರೋಪಿಯು ನಿದೋರ್ಧಿಯೆಂದು ತೀವ್ರಾನ ಹೇಳಿದನು.

(—Assassin)

ಚಿತ್ರಗಾರನ ಹೆಂಡತಿ

ಜುತ್ತೆ ತಿಂಗಳು, ನಿಮ್ಮಲಾಕಾಶದಲ್ಲಿ, ಹೊಳೆಯುವ ಸೂರ್ಯನ ತಾಪ ಹೆಚ್ಚಿರಲಿಲ್ಲ. ಪಂಚಮಿಯ ಅರ್ಧ ಚಂದ್ರಾಕೃತಿಯಂತೆ ಸಮುದ್ರ ತೀರದಲ್ಲಿ ಹಬ್ಬಿಕೊಂಡಿದ್ದ ಏಟ್ರೇಟ್ ನಗರವು ಬಹು ಸುಂದರವಾಗಿತ್ತು. ಹೆಗಲಾದರೂ ಅದು ಮಲಗಿ ನಿದ್ರಿಸುವಂತಿತ್ತು. ನಗರದ ಎರಡು ಕೊನೆಗಳಲ್ಲಿ ಎತ್ತರವಾಗಿ ನಿಂತಿದ್ದ ಗುಡ್ಡಗಳು, ಉರಿಗೆ ವಿಶಿಷ್ಟ ಶೋಭೆಯನ್ನು ತಂದೊಡ್ಡಿದ್ದವು.

ಸಮುದ್ರ ಸ್ವಾನಕ್ಷಂದು ಬಂದ ಅನೇಕ ವಿಲಾಸಿಗಳನ್ನು ನೋಡಲು, ಸುಂಪುಗುಂಪಾಗಿ ಸೇರುವುದು ಇಲ್ಲಿಯ ರೂಢಿ. ಇಲ್ಲಿ ಹಲವಾರು ಫ್ರಾಗ್ ಗಳನ್ನು ಪ್ರತ್ಯೇಕ ಹೆಸರಿಸಿದ ಕರೆಯುವುದುಂಟು ಕ್ರಾಸಿನೋ ಬಯಲು ಬಹಳ ಹೆಸರಾದುದು ಸ್ಪ್ರೆಲ್ ಎತ್ತರದ ದಿನ್ನೆಯಿಂದ ನೋಡಿದರೆ, ಅದೊಂದು ಸುಂದರ ಹೂವಿನ ಪೂದೆಯಂತೆ ಕಾಣುತ್ತಿತ್ತು. ಇಲ್ಲಿ ನೇರೆದ ಸುಂದರಿಯರ ಮನಮೋಹಕ ಉಡುಗೆ—ತೊಡುಗೆಗಳೇ ಇದಕ್ಕೆ ಕಾರಣವೇನ್ನು ಬಹುದು. ಸೂರ್ಯನ ತಾಪವನ್ನು ಮರಿಯಾಗಿಸಲು ಜನರುಪಯೋಗಿಸುತ್ತಿದ್ದ, ರೇಷ್ಯೇರು ಕೊಡಿಗಳೂ ಇದರ ಶೋಭೆಯನ್ನು ಹೆಚ್ಚಿಸಿದ್ದವು. ನೀರಿ ಸಿಂದ ದೂರ ನಿಮ್ಮತವಾದ ಕೆಲವು ವಿಶ್ವಾಂತಿ ಗೃಹಗಳ ಮುಂದಿನ ಬಯಲು ಗಳಲ್ಲಿ ಅಲಂಕೃತವಾದ ವಿಲಾಸಿಗಳ ತಂಡಗಳ ನೋಟವೂ ಹೆಚ್ಚಿನ ಕಳೆಯನ್ನು ತಂದೊಡ್ಡಿತ್ತು.

ಕಾಲುನಡಿಗಾದು ನಿಮ್ಮತವಾನ ಸಮುದ್ರ ದಂಡೆಯಲ್ಲಿ ವಿಶ್ವಾರವಾದ ಮಾರ್ಗದಲ್ಲಿ ಜೀನಾ ಸಮೃದ್ಧನೇಬ ಪ್ರಖ್ಯಾತ ಚಿತ್ರಗಾರನು, ಪಕ್ಕದ ಲೈನ್ ಒಂದು ದಬ್ಬಿನ ಗಾಡಿಯಲ್ಲಿ ಕುಳಿತು ತನ್ನ ಹೆಂಡತಿಯೋಡನೆ ಹೋಗಿ ತ್ತಿದ್ದನು. ಅವಕ್ಕಾಬ್ಬಿ ಅನುಪಮ ರೂಪವತ್ತಿ ಅದರೆ ಆ ಸುಂದರ ಮುಖ ದಲ್ಲಿ ಉತ್ಸಾಹದ ಕಳ ಇರಲಿಲ್ಲ. ಮನೆಯ ಅಳು ಅವಳು ಕುಳಿತ ಕುಚೀ ಯಾನ್ನು ತಳ್ಳುತ್ತಿರಲು, ಆ ಯಾವತ್ತಿ ತನ್ನ ದೃಷ್ಟಿಯಾನ್ನು ಕಳೆಯಂದ ತುಂಬಿ ತುಳುಕುತ್ತಿರುವ ಆಕಾಶದ ಕಡೆ, ಎವೆ ಇಕ್ಕದೆ ನೋಡುತ್ತಿದ್ದಳು. ಉತ್ಸಾಹ ದಿಂದ ಅನಂದದಲ್ಲಿ ತಲ್ಲಿನರಾಗಿದ್ದ ಆ ಜನರ ನೋಟ, ಹುರುಸಿನ

ಸೂರ್ಯನ ಬೆಳಕು, ಅವಳ ಮನಸ್ಸಿಗೆ ಯಾವ ಬಗೆಯಾದ ಆನಂದವನ್ನೂ ತಂದುಕೊಟ್ಟಿರಲಿಲ್ಲವೆಂಬುದನ್ನು, ಅವಕ ನಿಸ್ತೇಜವಾದ ವಂಬಿವೇ ಹೇಳುತ್ತಿತ್ತು.

ಆದುಪತ್ತಿಗಳು ವ್ಯಾನದಿಂದಬೇಕೆಂದು ಸಾಗಿದ್ದರು.

“ಇಲ್ಲಿ ಸ್ವಲ್ಪ ಸಲೆಹ್ಲೋಣ” ಎಂದು ಆಹೆಗನು.

ಆ ಕಲಾವಿದನು ನಿಂತನು ಮನೆಯ ಆಳು ತಂದುಕೊಟ್ಟಿರುವಾದ ಸ್ವಾಲನ್ನು ಹೊಡತೆಯ ಪಕ್ಕದಲ್ಲಿಯೇ ಇಟ್ಟಿ, ಅದರ ಮೇಲೆ ತಾನೂ ಕುಳಿತೆನು

ಅಲುಗಾಡದೆ ವ್ಯಾನದಲ್ಲಿ ವಿಶ್ವಾ ತಿಪಡಿಯಾಗಿದ್ದ ಆದುಪತ್ತಿಗಳ ಕಡೆ, ಜನರು ತಮ್ಮ ಸಹಾನುಭೂತಿಯ ದೃಷ್ಟಿಯನ್ನು ಬೀರಿ ಸಾಗುತ್ತಿದ್ದರು. ಇವರ ಪ್ರಣಯದ ಕತೆ ಎಲ್ಲಿರಿಗೂ ತಿಳಿದ ನಿವಯವೇ ಆಯುವತ್ತಿ, ಕುಂಟಿಯಾದರೂ, ಅವಳನ್ನು ಮದುವೆಯಾದುದು, ನಿರ್ಮಲ ಪ್ರೇಮದ ಪರಿಣಾಮವು ವೆಂಬುದು ಆ ಉರಿ ಜಾನರಿಗೆಲ್ಲಿರಿಗೂ ತಿಳಿದಿತ್ತು.

ಈ ದಂಪತ್ತಿಗಳು ಕುಳಿತಿದ್ದ ಶ್ವಾಸದಿಂದ ಸ್ವಲ್ಪ ದೂರದಲ್ಲಿ, ಇಂದು ಯುವಕರು ಸಮುದ್ರವನ್ನು ಎಡೆಬಿಡೆದೇ ನೋಡುತ್ತ ಕುಳಿತಿದ್ದರು.

“ನೀನು ಹೇಳುವುದು ಸುಳ್ಳಿ ಜೀನಾ ಸಮುದ್ರನನ್ನು ನಾನು ಒಲ್ಲಿ. ನನಗನನ ಪರಿಚಯ ಚನ್ನಾಗಿದೆ”

“ಆದರೆ ಅವನೇತಕ್ಕೆ ಇವಳನ್ನು ಮದುವೆಯಾದ? ಮದುವೆಯಾಗುವಾಗ ಇವಳು ಕುಂಟಿ ಎಂದು ತಿಳಿದಿರಲಿಲ್ಲವೇ?”

“ತು ವಿನಯೆ ಅವನಿಗೆ ತಿಳಿದಿತ್ತು ಪುರುಷನು ಪ್ರೀಯನ್ನು ಮದುವೆಯಾಗುವಂತೆ ಮದುವೆಯಾದ. ‘ಇದು ನಿಸರ್ಗದ ನಿಯಮಲ್ಲವೇ?’”

“ಇಷ್ಟಾದರೂ, ಇವಳನ್ನೇ ಮದುವೆಯಾಗಬೇಕಾದರೆ ಮತ್ತೇನೋ ಮಹತ್ವದ ಕಾರಣವಿರಬೇಕು.”

“ಕಾರಣ! ಮತ್ತಾವ ಕಾರಣ? ಮರುಳುಗೊಂಡ ಮನುಷ್ಯ, ಕೆಲಸ ಮಯ ಮುಚ್ಚನಂತೆ ಪ್ರವರ್ತಿಸುವನು ಇವನು ಆ ಜಾತಿಗೆ ಸೇರಿದವ. ಜಿತ್ತುಕಾರರೂ ಕಲಾವಿದರೂ ಕವಿಗಳೂ, ನಾಹಿತ್ಯಾಪಾಸಕರೂ ಸಹಜವಾಗಿ ಇಂತಹ ತಪ್ಪಿಗಳನ್ನು ಮಾಡುವರು. ತಮ್ಮಲ್ಲಿಯ ಕಲೆಯ ಮುಚ್ಚು

ఆవరన్న ఏనేనోఇ మాడువంతి మాడుత్తదే చిత్రకారిగె బరియువ ఉత్తేవు మాదరిఇ స్త్రీ దొరితరే సాకు ఇతర విషయగళ కడే అవర దృష్టి హోరచువుదు అపరాప. కలావిదరు మాడువ తప్పగళీంతహ నెంబుదక్కే, నిమగే నిదర్శనగళు బేశాదరే, ఆలప్పుంజే డాడిట బరిదిరువ “ కలావిదర సతియరు ” ఎంబ పుస్తకవన్న ఖండితవాగి సీను ఓడలేచేచు.”

“ ఇల్లి కుళితరువ ఈ దంపతిగళ ప్రణయ కతేయ వివరగళు విచిత్రవాదరూ, బహు కరుణాజనకగళీ సరి ఇవర జీవనద కతే హేళిదరి నెంబువయాగిల్ల స్త్రీయుర కేలవు గుణగళన్న చిత్రిసువ ఇవర జీవనకతేయు బహళ ఆచ్ఛయకరవాగిరుత్తదే స్త్రీయుర మన ష్టస్న అరియువుదు కష్ట. అవరు తోరిసువ ప్రేమ సిక్షులవోఇ కృతీ మహోఇ తిళయువుదు బేగ సాధ్యవాగువుదిల్ల అనేఇ వేళి అవర మనోప్సతీ, నిమచులవాదుదే ఆదరూ, అవర చంచల స్థభావ సంశయక్కే గురిమాడుత్తదే భావప్రధానవాద తీవుర జ్ఞదయ, చిత్ర చాంచల్చుదింద ప్రేరితరంద అవర కేలసగళ నిలువు, హీగేయే ఎందు నిధరిసువుదు ఆగద కేలస. వివేచనే మాడదే సుఖ్య హేళువ అవర స్థభావ అనేఇకరస్న గొందలదల్లి కేడవిబిడువుదు అవర అంతఃకరణగళు మాత్ర, సిక్షుల్చుషువాగిరువుదెంబుదన్న అనేఇ వేళి అవర బాక్య వత్సనేయంద తళియబడుదు. అవరదు బహు అవసర ప్రకృతియాదుదరిందలూ, సించుయాగాళు ఒందే రీతియవేదు తళి యమువుదు సులభవల్లవాదుదరిందలూ, అవర జీవనద విషయగళు కోనేయవరేగూ ఒగటాగియే ఉఁడుబిడువవు”

“ అనేఇ సమయగళల్లి ఆవర జయింగగళల్లి సహజ కృతిమగళీ రడూ మిళితవాగిరువవు. హీగే ఒగటాగిరిసువ స్థభావ అవరదెందు పురుషు తళిదరూ, అనేఇ వేళి మోస హోసువుదు సహజ.”

“ తమ్మ కాయ్య సాధనిగే ఆవరు వినియోగిసువ సాధకగళు బహు విచిత్రవాదువేన్న బహుదు. ఏకశాలదల్లి సోఇఁపుదక్కే అను

ಸಾಧಾರಣ ರೀತಿಯವೇನಿಸಿದರೂ, ಅವುಗಳು ಆಭೇದ್ಯವಾಗಿಯೇ ಉಳಿಯುವವು. ಮುಂದಾಗಿ ಉಹಿಸಲು ಎಂದಿಗೂ ಆಸ್ವದವೇ ಇರುವುದಿಲ್ಲ. ಅವರು ಪುರುಷರ ಮೇಲೆ ಬೀಸುವ ಬಲೆಯ ರೀತಿ-ನೀತಿಯನ್ನು ತಿಳಿಯಲು ಎಂತಹ ನಿಗೂ ಸಾಧಿಸದಂತಹ ಒಗಟವೇ ಸರಿ. ಕೃತಿಮುಖಾವರಣದಲ್ಲಿ ಚೆಳೆದಿರುವ ಇವರ ಜೀವನಕ್ರಮವೋಸ-ಲೋಪ-ದೊರ್ಕೆಹಗಳ ನಡುವೆ ನಡೆಯುತ್ತಿರುವ ನಿಶ್ಚಯಿಸಿದೆನ್ನ, ಇವರಲ್ಲಿ ಇಂತಹ ಗುಣಗಳು ಏರ್ಪಡುವುದಕ್ಕೆ ಕಾರಣವಾಗಿರಬಹುದು ಪುರುಷರು ಅವರ ರೂಪಕ್ಕೆ ನೋಹಗೊಂಡು, ಮಾಡಿದ ಅಪರಾಧಕ್ಕೆ ತಕ್ಕು ಫಲ ಅನುಭವಿಸಿಯೇ ತೀರಬೇಕಾಗುವುದು. ಸ್ನೇಹದಲುಗೆ ಚೆಳೆದನಂತರ, ಮುಂದಿನ ಜೀವನ ಸುಖವಾಗಲಿ, ಕಷ್ಟವಾಗಲಿ, ಅನುಭವಿಸಿಯೇ ತೀರಬೇಕಾಗುವುದು ಈ ರೀತಿಯಲ್ಲಿ ಸಂಕಟಕ್ಕೊಳ್ಳಬಾಗಾದಿವನ ಕತೆ, ಬಹು ಕರುಣಾಜನಕವಾಗಿದೆ.

“ ಈ ಸ್ನೇಹ ಮೋದಲಿಗೆ ಅನೇಕ ಸಮಯಗಳಲ್ಲಿ ಇವನ ಚಿತ್ರ ಶಾಲೆಗೆ ಬಂದು, ಚಿತ್ರಗಳನ್ನು ಚಿತ್ರಿಸಲು ಅನೇಕ ಭಂಗಿಯಲ್ಲಿ ನಿಲ್ಲುತ್ತಿದ್ದಳು. ಚಿತ್ರಕೆಲಸದಲ್ಲಿ ಅವನು ಹೇಳಿದಂತೆ ಕೇಳುತ್ತಿದ್ದಳು ಗಂಟಿಗಳವರಿಗೂ ಯಾವ ರೀತಿಯಲ್ಲಿ ಬೇಕಾದರೂ ಕುಳಿತು, ಒಳ್ಳೆಯ್ಕೆಯ ಚಿತ್ರಗಳನ್ನು ಚಿತ್ರಿಸಲು ಸಹಾಯಕಳಾಗುತ್ತಿದ್ದಳು. ಚಿತ್ರಗಾರನ ಹೃದಯವನ್ನು ರಿತು, ಅವನ ಚಿತ್ರಣದ ಕೆಲಸದಲ್ಲಿ ಬೇಕಾದ ಭಂಗಿಯಲ್ಲಿ ಕುಳಿತುಕೊಳ್ಳುವ ಅವಳ ತಾಳ್ಳು, ಜಾಣತನ, ಮತ್ತು ಅವಳ ಅನುಪಮ ಶಾಂದಯ್ಯ, ಇವುಗಳ ಮೂಲಕ ಅವಳು ಅವನಿಗೆ ಬೇಕೆನಿಸಿದಳು. ಅವನು ಯುವಕ; ಇವಳು ಯುವತಿ. ಯಾವಾಗಲೂ ಹೆತ್ತಿರವೇ ಇರುವ ಅವಕಾಶ. ಇಂತಹ ಚೆಲುವೆಯ ಸೆರವು ತನ್ನ ಕಲೋಪಾಸನೆಗೂ. ಜೀವನ ಕ್ರಮಕ್ಕೂ ನೇರವಾಗುತ್ತಿರುವಾಗ ಯಾವ ಪುರುಷನು ಈ ಅವಕಾಶವನ್ನು ಕಳೆದುಕೊಳ್ಳುವನು? ಇದು ಆ ಮುಗ್ದಿನೀಡಿದ ಪಲೆಯಲ್ಲ. ನಾತ್ತೀಂಟು ತಂಗಳುಗಳು ಹತ್ತಿರವೇ ಬಿದ್ದು, ಒಬ್ಬರ ನೇತ್ತಿಬ್ಬರು ತಿಳಿದುಕೊಂಡು ವರ್ತಿಸಿದುದರ ಫಲಿತಾಶ ಈ ಸಂಬಂಧವು ಕಾಮೇಷ್ಠಿಯಲ್ಲಿಉದ ನಾತರ, ಅದೇ ಸ್ನೇಹ ಅವನಿಗೆ ಬೇಡಾಗುವಳು ಇದರ ಕಾರಣವಿಷ್ಯೇ. ಮಾನವನು ಓರ್ವ ಸ್ನೇಹಿಯನ್ನು ಸ್ನೇಹಿಸುವಾಗ, ಅದರ ಕಾರಣ ಅವಳ ಬಾಷ್ಯರೂಪ ಲಾವಣ್ಯಗಳು ಅಳ್ಳಬೇಕೆಂದು, ಅವಳ ಮತ್ತು ತನ್ನ

ಹೃದಯಗಳ ಪರಸ್ಪರ ಪರಿಚಯದ ಪರಿಣಾಮದ ಫಲವಾದ ನಿರ್ಮಲ ಪ್ರೇಮವಿಲಂಬನವೇಯೆಂಬುದನ್ನು ವಿವೇಚಿಸುವವನ್ನು, ತಾಳೈ ವಹಿಸಬೇಕಾಗುವುದು ಪಶುಪತಿಗಳಂತೆ ಉದ್ದೇಕದಿಂದ ತಮ್ಮ ಕಾಮವಾಸನೆಗಾಗಿಯೇ ಪ್ರೀತಿಯ ಹೆಸರನ್ನು ಕೆಡಿಸುವದು ಒಳ್ಳೆಯದಲ್ಲ. ಉಭಯ ಪಕ್ಷದವರೂ ಈ ಬಗೆಯ ಪ್ರೇಮಾಂಕುರವನ್ನು, ಎಚ್ಚರಿಕೆಯಿಂದ ಬೆಳೆಯುಗೊಡಬೇಕಾಗುವುದು.

“ಅವಳಲ್ಲಿ ತನಗೆ ಹೆಚ್ಚು ಸ್ತ್ರೀತಿ ಇರುವದೆಂಬ ಕಾಲ್ಪನೆ, ಜೀನ ಸಮೂರ್ಧನಲ್ಲಿ ಚೆನ್ನಾಗಿ ಮನೆಮಾಡಿಕೊಂಡಿತು. ಅವಳನ್ನು ನಿಜವಾಗಿ ಸ್ತ್ರೀತಿನ ಶೋಷಣಿ; ತನ್ನ ವಳನ್ನಾಗಿರಿಸಿಕೊಳ್ಳಬೇಕೆಂಬ ಆಶೆ ದಿನದಿನಕ್ಕೆ ಅವನಲ್ಲಿ ಬೆಳೆಯುತ್ತಾಡಿತು ”

“ಅವಳು ಅತಿಚಿಲುವೆ. ಹೇಗೆ ಪ್ರಾರಿಸ ನಗರದ ಸ್ತ್ರೀಯರಿಗೆ ಸಹಜ ವೆನಿಸಿಕೊಂಡಿರುವ ಬೆಡಗು ಬಿನಾನ್ನಾಗಳೂ, ಅವಳಲ್ಲಿ ಮನೆಮಾಡಿಕೊಂಡಿದ್ದು ದರಿಂದ ಪುರುಷರ ಮನಸ್ಸನ್ನು ಬೇಗ ವಶಪಡಿಸಿಕೊಳ್ಳುವ ಜಾಣತನ ಅವಳ ಲೀತ್ತು. ಅಲ್ಲದೆ ವಿನೋದಪ್ರಯುಖ ಬೇರೆ ”

“ಮೂರು ತಿಂಗಳು ಕಳೆಯಿತು ಪ್ರಾರಿಸ ನಗರದಲ್ಲಿರುವ ಇತರ ಸ್ತ್ರೀಯರಂತೆ, ಇವಳೂ ಓವರ್ ಸಾಮಾನ್ಯ ಹೆಣ್ಣಿಂದು ಜೀನನಿಗೆ ಮನವರಿಕೆಯಾಗಲು, ಸ್ವಲ್ಪ ಸಮಯ ಬೇಕಾಯಿತು ”

“ಬೀಸಿಗೆಯ ಸಮಯದಲ್ಲಿ, ಪ್ರತ್ಯೇಕವಾಗಿ ಇರಲು ಮನೆಯನ್ನು ಅಂಡ್ರೇನ್ಸ್ ಪ್ರಾಂತದಲ್ಲಿ ಬಾಡಿಗೆಗೆ ತೆಗೆದುಕೊಂಡರು ”

“ಹೀಗೆ ಅವರು ಇರುತ್ತಿರಲು, ಒಂದು ದಿನ ನಾನವರ ಮನೆಗೆ ಹೊಗಿದ್ದೆ. ಅಂದು ರಾತ್ರಿ ನಡೆದ ಪ್ರಸಂಗದಲ್ಲಿ ಅವರೀವರ ನಡುವೆ ಮನ ಸ್ತ್ರಾವ ಮೊದಲೆಗೂಂಡಿತೆಂದು ನನಗೆನಿಷ್ಟುತ್ತದೆ.”

“ಅದೊಂದು ಸುಂದರ ರಾತ್ರಿ; ಹೊರಗೆ ಪಾದಚಾರಿಗಳಾಗಿ ಸ್ವಲ್ಪ ಹಾದಿ ನಡೆಯೋಣವೆಂದು ನಷ್ಟಗೆನಿಸಿತು. ಇಂತಹ ಸುಖದ ಸಮಯದಲ್ಲಿ ಈ ಬಯಕೆ ಬರುವುದು ಸಹಜವೇ ನಮ್ಮ ಸುತ್ತು ಕಾಷ್ಯಮಯ ಜಗತ್ತು ನಿರ್ಮಿತವಾದಂತೆನಿಸಿತು. ಉತ್ತಾಹ ಉಕ್ಕೇರಿ ಬಂದು, ನಮ್ಮ ಮನಸ್ಸುಗಳು ಹಗುರಗೊಂಡವು. ನಿಸರ್ಗದಲ್ಲಿ ಕಂಡುಬರುವ ರಮೇಶ್ಯತೆ, ಚೆಲುವು

ನಮ್ಮ ಉಹಾ ಶಕ್ತಿಯಲ್ಲಿ ಕೆರಳಿದವು. ಪರಕ್ಕಾರರಲ್ಲಿ ಪ್ರೇಮವಂಕುರಿಸಲು ಇದೊಂದು ದಿವ್ಯ ಸಮಯವೆಂದು ಎಲ್ಲಾರಿಗೂ ಅನಿಸಿರಬೇಕು. ನಮ್ಮ ಬಯಕೆಗಳು ಉದಾತ್ತವಾದವು ಭಾವಗಳು ಉದ್ದೇಶಗೊಂಡವು ನಮ್ಮಲ್ಲಿ ಆಡಗಿ ಕೊಂಡ ಪ್ರೇಮ ಜೊ೦೯ತಿ ಕೆರಕ್ಕಲ್ಪಟ್ಟೆತು ಆ ರಾತ್ರಿ ಮನದಲ್ಲಿ ಬರುವ ಕಲ್ಪನಾ ವಿಲಾಸಗಳು, ಗಾಳಿಯಂತೆ ಹಂಸರಾಗಿ ಹಾರಿ ಹೋಗುತ್ತಿದ್ದವು ಈ ರೀತಿಯ ಮನಸ್ಸಿನಿಂದ ಸಾವು, ಸಮುದ್ರ ದಡದಲ್ಲಿ ಕಾಲ್ಪಣಿಗೆಯಲ್ಲಿ ಸಾಗಿದ್ದೆವು

ಇದ್ದಕ್ಕಿದ್ದ ಹಾಗೆ ಜೊ೦೯ಸಫೀನಜು (ಇದು ಅವಳ ಹೆಸರು) ಕಾಗಿ “ಅಲ್ಲಿ ನೋಡಿ ಏನು ಚೆಲವು ಆ ಮಿಾನಿನದು” ಎಂದು ನಮ್ಮ ದೃಷ್ಟಿಯನ್ನು ತ್ರಿಕಡಿ ಎಳೆದಳು.

“ಜೀನನು ಅವಳು ತೋರಿದ ದಿಕ್ಕಿನ ಕಡೆ ನೋಡದಂತೆ, “ಅಹುದು ಬಹಳ ಸುಂದರ” ಎಂದು ಹೇಳಿದನು

ಅವಳಿಗೆ ಕೊನ ಬಂತು

“ನೀವು ಆ ನೋಟವನ್ನು ನೋಡದೇ ಹೇಳುವಿರಿ ಅದರ ಚೆಲುವು ನಿಮಗೆ ತಳಿಯಿತೇ? ಎಂದಳು”

ಅವನು ಸುಮ್ಮನೇ ನಕ್ಕು ಬಿಟ್ಟು

“ಅಹುದು ಇದೊಂದು ಸುಂದರ ರಾತ್ರಿ. ಇಂಥಹ ಸಮಯದಲ್ಲಿ ಅನೇಕ ಭಾವನೆಗಳು ಉದಯಿಸಬೇಕಾಗಿತ್ತು,” ಎಂದು ಹೇಳಿದ.

ಅವಳೇನನ್ನೂ ಹೇಳಿದೇ, ಅದಕ್ಕೆ ಸುಮ್ಮನ್ನದ್ದಳು ತಂಸು ತಡೆದ ಮತ್ತೆ ಮಾತನಾಡಬೇಕೆಂದನಿಂ,

“ನೀವು ನಾಳಿ ಪ್ರಾರಿಸ ನಗರಕ್ಕೆ ಹೋಗಬೇಕೇನು? ” ಎಂದ ಕೇಳಿದಳು

“ನಾನಿನ್ನೂ ಯಾವ ನಿಧಾರಕ್ಕೂ ಬಂದಿಲ್ಲ.”

ಆ ಮಾರುತ್ತರ ಅವಳನ್ನು ಉದ್ದೇಶಗೊಳಿಸಿತು.

“ಇಂಥಹ ರಾತ್ರಿಯಲ್ಲಿ ಕಾಲನಡಿಗೆಯಲ್ಲಿ ಹರುಷದಿಂದ ಆಪ್ತರೋಂದಿ ಹೋಗುತ್ತಿರುವಾಗ, ನಿಮ್ಮ ಪೌನಧಲ್ಯಿಯೇ ದಾರಿ ಸಾಗಿಸುವುದು ನಿಮಿಷಿಸುವಾದೆ? ” ಎಂದು ನುತ್ತಿ ಜೀನನನ್ನು ಕೇಳಿದಳು.

“ನಿನ್ನ ಇಲ್ಲಿಸಲ್ಪದ ಮಾತುಗಳಿಂದ, ಈ ರಾತ್ರಿಯ ಸೊಬಗಿನಲ್ಲಿ ನಮಗಾಗುತ್ತಿರುವ ಸುಖಕ್ಕೆ ನೀನು ಅಡ್ಡ ಬರುತ್ತಿರುವೆ,” ಎಂದು ಜೀನನು ಹೇಳಿದನು

ಈ ಮಾತೂ ಅವಳನ್ನು ರೇಗಿಸಿತು

ಕೊನೆಗೊಂದು ದಿನ, ಇವಳಿಂದ ವಿಮುಕ್ತನಾಗಬೇಕೆಂದು ನಿಶ್ಚಯಿಸಿದ ಅವಳೊಂದಿಗೆ ಬೆರೆತು ಸುಖದಿಂದ ಜೀವಿಸುವುದು ಕಷ್ಟವೆಬುದು ಕಂಡುಬಂದುದರಿಂದ, ಈ ನಿಶ್ಚಯಕ್ಕೆ ಅವನು ಬರಬೇಕಾಯಿತು ನಿತ್ಯವೂ ದಂಪತ್ತಿಗಳಿಂತೆ ಕೂಡಿದ್ದು ಒಗ್ಗಳಾಡುವುದಕ್ಕೆಂತೆ ಬೇರೆಯಾಗಿ ನಿಶ್ಚಯಿಸಿದ ಇಲ್ಲವುದೇ ಬೇಕಿಂದು ಭಾವಿಸಿ, ತನ್ನಲ್ಲಿ ವಸ್ತುಗಳನ್ನು ಮಾರಿ, ಅವಳ ಜೀವನಕ್ಕೆಂದು ಹಣವನ್ನು ಕಲೆಹಾಕಿ, ಅವಳ ಕೋರಣಿಯ ಟೀಬಲ್ಲಿನ ಮೇಲೆ ಇಟ್ಟು, ವತ್ತವೂದನ್ನು ಬರೆದು ಎಲ್ಲ ವಿನರಗಳನ್ನು ಅದರಲ್ಲಿ ಸೂಚಿಸಿ, ನನ್ನ ಸುನೆಗ ಬಂದು ಸೇರಿದ

“ಆ ಸಮಯದಲ್ಲಿ ಆ ಚಿತ್ರಗಾರಸಿನನ್ನು ಹೆಸರು ಗಳಿಸಿರಲಿಲ್ಲ. ಆದುದರಿಂದ ತನ್ನಲ್ಲಿ ಆತ್ಮಯನ್ನು ಅವನು ಮಾರಬೇಕಾಗುತ್ತು

“ಮೂರನೆಯ ದಿನ ಮಂದಾಯನ್ನು ಮೂರು ಗಂಟಿಗೆ, ಹೊರಗಿಸಿದ ದ್ವಿತೀಯಿಂದ ನಾನೇ ಬಾಗಿಲು ತೆರೆದೆ ಅವಸರದಿಂದ ನನ್ನನ್ನು ಲಷ್ಟಿಸದೆ ಜೋಸ್ಥಿನಳು ನನ್ನ ಚಿತ್ರ ಶಾಲೆಯನ್ನು ಪ್ರವೇಶಿಸಿದಳು. ನಾನು ಅವನ ಮಿಶ್ರನಾಗಿ ಅದೇ ಕಲೆಯನ್ನು ಆಭ್ಯಾಸಿಸುತ್ತಿದ್ದುದರಿಂದ, ಅವನು ನನ್ನಲ್ಲಿ ಎರಡು ದಿನಗಳಿರಬೇಕೆಂದು ಬಂದಿದ್ದನು.

“ನಾನೂ ಅವಳನ್ನು ಹಿಂಬಾಲಿಸಿದೆ”

ಒಳಗೆ ಬಂದವರೇ ಅವನ ಕಾಗದವನ್ನೂ, ಹಣವನ್ನೂ ಅವನು ಕೂತಿದ್ದ ಕುಚ್ಚಿಯ ಮುಂದೆ, ನೆಲದ ಮೇಲೆ ಚೆಲ್ಲಿ “ನೀವು ಇದನ್ನು ತೆಗೆದುಕೊಳ್ಳಬಹುದು. ನನಗೆ ಬೇಡ” ಎಂದಜು ಸಿಟ್ಟಿಸಿದೆ.

ಜೀನನು “ನಿನಗೇನು ಬೇಕು?” ಎಂದು ಹೇಳಿದ.

ಅವಳು “ಸಾಮಾನ್ಯ ಬೀದಿಯ ಒಸವಿಯಂತೆ ನನ್ನೊಂದಿಗೆ ನೀವು ವಶಿಸುವುದು ನನಗೆ ಬೇಡಾಗಿದೆ. ನೀವು ನನ್ನಲ್ಲಿ ಪ್ರೀತಿ ಹೊರಿದಿರಿ, ನಾನು ನಿಮ್ಮವಳಾದೆ. ನಿಮ್ಮಿಂದ ನಾನು ಏನನ್ನೂ ಬಯಸಲಿಲ್ಲ. ನಿಮ್ಮ

ಪ್ರೀತಿಯನ್ನು ಬೇಡಿದೆ. ಈ ರೀತಿ ನನ್ನೊಂದ ನೀವು ಬೇಗ ದೂರಾಗುವುದು ನನಗೆ ಒಪ್ಪದ ಮಾತು.”

ಅವಕು “ನಮ್ಮ ಪ್ರೇಮಮರು ಜೀವನಕ್ಕೆ ಕಲಂಕ ತರಬೇದಿ. ನಾನದನ್ನು ಸಹಿಸಲಾರಿ.” ಎಂದಳು

ಇವರ ಈ ಜಗತ್ವವನ್ನು ಸಮಾಧಾನ ರೀತಿಯಲ್ಲಿ ಕೊನೆಗಾಟಿಸಲು ಹವಣಿಸಿದ ನನ್ನ ಪ್ರಯತ್ನಗಳೆಲ್ಲವೂ ನಿಷ್ಫಲವಾದವು. ಕೊನೆಗೆ ನಿಜವನ್ನು ಹೇಳಬೇಕೆಂದೆನಿಸಿತು “ಜೋಸಫೀನಾ, ನನ್ನ ಮಾತು ಕೇಳಬಿ; ಇವನ ತಂದೆ ತಾಂತ್ಯರು ಇವನು ತಮ್ಮ ಹತ್ತಿರ ಇರಬೇಕೆಂದು ಇಚ್ಛಿಸುತ್ತಾರೆ ಅವನು ಮದುವೆಯಾಗಬೇಕಂತೆ ಆದರೂ ನಿನ್ನಲ್ಲಿ ಅವನಿಗೆ ಪ್ರೇಮ ಕಡಿಮೆ ಯಾಗಿಲ್ಲ” ಎಂದು ಹೇಳಿದೆ

ಕೋಪದಿಂದ “ಆ! ಈಗ ತಿಳಿಯಿತು ನೀವು ಮದುವೆಯಾಗುವಿರಾ? ಇದು ನಿಜವೇ?” ಎಂದು ಅವನನ್ನು ಕೊಳಕಿದಳು.

“ಆಹುದು? ಎಂದು ಅವನು ಗಂಭೀರವಾಗಿ ನುಡಿದ.

“ಹಾಗಾಗುವುದಾದರೆ, ನಾನಿನ್ನ ಜೀವಿಸುವುದಿಲ್ಲ. ಆತ್ಮಹತ್ಯ ಮಾಡಿಕೊಂಡು ಮಡಿಯುವೆ. ನಿಮಿಗಿದು ತಿಳಿದಿರಲಿ” ಎಂದು ತನ್ನ ನಿಶ್ಚಯ ವನ್ನು ಸೂಚಿಸಿದಳು.

ಅವನು ಶುಚೀಷ್ಪೈಯಂದ ನಗುತ್ತ “ನಿನು ಆತ್ಮಹತ್ಯ ಮಾಡಿ ಕೊಂಡರೆ, ನನಗೇನು?” ಎಂದು ಹೇಳಿದ.

“ಇಷ್ಟಾದರೂ ನೀವು ನಿಮ್ಮ ನಿಶ್ಚಯ ಬದಲಾಯಿಸುವುದಿಲ್ಲವೇ?” ಎಂದು ಮತ್ತೆ ಕೇಳಿದಳು.

“ನನಗೆ ಈ ಬೆದರಿಕೆಯ ಮಾತು ಬೇಡ. ನನ್ನ ಮನೋನಿಶ್ಚಯ ವನ್ನು ಬದಲಾಯಿಸುವುದಿಲ್ಲ. ತಿಳಿಯುತ್ತೇ?” ಎಂದು ತನ್ನ ನಿಶ್ಚಿತ ಅಭಿಪ್ರಾಯವನ್ನು ಜೀನನು ಹೇಳಿದನು.

“ಸುಮ್ಮನೇ ಹಾಸ್ಯಕ್ಕೆಂದು ನನ್ನೊಂದಿಗೆ ನೀವು ಸರಸದ ಆಟವಾಡ ಬೇಡಿ. ನನ್ನ ನಿಶ್ಚಯವೇನೇನೊಂಬುವುದು ಈಗಲೇ ನೀವು ಶಾಂತಿಗಾರಿ. ಈಗಲೇ ಈ ಕಿಟಕಿಯಂದ ಕೆಳಗೆ ಹಾರಿಕೊಂಡು ಪಾಣಬಿಟ್ಟ ಮೇಲೆಯೇ ನೀವು ಬೇರೊಬ್ಬಳನ್ನು ಮದುವೆಯಾಗುವಿರಿ. ನಾನು ಜೀವಂತವಿರುವಾಗ

ಬೇರೊಬ್ಬಕು ನಿಮ್ಮಸ್ನಾ ಮದುವೆಯಾಗುವುದು ಸಾಧ್ಯವಾಗಲಾರದು ” ಎಂದು ಅವೇಶದಿಂದ ಹೇಳಿದರು

“ ಆಗಬಹುದು ನನ್ನ ಅಭ್ಯಂತರವೇನೂ ಇಲ್ಲ. ” ಎಂದು ಹೇಳುತ್ತ ಮುಚ್ಚಿದ ಒಂದು ದೊಡ್ಡ ಕಿಡಕಿಯ ಬಾಗಿಲನ್ನು ಜೀನನು ತೆರೆದನು.

ಆಗವಳು ಅವನ ಕಡೆ ಬೀರಿದ ನೋಟದಲ್ಲಿ ಹುಚ್ಚು ಕಳಿ ತಾಂಡವ ವಾಡುತ್ತಿತ್ತು ತರ್ಕ-ವಿತರ್ಕಗಳಿಗೆ ಅಪ್ಪದವಿಲ್ಲದ ಅವಕ ಹೃದಯ ಒಂದೇ ನಿಶ್ಚಯಕ್ಕೆ ಬಂದುಬಿಕ್ಕಿದ್ದಿತು ಏನು ನಡೆಯುವುದೆಂಬುದನ್ನು ನೋಡುವ ವಿರಾಮವಿಲ್ಲದಷ್ಟು ಸ್ವಲ್ಪೇ ವೇಳೆಯಲ್ಲ, ಓಡಿಹೋಗಿ ಕಿಡಕಿಯಂದ ಹೊರಗೆ ಹಾರಿಕೊಂಡಜು ಎಲ್ಲವೂ ಮಿಂಚಿನುತ್ತೆ ಅರಕ್ಷಣದಲ್ಲಿ ನಡೆದುಹೋಗಿಲುತ್ತು ಬೀದಿಯಲ್ಲಿ ನೆಲದ ಮೇಲೆ ಎಚ್ಚರ ತಪ್ಪಿ ಬಿದ್ದ ಅವಳನ್ನು ಸಂತೃಪ್ತಿಸಿದೆವು ಎರಡೂ ಕಾಲುಗಳು ಮುರಿದುಹೋಗಿದ್ದವು ಗಾಯವು ಮಾದಮೇಲೆ ಅವ ಇಗೆ ನಡೆಯುವುದು ಶಕ್ಯವಾಗಲೇ ಇಲ್ಲ ತನ್ನ ಮೂರ್ಖತನದಿಂದ ಇವಳಿಗೆ ಬಂದೊದಗಿದ ಈ ವಿಪತ್ತಿಗೆ ಪುರಾಗಿ, ತಂದೆ ತಾಯಿಯರನ್ನೊಷ್ಟಿಸಿ, ಅವ ಇನ್ನೇ ಮದುವೆಯಾದ

“ ಇದು ಇವಕ ಪ್ರಣಯದ ದಾರುಣ ಕತೆ. ”

ಅ ಹೊತ್ತಿಗೆ ಕತ್ತಲು ಪೂರ್ತಿ ವ್ಯಾಪಿಸಿತ್ತು ಜೋಸಫೀನಜು ಮನೆಗೆ ಹೋಗಬೇಕೆಂದು ಬಯಸಿದುದರಿಂದ ಆ ದಾಪತಿಗಳು ತಮ್ಮ ಮನೆಗೆ ತೆರಳಿದರು. ಅಲ್ಲಿಗೆ ಬಂದು ಒಂದು ಗಂಟೆಯಾಗಿದ್ದರೂ, ಅವರಿಬ್ಬರು ಮೂನ ವಾಗಿದ್ದುದು ಅಶ್ಚಯದ ವಿಷಯವೇ.

(—The Artist's Wife)

ಎಲ್ಲವೂ ಮುಗಿಯಿತು.

ಉಷ್ಣಮರಿನ್ನನು ಆದೇ ತಾನೆ ಅಲಂಕಾರವನ್ನು ಮುಗಿಸಿದ್ದ ತನ್ನ ನಿಲುವುಗನ್ನು ಡಿಯಲ್ಲಿ ಸೋಡಿಕೊಂಡು, ಆನಂದದಿಂದ ಕುಣಿಯತೊಡಗಿದ. ತನ್ನ ತಲೆಕೂಡಲು ಸ್ಪಲ್ಪ ನರತಿದ್ದರೂ ಅವನ ಸುಂದರ ರೂಪಕ್ಕೆ ಭಂಗ ವಾಗಿರಲಿಲ್ಲ ಆಳು ಎತ್ತರ, ತಿಳುವೀದ ದೇಹ ಶ್ರೀಮಂತನಾದರೂ ಚೊಜ್ಜು ಬಂದಿರಲಿಲ್ಲ ಸಣ್ಣವಾಗಿ ಬೆಳೆಯಂತಿದ ಮೀನೆ ಅವನ ವಯಸ್ಸನ್ನು ಕಿರಿದಾಗಿ ಸುವಂತಿತ್ತು ಒಟ್ಟಿನ ಮೇಲೆ ಸೋಡಾವರಿಗೆ ಅವನೊಬ್ಬ ಯಾವಕನಂತೆ ಕಾಣಬಹುದಾಗಿತ್ತು.

“ಉಷ್ಣಮರಿನ್ನನು ಇನ್ನಿಂದೆ ಹೀಗೆ ಇರುವನ್ನು,” ಎಂಬ ಮಾತುಗಳು ಮೆಲ್ಲನೇ ಅವನ ಮುಖದಿಂದ ಹೊರಾಡಿದ್ದವು

ಹೊರಗಡೆ ಆಫೀಸಿನಲ್ಲಿ ಅವಸರದ ಕಾಗದ ಪತ್ರಗಳು, ತನ್ನನ್ನು ಎದುರು ಸೋಡುತ್ತಿದ್ದು ದರಿಂದ ಅಲ್ಲಿಗೆ ಬಂದು ಸೇರಿದ.

ಅವನ ಟೀಬಲ್ಲಿನ ವ್ಯವಸ್ಥೆ ಸೋಡಿದರ ಯಾವಾಗಲೂ ಕೆಲಸ ಮಾಡುವವರ ಟೀಬಲ್ಲಿನಂತಿರಲಿಲ್ಲ ಕೆಲವು ಕಾಗದಗಳು, ದಿನ ಪತ್ರಿಕೆಗಳು, ಮಾಸಿಕಗಳು ಇಡಲ್ಪಟ್ಟಿದ್ದವು ಅಂದು ಬಂದ ಉಪಾಲಿನ ಕಾಗದಗಳನ್ನು ಮೇಲೆಯೇ ಇಟ್ಟಿದ್ದು ದರಿಂದ, ತನಗೆ ಪರಿಚಯವಾದ ಅಕ್ಕರಗುಳು, ಕಾಗದಗಳನ್ನು ತೀಗೆದುಕೊಂಡು, ಆಶ್ಚರ್ಯದಿಂದ ಆ ಲಕೋಟಿಗಳನ್ನು ಒಂದೇಸವನೆ ಸೋಡತೊಡಗಿದ. ಅವುಗಳನ್ನೊಡಿಯುವ ಮುನ್ನ ವೇ ಅವು ಯಾರಿಂದ ಬಂದವೆಂದು ತಕ್ಷಿಸುವುದು ಅವನ ರೂಢಿ ಹಾಗೆ ಪರಿಚಿತರಿಂದ ಬಂದವುಗಳನ್ನು ಬೇರೆ ಬೇರೆಯಾಗಿ ವಿಂಗಡಿಸಿ, ಆಯಾ ಪತ್ರಗಳೊಳಗಿನ ವಿವರಗಳನ್ನು ಕುರಿತು, ವಿಚಾರಿಸುವುದು ಅವನ ಹೊದಲನೆಯ ಕೆಲಸವಾಗಿತ್ತು.

ಅಂದು ಅವನ ದೃಷ್ಟಿಯನ್ನೊಂದು ಪತ್ರ ಸಿಳೆಯಿತು ಅದು ವಿರಲವಾದ ಅಕ್ಕರಗಳಿಂದ ಕೂಡಿದ ಕಾಗದವಿತ್ತು. ಅದರ ಮೇಲಕ್ಕರಗಳನ್ನು ಸೋಡುತ್ತು “ಇದು ಯಾರದಿರಬಹುದು? ಈ ಅಕ್ಕರಗಳ ಪರಿಚಯ ನನಗಿದೆ: ಆದರೆ ಇದು ಯಾರದೆಂದು ನಿಶ್ಚಯಿಸಲಾರೆ” ಎಂದು ಮನದೊಳಗೆ ಅಂದುಕೊಂಡ

ఆ తేళువాద కాగడవన్ను బెళకిగే ఎత్త హిదిదు నోఇచుత్త ఎనాదరూ తిళయువుడే? ఎందు పరిశ్రమిసిద్ద

అదర వాననే నోడిద, మత్తే పరీశై మాడిద భూత కన్న డియ నేరవినింద నోఇదిదుదూ ఆ ముతు ఆదరూ అదు యార దేందు నిళ్ళయిసలాగలిల్ల “ఇదు తీర పరిచితరదే ఆదరే ఒకళ దినగలింద ఇవర పత్ర బుద్ధివాదుదరింద, ఇవరారెంబుదన్ను నిళ్ళయిసలారే ఇరలి నోఇచువా” ఎంబ నిధారందింద ఆదనొన్న డెదు ఓడతోడగిద —

“నన్న ఆష్ట మిత్రనే, నీను నన్నన్న మరేతిరఖచుదు నాను నినగి ఒరెయుడే ఇష్టత్తే దువరువగళాగివే అందు నానోవ యువతియు, ఇందు ముప్ప బందిదే. నాను నినొనిదిగే దీఘో కాలద నమస్కార జేళిద సాతర, నన్న గండసోందిగే ప్రాంతగళల్లి అవన హిందే హోరడబేకాయతు నన్న గండనన్న “నన్న ఆష్టత్తే” ఎందు కరెయుత్తిద్ద నినగి సేనపిదెయే? ఆతన సేనపు ఈగ లుళి దిరువుడే? ఇందిగ ఆత పురణహోంది ఆరు వరువగళాదవ. మత్తే ప్రారిస నగరచ్చ ఈగ జదిన్యైదు వరువగళ తరుణియు, సురూపియు ఆద నన్న మగళాందిగే అసురూవనాద వరనన్న ఆరిసలు, బరువన ఇద్దేనే. అవళ జననద బగ్గ నినగ మోదలిగే తిళిసిరువెను. ఇదు క్షుల్లిక విషయవేందు నీను నేనపినల్లిట్టిరలిక్కిలి.

ఇందిగూ నీను బహు ముదరనాగి ఈ వయస్సినల్లియూ సిన్న కేలువన్ను కాదుకోండిరువియేందు నాను కేళిరువెను “లిస్సీ,” ఎంబ ప్రేముద హేసరసింద కరెయువ నన్నన్న ఇన్ను నీను ప్రీతిసుత్తిద్దరే, ఇందు సంజే, త్రీమంత ప్రాన్ని ఇవర మనేగే ఖటక్కే బరలేబేచేచు ఈ నిన్న విశ్వాసద స్నేహితభు ఆమంత్రిసు త్రాళి. నన్నన్న కండోడనే నీను ప్రీతియేంద నన్న మృదు హశ్చ న్ను ముద్దిసబారదు పరిజయద కురుసేందు కులుకబేకు. ఇదు న్న నేనపినల్లిరలి. హెళ్ళిన ప్రీతి-విశ్వాసదింద బరువ ఈ కరెయన్న, రాకరిసబేఁడేందు వ్యాధిసువ,— లిస్సీవాన్నళు,”

ಪತ್ರವು ಮುಗಿದಂತೆಲ್ಲ ಅವನಿದಿ ಹಾರತೀಡಗಿತು. ಎಲ್ಲವನ್ನೂ ನೇನೆದುಕೊಂಡು ಸುಮೃನೇ ಕುಳಿತುಬಿಟ್ಟುನು. ಯೋಚಿಸಿದಂತೆಲ್ಲ ಅವೇಶ ನಿಂದ ಅವನ ಕಣ್ಣಿಗಳಲ್ಲಿ ಹನಿಗಳು ತುಂಬಿಕೊಂಡವು.

ಅವನ ಜೀವನಾವಧಿಯಲ್ಲಿ ಯಾರನ್ನಾದರೂ ಮನುತೆಯಾದ ಪ್ರೀತಿ ಏದ್ದರೆ, ಈ ಮುದ್ದಿನಕಣಿಯಾದ ಲಿಸ್ಟೀಯನ್ನೇ ಅವಳ ಕುರುಳುಗಳಿಂದ ಮೊಸುತ್ತಿದ್ದ ಸುವಾಸನಿಗೆ ಅವನವಳನ್ನು “ಸುಗಂಧ” ವೆಂದು ಕರೆಯುತ್ತಿದ್ದುನು ಅವಳ ತಿಳಿನೀಲಿ ಕಣ್ಣಿಗಳು ಒಹು ಆಕರ್ಷಣ್ಯಮಯವಾಗಿದ್ದವು. ಈ ಕೆಲುವೇ, ಇವನು ಅವಳನ್ನು, ಪ್ರೀತಿಸಲು ಕಾರಣವಾಗಿದ್ದಿತು ಇಂತಹ ಸುಂದರ ಸುಕುಮಾರ ಪುಷ್ಟಿವನ್ನು, ಇಳಿವಯಸ್ಸಿನ ಕೆಮ್ಮುದಮ್ಮೀನಿಂದ ಕೃಶನಾದ ಬೇರೊಬ್ಬ ಶ್ರೀಮಂತನು ಮದುವೆಯಾಗಿ, ದೂರ ಕರೆದುಕೊಂಡು ಹೋಗಿದ್ದ. ಅವನಿಗೆ ತನ್ನ ಭಯವಿದ್ದ ವಿವಯವು ಲಾಮರಿನ್ನನಿಗೆ ತಿಳಿದಿತ್ತು ಅತನ ಪ್ರೀತಿಯ ಲಿಸ್ಟೀಯು ದೂರವಾದ ತಾಪ ಸಹಿಸುವುದು, ಲಾಮರಿನ್ನನಿಗೆ ಕಷ್ಟವಾಗಿತ್ತು ನಿವಾಹವಿಲ್ಲದೆ ಈ ವಿರಹವನ್ನು ಅನುಭವಿಸಬೇಕಾ ಹುತ್ತು

ಅಮೋಫ್‌ವಾದ ಒಂದು ಸಂಜೀ ನಡೆದ ಸನ್ನಿಹಿತದ ನೇನಷ್ಟು, ಅವನಿಗೆ ಬಂದಿತು. ಅಂದು ಡಾನ್ಸ್ ಮುಗಿಸಿಕೊಂಡು ನೇರವಾಗಿ ತನ್ನಲ್ಲಿಗೆ ಅವಳು ಬಂದಳು. ಇಬ್ಬರೂ ಚೋರಂತ್ಸ್ ಡಿ. ಮೋನ್ ತೋಪಿನಲ್ಲಿ ವಿಹಾರಕ್ಕೆಂದು ಹೋರಟರು ಅದು ವಸಂತಕಾಲ, ಪ್ರೇಮಿಗಳಿಗೆ ಅಶ್ವಂತ ರಮ್ಮಿವಾದ ಸಮಯ ಅವಳ ಸಾನ್ನಿಧ್ಯದಿಂದ ಬರುತ್ತಿದ್ದ ಸವಿವಾಸನೆ ಬಹು ಆಕರ್ಷಣ್ಯವಾಗಿತ್ತು. ಸುಂದರ ಅಲಂಕಾರದಲ್ಲಿದ್ದ ಅವಳು, ದೇವ ಕನ್ಯೆಯಂತೆ ಕಂಡು ಬಂದಳು. ಕಾಮದಾಹವನ್ನು ಹೆಚ್ಚಿಸುವ ಅವಳ ಲಾವಣ್ಯ, ಅವನನ್ನು ಹುಬ್ಬಿಸುವುದಿಗೆ ಮಾಡಿದ್ದಿತು. ಇಬ್ಬರೂ ಕೈ ಕೈ ಸೇರಿಸಿ, ಮೈ ಮೈ ಮಸೆಯುತ್ತೆ ಆ ತೋಟದಲ್ಲಿಯ ಸರೋವರದ ದಂಡೆಗೆ ಬಂದರು ಗಿಡದೆಂಗಳ ಸಂದಿನಿಂದ ನೀರಿನಲ್ಲಿ ಬೀಳುತ್ತಿದ್ದ ಚಂದ್ರನ ಶೀತಲ ಕಿರಣಗಳ, ಬೆಳಕು ಅವಳನ್ನು ಮರುಳುಗೆ ಉಸಿರಬೇಕು

ದಡದ ಹತ್ತಿರ ನೀತು, ಕೈ ಕೊಸಿಕೊಳ್ಳುತ್ತ ಆಕೆ ಅಳತೊಡಗಿದಳು. ಅವನು ಏನೆಂದು ಕೇಳಿದ.

ఎల్లపూ మంగియికు

“ననగేను అథవాగుత్తిల్ల. అల్లి నిరినల్లి కాణువ చెందన్ర బెళ్కు నన్నన్న హుచ్చు భంతె వాడిదే. ఇంతక రసనుయ దృశ్యగళన్న నాను కండాగెల్ల ఉద్రేకగొండు అఖంతాగుత్తదే” ఎందు ఆవేళ దింద హేళిదభు

ఆవను నగుత్త ఆవళన్న సమీపిసి, ప్రేమదింద ఆలింగిసిద. అంతక యువతియు నుమదుక గండన పదరినల్లి బిద్దు, తపిసుత్తిరున ఆవస్థిగి మనదల్లియే మరుగిద

ఆవరిఎఫరో, సమవయస్సురు, ప్రేమోహాసనిగి తక్క ఆహాతీ యుళ్ళవరు ఈ బగెయాగి ఇవరు కలేయువ ఆవకాశ దొరేయబార దేందు ఆసూయింద ఆవళ గండ, ఆవళోందిగి దూర హోరటు హోద. హేరళవాద నపసుందరియిర పరిజయవాగువ ప్రారిస నగరదల్లి, కాలాంతరదల్లి ఆవళ నేనపూ ల్యానురిన్న నిగి బహళ ఆగు త్తిరలిల్ల. ముదునేయాగదే హేసరిగి బ్రుహ్యశారిగళంతిరున ఇంతక శ్రీమంతరిగి ఇదే రూఢియాగిత్తు ఆదరే ఇవనిగి లిస్సీయల్ల మాత్ర ప్రేమ కడిముయాగలిల్ల ఆవళ పరిజయ బేగ మరియువంతక దల్ల. ఇందు ఆవళ కడేయింద బంద ఈ ప్రేమద కరె, ఆవనిగి హెచ్చు కరుషవన్న తందోడ్డితు.

“సందేహవేను? ఆవళల్ల ఈ సంజీ ఉటచ్చే హోగువేను.” ఎందు తన్నష్టక్కే తానే ఒట్టగుట్టిద.

ఎద్దవనే తన్న అలంకారద కోణిగి హోగి, నిలుపుగన్న కియె ముందే నింతు, తన్న పూణ్యాకారవన్న నోడికోళ్పుత్త, “ఆవళు తన గింతలూ ముదుకియాగిరచయదే?” ఎందు యోచిసిద. తానిమ్మా యువకనంతి కాణువేనేంబ హేమ్మీ, ఆవనల్ల హేచ్చెన ఉత్సాహవన్నంటు మాడితు.

దినవేల్ల ఒము సిధానవాగి నాగుత్తిరువంతేనిసితు. ఆవనల్లి కండుబంద హేచ్చెన ఉత్సాహద కారణవు, ఆవన మన్మయాఖగళిగి అథవాగలిల్ల. సంజీ ఆముంత్రణద మేలే ఉటచ్చే హేరగి

ಹೋಗುವನೇಂದು ಅಡುಗೆಯ ಬಟ್ಟಿ ರನಿಗೆ ಹೇಳಿದಾಗ ಅವನ ಉತ್ತಾಹದ ಕಾರಣವನ್ನು ಉಹಿಸಿ, ಮಾರನೆಯ ದಿನ ತಮಗೇನಾದರೂ ಹೆಚ್ಚಿನ ಪಾರಿ ಶೋಷಕ ಸಿಗಬಹುದೆಂದು ಅವರೂ ಹಿಗ್ಗಿದರು. ಬಹು ಪ್ರೀತಿಯ ಬಿಳಿಯೆ ಕೊಂಟನ್ನು ಧರಿಸಿ ವೇಳಿಗೆ ಮುಂಚಿತವಾಗಿಯೇ ಅವಳ ಮನಿಗೆ ಹೊರಟು.

ಅವಳ ಕೋಣೆಯನ್ನು ಪ್ರವೇಶ ಮಾಡಿದ ಕೂಡಲೇ ತನ್ನ ಬಹಳ ಹಳೀಯ ಫೌಟಿಂಗ್ ಗೋಡಯಮೇಲೆ ಸಿಲ್ವಿನ ಕಟ್ಟಿನಲ್ಲಿ ತೂಗ ಹಾಕಿರುವ ದನ್ನು ಕಂಡ, ಹಷ್ರೇತನಾದ ಅಲ್ಲಿಯ ಆನನ ಒಂದರಲ್ಲಿ ಕುಳಿತೆ. ಅಷ್ಟರಲ್ಲಿ ಹಿಂದಿನ ಬಾಗಿಲನ್ನು ತೆಗೆದು ತನ್ನೆಡುರು ಬರುತ್ತಿದ್ದ ಓವ್ ಬಿಳಿ ಕೂಡಲಿನ ಹೆಣ್ಣು ಷ್ಣೈಕೆಯನ್ನು ಕಂಡ ಅವಳು ಕೊಣೆಯೊಳಗೆ ಬರುತ್ತ ತನ್ನೆರಡು ಕೈಗಳನ್ನು ಮುಂದೆ ಚಾಚಿದೆಂಬ ಲಾಮರಿನ್ನು ನು ಬೇಗನೆದ್ದು ಆ ಮ್ಯಾದು ಹಸ್ತಗಳನ್ನು ಅನೇಕ ಸಲ ವಲ್ಲಿಸಿದ ತಾಸಿಂದು ಪ್ರೀತಿಸಿದ ಪ್ರೀ, ಯಾವ ಸ್ಥಿತಿಗೆ ಬಂದಿರುವಳಿಂದು ವಿಸ್ಯಯಗೊಂಡ. ಇವಳೇ ಅವಳರಲಾರಳೆಂಬ ಸಂಶಯಗೊಂಡ ಅವನ ಆಶ್ಚರ್ಯ ಸೂಚಕ ಕಣ್ಣಿಗಳನ್ನು ಕಂಡು ಅವಳು ಮಾಡಲು ನಕ್ಕಳು. ಮರುಕ್ಕಣಿದಲ್ಲಿಯೇ ಬಿಕ್ಕೆ ಬಿಕ್ಕೆ ಅಕತೊಡಿದಳು

ಅವಳನ್ನು ಸಮೀಪಿಸಿ, “ಇದೇನು ಲೆಸ್ಸಿ ನಿನ್ನ ...?” ಎಂದು ವಾಕ್ಯವನ್ನು ಮುಗಿಸುವವ್ಯವರಲ್ಲಿ,

“ಅಹುದು. ನಾನೇ. ನೀನು ಕಂಡು ನಂಬಲಾರದಂತಹ ಸ್ಥಿತಿಗೆ ಬಂದಿರುವ ನಿನ್ನ ಲೆಸ್ಸಿಯೇ, ನಾನು ಅನೇಕ ಬಗೆಯ ದುಃಖಗಳು ಬಂದು ನನ್ನನ್ನು ಈ ಸ್ಥಿತಿಗೆ ತಂದುಬಿಟ್ಟವೇ. ನೀನಿನ್ನು ಸುಂದರವಾಗಿ ಕಾಣುವಿ; ಕುಳಿತುಕೊ. ನಿನ್ನನ್ನು ನೊಡಿ ನನಗೆ ಬಹಳ ಉತ್ತಾಹ ಉಕ್ಕೇರಿ ಬರು ತ್ವದೆ ಕೊಂಡ ಸಮಯ ಕುಶಾಹಲದಿಂದ ಮಾತನಾಡುವಾ. ಅನಂತರ ನನ್ನ ಮಗಳನ್ನು ನಿನಗೆ ಪರಿಚಯ ಮಾಡಿಕೊಡುವೆ ಅವಳು ಎಲ್ಲ ವಿಧದ ಲೀಯೂ ನನ್ನನ್ನೇ ಹೋಲುತ್ತಾಳೆ. ನಾನು ಯುವತಿಯಾಗಿದ್ದಾಗ ಇದ್ದ ಹೋಲಿಕೆಯೇ ಅವಳದಾಗಿದೆ. ನಿನ್ನನ್ನು ನಾನು ಇಷ್ಟು ದಿನಗಳ ನಂತರ ಕಂಡರೆ ಪ್ರೇಮಾವೇಶದಿಂದ ನಿನ್ನೊಂದಿಗೆ ಏನಾದರೂ ಸಲಿಗೆಯ ವ್ಯವಹಾರ ನಡೆಸಿದೆ ಇಳಿಂದೇ ವಾತಿನಲ್ಲಿ ರೋಗ ಸೈಮು ಘ್ರಾತ್ವಾದರೆ ಅದು ನನ್ನ ಮಗಳಿಗೆ ತಿಳಿಯಬಾರದೆಂದು, ಮಾಡಲಿಗೆ ನಾನೊಂಬ್ಬಿಂದೇ

నిన్నన్న కండు మాతనాడబేకేందు బయసిదె; కుళితుకోఇ నన్నల్లి ఇన్న యావ ఆవేళవు బరువ కాగిల్ల ”

ఆతను, ఆవాళ కైగళరడస్తు హిడిదుకోండే దొడ్డ మంజద మేరే ఆవాళ బదియల్లి కుళితుకోండ. ఎల్లపన్నూ సేనేదుకోండ అతి చలువేయా మనమోకహక కురుటుగల్చిందలూ సుందరవాగి ఆర లిద కణ్ణు గలిందలూ ఇడీ ప్యారిస నగరద స్త్రీయరల్లే అతి లావణ్ణి వతియెనిసికోండవాళూ ఆద తన్న లిస్సియే ఇవళేందు నంబువదక్క ఆవసగే అనాధ్యవేసిసునుతిత్తు

నోంద మనస్సినింద అతి దుఃఖదింద ఇబ్బరూ స్ఫూర్చ సమయ సుమ్మనే కుళితుబట్టరు

అనుతర “మగళన్న కరెయుత్తేఇనే.” ఎందవళే లేస్సింయు హత్తిరపే ఇద్ద బెల్లిన గుండియన్నాత్తిదఱు.

మోదలీగే బాగిలు తట్టుదంతే సస్పుళవాయితు అనుతర బాగిలు మేల్లనే తేగిదు “ఇదోఇ బాదిరువేనమ్మా” ఎంబ సలుగేయ మాతి సోందిగే ఆవాళ మగళాద రిఇనీ బుదళు

ఆవాళన్న నోఇడిద కూడలే ల్యామరినా ఆళ్ళయిజకితనాద. అందు, ఇప్పత్తేదు వరుషగళ పీందే అతి లావణ్ణివతియాగి కండు బంద లిస్సియే తన్ను దురు బందు సింతిరువాళేందు భావిసిద. ఏను మాడబేకేఁఁఁదు తోఇజేదే ఎద్దు నింటు “ప్రణామంగళు ఇత్త బరబేకే” అదు మయాఫదే సూచక మాతనాడిద ఆవనిన్నా గొందలదల్లే ఇంవాగ, మనెయ సేవకసు బందు “అడుగే తయా రాగిద దయవిట్టు ఒళగే ఒరబేకు” ఎందు మాజిసిద. కనసిన సామ్రాజ్యదల్లిద్ద ల్యామరిన్నాను స్ఫూర్చ జేతరిసికోండద్దు నింతు ఉటిన మనిగే ఆవర హిందే నడిద

ఉటిద సమయదల్లేను నడేఁఁతు, తానేను మాతనాడిద, ఏనన్న ఉట మాడిదే, మంతాద ఎల్ల విషయగళూ ఆవసిగే కనసి నల్లి నడేదుతేనిసితు. బందే హోలికేయల్లి తన్న ముందే కుళిత్తద్దు

ಆ ಸ್ತ್ರೀಯರಲ್ಲಿ ತನ್ನ ಲಿಸ್ಟ್‌ ಯಾರೆಂಬುವುದನ್ನು ತಿಳಿಯಿರೇ ಭೃಮೇ ಗೊಂಡಿದ್ದ ಯಾವತ್ಯಾದ ರೀಸೀಯ ಲಾವಣ್ಯ ಅವನನ್ನು ಹುಚ್ಚಿ ಹಿಡಿಸಿದ್ದಿತು.

ಉಂಟದ ವೇಳೆಯಲ್ಲಿ ಇವನಲ್ಲಾದ ವ್ಯಾತಾಸವನ್ನು ಮನೆಯ ಯಜ ಮಾನಿಯಾದ ಲಿಸ್ಟ್‌ಯಿಃ ಗಮನಿಸಿದ್ದಂತು ಅದರ ಕಾರಣವನ್ನೂ ಉಹಿಸಿದ್ದಳು “ಹೀಗೇಕೆ ಮಂಕು ಹಿಡಿದವರಂತೆ ವತ್ತಿಂಫುವಿರಿ? ನಿಮ್ಮಲ್ಲಿ ಈಗ ಮೊದಲಿಗೆ ನಾನು ಕಂಡ ಚುರುಕುತನ ಕಂಡುಬರುವುದಿಲ್ಲ ಹೀಗೇಕೆ ಮಹಾಶಯರೆ?” ಎಂದು ಮನುತ್ತೇಯುಂದ ಕೇಳಿದಳು.

ಅವನು “ಅಹುದು, ಇಂದು ನಾನು ಬುಂಧಿಯನ್ನು ಮಾತ್ರವೇ ಕಳೆದು ಕೊಂಡಿಲ್ಲ ಅದರ ಜತೆಗೆ ಇನ್ನೂ ಅನೇಕ ವಸ್ತುಗಳನ್ನೂ ಕಳೆದುಕೊಂಡಿರುವನು” ಎಂದು ಹೇಳಿದನು

ಉಂಟದ ನಡುವೆ ಅವನು ಆ ಸ್ತ್ರೀಯರಿಬ್ಬರು ಆಡುವ ಮಾತುಗಳಿಗೆ ಗಮನಕೊಡಿ, ಅವರಿರ್ವರನ್ನೂ ಎವೆ ಇಕ್ಕೆದೆನ್ನೋಡುತ್ತಿದ್ದನು. ರೀಸೀರ್ಯು ಎಲ್ಲ ನಡತೆಗಳೂ ಮೊದಲಿಗೆ ಯಾವತ್ಯಾದ ಲಿಸ್ಟ್‌ಯಲ್ಲಿ ಕಂಡ ನಡತೆಗಳಾತೆ, ಚಾಚೂ ತಪ್ಪದೇ ಒಂದಕ್ಕೊಂದು ಹೊಂದಿಕೊಂಡಿದ್ದವು. ತನಗೆ ವಯಸ್ಸುದರೂ ರೀಸೀಯೊಡನೆ ಮತ್ತೆ ಅದೇ ಪ್ರವಾಹದಲ್ಲಿ ಸ್ತ್ರೀತಿನಾಕೆ ಖನ್ನು ನಡಿಸಬಲ್ಲೆನೆಂಬ ಉತ್ತಾಹ ಅವನಲ್ಲಿ ತಲೆದೊರಿತು.

ಅದರೂ ಸ್ವಲ್ಪ ವಿವೇಚನೆಯಂದ ಉಂಟದ ಸಮಯದಲ್ಲಿ ದುಡುಕ ರಿಲ್ಲ. ತನ್ನ ಉದ್ದೇಶವನ್ನು ಪೂರ್ಣ ಹಿಡಿತದಲ್ಲಿಟ್ಟುಕೊಂಡು, ರಾತ್ರಿ ಬಹಳ ಹೇಳಿ ಅಲ್ಲಿ ನಿಲ್ಲದೆ ಬೋಲಿವಾಡ್ ತೋಸಿನ ಮಾರ್ಗವಾಗಿ ಮನೆಯು ಹಾದಿ ಹಡಿದ. ರೀಸೀಯ ಮೋಹಕ ರೂಪ ಕ್ಷೇಣಕ್ಷೇಣಕ್ಕೆ ಎದುರು ಬಂದು ನಿಲ್ಲುತ್ತಿತ್ತು. ಏನೇನೋರೆ ಪೇಚಾಡುತ್ತ ಮನೆಯನ್ನು ಸೇರಿದ ಮಾನದಿಂದ ಖಡುಕಿನ ಮುಖದಿಂದ, ಮನೆಯನ್ನು ಪ್ರವೇಶಿಸುದು, ಸೇವಕನಿಗೂ ಶ್ವರ್ಯಾರ್ಥವೆನಿಸಿತು.

ಪಡಸಾಲೆಯಂದ ಮಲಗುವ ಕೋಣಿಗೆ ಹೋಗುವಾಗ, ಕೈಯಲ್ಲಿ ನಡಿಮುಕೊಂಡಿದ್ದ ಮೇಣಬತ್ತಿಯ ದೀಪದ ಬೆಳಕಿನಲ್ಲಿ ಎದುರಿಗೆ ಗೋಡೆ ಮಲ್ಲಿ ತೂಗುಹಾಕಿದ ದೊಡ್ಡ ಕನ್ನಡಿಯಲ್ಲಿ ಕಂಡುಬಂದ ತನ್ನ

ಪ್ರತಿಬಿಂಬ, ಇನನ ಸಡೆಯನ್ನು ತಡೆಯಲು ಅದರ ಹತ್ತಿರ ಹೊಗೀ ದೀಪದ ಬೆಳಕಿನಲ್ಲಿ ತನ್ನ ರೂಪವನ್ನು ಪರಿಶೈಸಿ ಮಾಡಿಕೊಂಡ ಬಹು ಸೂಕ್ತ ರೀತಿಯಲ್ಲಿ ಪರಿಶೈಸಿದಾಗ ಅನನ ತಲೆಯಲ್ಲಿಯ ನರೀತ ಕೂದಲು, ಮುಖ ದಲ್ಲಿ ಮೂಡಿಕೊಂಡ ನಿರಿಗೆಗಳು, ತನ್ನ ನಿಜಸ್ಥಿತ ಏನೆಂಬುದನ್ನು ತೋರಿಸ ಕೊಟ್ಟವು

ಅವನಲ್ಲಿ ಉಕ್ಕೇರಿಬಾದ ಉತ್ಸಾಹವೆಲ್ಲವೂ ಆ ದೃಶ್ಯದಿಂದ ಮಾರು ವಾಯಿತು ನಿರಾಕೆಯಾದ ಅವನ ಮುಖವು ಕಷಿಟ್ಟುತ್ತು ಸಿಲ್ಲಲು ಅವನಲ್ಲಿ ಶಕ್ತಿ ಇರಲಿಲ್ಲ ಬಿಸಿಯುಸಿರಿಸಿಂದ ಅಲ್ಲಿಯೇ ಹತ್ತಿರದಲ್ಲಿದ್ದ ಆರಾಮ ಕುಚ್ಚಿಯ ಮೇಲೆ “ಲ್ಯಾಪರಿನ್ಸ್, ನಿನ್ನದೆಳ್ಳವೂ ಮುಗ್ಗಿತು” ಎಂದು ಗುಣಗುಟ್ಟುತ್ತ ಕುಸಿದುಬಿದ್ದು

(—All Over)

ಸೋಲು

ಅವನೋರ್ವ ಶ್ರೀಮಂತ. ಮನೆತನದ ತ್ವಿಪಾಸ್ತಿ ಇದ್ದರೂ, ಸುಖಿ ಭೋಗದ ಜೀವನದ ಸವಿಯ ಮೋಹಕ್ಕೆ ಮನಸೋತು, ತನ್ನ ದೇಸಗತ್ತಿಯನ್ನು ತೊರೆದು ಯಾದ್ವಿದ ಸಮಯದಲ್ಲಿ ಸೈನಿದ್ದ ಅವನ ಅಂತ ಪ್ರಿಕೆಗೆ ಸಾಕಷ್ಟು ಶಾಲೀಯ ವರಿಗೆ ಹೋಗದಿದ್ದರೂ ಮನೆಯವರ ಒತ್ತಾಯದ ಪರಿಣಾಮವಾಗಿ ಮಾತ್ರಿಕ ಮುಗಿಸಿದ್ದ ಸೈನ್ಯದಲ್ಲಿ, ಉತ್ತಮ ಕೆಲಸ ಮಾಡಿ, ಹೇಸರು ಗಳಿಸಿದ್ದ. ಆದರೆ ದುರ್ದೈವದಿಂದ ಹೃದಯರೋಗದ ನೇವ ವಿಂದ ಅವನು ಕೆಲಸದಿಂದ ನಿವೃತ್ತನಾದ. ವಯಸ್ಸಿನ್ನೂ ನಾಲ್ಕುತ್ತಕ್ಕೆ ಮೀರಿರಲಿಲ್ಲ. ಮನೆಯವರು ಮದುವೆಯಾಗೆಂದು ಒತ್ತಾಯ ಮಾಡಿದರೂ, ಈ ಬಂಧನಕ್ಕೆ ಸಮೃತಿಸಲಿಲ್ಲ ಸೈಂಚ್ಯಾಯಂದ ಇರುವುದೇ ಇವನಿಗೆ ಬೇಕಾಗಿತ್ತು.

ವಾಮೋಹಕ್ಕೆ ಒಳಗಾಗುವುದು ಮಾನವನ ಲಕ್ಷಣ. ಆದರೆ ಕಾಮ ಸೀರಿತ ವಾಮೋಹದಲ್ಲಿ ಮನುಷ್ಯನು ಸಿಕ್ಕಿಕೊಂಡನೆಂದರೆ, ಅವನಿಗೆ ವಿಮೋಚನೆಯೇ ಇರುವುದಿಲ್ಲ. ಅದರ ಪರಿಣಾಮದಿಂದ ಬಹಳ ದುಃಖಕ್ಕೇಡಾಗಬೇಕಾಗುವುದು; ಇದು ಸಾವಿಗಿಂತಲೂ ಅಸಹನೀಯವೆಂದು ತಿಳಿದವರ ಅಭಿಪ್ರಾಯ. ಈ ಜಾತಿಗೆ ಸೇರಿದವರಲ್ಲಿಬ್ಬ ನಮ್ಮ ಈ ನಿವೃತ್ತಸೈನಾನ್ಯಧಿಕಾರಿ.

ವಿರಾಮ ಕಾಲದಲ್ಲಿ ಈತನು ಯಾವಾಗಲೂ, ಎಲ್ಲಿ ಸಭೆ, ಜಾತ್ರೆ, ಸಮ್ಮೇಲನ, ಪ್ರದರ್ಶನಗಳು ನಡೆದವೆಂದರೆ ಉದ್ದೇಖಿದಿಂದ ಅಲ್ಲಿರುತ್ತಿದ್ದ. ಹಣವನ್ನು ನೀರಿನಂತೆ ಖಚು ಮಾಡುತ್ತಿದ್ದ ದೇಶದ ನಾನಾ ಪ್ರದರ್ಶನಗಳಿಗೆ ತಪ್ಪದೇ ಹೋಗಿಬರುತ್ತಿದ್ದ. ಅಲ್ಲಿ ನೇರೆಯುವ ನಾನಾ ಬಗೆಯ ಹೆಂಗಳೆಯರ ಮನಮೋಹಕ ರೂಪವನ್ನು ಕಂಡೂ ಸಂತೋಷಪಡುವುದರಲ್ಲಿ ಇವನಿಗೆ ಹೆಚ್ಚಿನ ಆಸಕ್ತಿ.

ಒಂದು ದೊಡ್ಡ ನಗರದಲ್ಲಿ ಪ್ರದರ್ಶನವೇರ್ಪಡಿಸಲಾಗಿತ್ತು. ನಾನಾ ಬಗೆಯ ವಿಲಾಸಿಗಳ ತವರೂರಾದ ಆ ನಗರದಲ್ಲಿ ಸುಂದರ ಸ್ತ್ರೀಯರಿಗೇನು ಕಡಿಮೆ? ಶ್ರೀಮಂತರ ಮನೆತನದವರೂ, ದೊಡ್ಡ ಅಧಿಕಾರಿಗಳ ಮನೆಯ

వరో, రాజనుచారాజర మన్మయవరో ప్రదర్శనక్కే బరుత్తిరువుదు రూఢియాగిత్తు. దినపూ ప్రదర్శనక్కే సంజీ ఏదు గంటిగే హోగి, ఏళర సమయక్కే కాపై కుడియలు హోటిలిగే బరువుదు శుత్తిగే రూఢియాగిత్తు.

దినపూ ఇనను హోగుత్తి లిద్ద ప్రదర్శనక్కే ఓఁ సినేమా నటియు తాసు మందువే మాడికొండ ఇనియసోందిగె బరువుదన్న నోఇచిద్ద. ఇవన హేసరు ఆగలే తిలిదిద్ద ఈ నటిగూ ఇవనారేంబుదు తిలిదిత్తు; ఆదరూ పరస్పర మాతనాడువ హవ్వానక్కే హోగిరలిల్ల ఇవన తుంటనక్కే తక్క శాస్త్రమాడి, అవనిగే బుద్ధి కలిసబేచేందు సిళ్ళ యిసి ఆ సమయక్కాగి అవళూ కాదిద్దఖు.

ఎందినంతే ఆందూ ప్రదర్శనదల్లి వివిధవస్తుగళన్న నోఇఉ తీరువాగ, బెలీబాఱున కాళ్ళీర శాలన్న నోఇ ఆ సత్తాకియు తన్న తాయియ కడిగే శిరుగి “ఆదెంతక ఉత్తుమ శాలు, ఇదన్న నావు కొండుకొళ్ళబేకు” ఎందశు పక్కదల్లి సింతిద్ద ఈ నివృత్త స్వేసాంధి కారి ఆకేయన్నదై ఇతిసి “నిమగే సంకోచపేసిసదిద్దరే తావు కొళ్ళ బముదు ఆదన్న నన్న స్వేహద నేనసిగ్గిందు తమగే బముమానవాగి కొడుపేను” ఎందు నగుత్త హేళిదను.

“ఇదేను నిమ్మవత్తానే? నీవారేంబువుదు ననగే తిలియదు. పరస్పీయరోందిగె నీఏరిరితి సలుగేయంద వత్తసబముదే?”

“తావు సినేమా నటి ఎంబుదూ, తమ్ము బగ్గె ఇతర వివరగళూ ననగే తిలిదివే అదేనే ఇరలి నిమ్మమేలే ననగిరువ ప్రీతిగాగి సిమ్మోందిగె ఈ రితి మాతనాడిదే” ఎందు ఆవసరదల్లి హేళిద. “సినేమా నటియాద మాతక్కే నమగే మాన మయాదేగళిరచారదే? మనేతనదవరంతే నావు మదువేయాగి జీవిసబారదే?”

“అదు ననగధవాగువ విషయవల్ల నిమ్మ చెలువికేగే నాను మోకఁగొండిరువే. నన్న స్థితి మచ్చునంతిరువుదు. నన్న ప్రీతియ ఈ కరియన్న తావు నిరాకరిసబారదు” ఎందు దైస్త్రిదింద చేఇడిదను

ಇವನಿಗೆ ಜನ್ಮಾಗಿ ಬುದ್ಧಿ ಕಲಿಸಬೇಕೆಂದು ಅವಳು ಮಾಡಿದ ಸಂಕಲನ ನೀರವೇರಲು ಇಂದು ಸಮಯ ದೊರೆತುದಕ್ಕೆ ಒಳಗೇ ಹಿಗ್ಗಿದಳು. ಅದನ್ನು ಪೂರ್ವ ತೋರಗೊಡದೇ ಮಂದಹಾಸದಿಂದ ಅವನ ಕಡೆ ಸೋಡಿದಳು. ಸ್ವಲ್ಪ ತಡೆದು “ಆದರೆ ನಿಮ್ಮ ಪ್ರೀತಿಯ ಆಳವನ್ನು ಪರೀಕ್ಷೆಸುವುದಕ್ಕೆ ನೀವು ನನ್ನ ಕರಾರಿಗೊಸ್ಟಿಕೊಳ್ಳಬೇಕು”

“ನಿಮ್ಮ ಕರಾರುಗಳೇನು?”

“ನಾಳೆ ಸಂಜೀ ನೀವು ನಿಮ್ಮ ಮನಸಿಗೆ ಬರಬೇಕು, ಇತ್ಯಾಲ್ಲಿ ಯಾರೂ ಇರಬಾರದು ಕೈಗಳನ್ನು ಕಟ್ಟಿ ಖೊರಡಾದಿಂದ ಇಪ್ಪತ್ತೀಗೆ ಸಲ ನಿಮ್ಮ ಬೆನ್ನು ಮೇಲೆ ಹೊಡೆಯುವೆನು ಇಪ್ಪತ್ತೀಗೆ ದನೆಯ ವಟ್ಟು ಬಿದ್ದನಂತರ ನಾನು ನಿಮ್ಮ ವಶಕ್ಕೆ ಒಳಗಾಗುವೆನು. ಸಮ್ಮತವೇ?”

“ಇದೇನಂತಹ ಕರಾರು? ಇದಕ್ಕೆ ನನ್ನ ಸಮ್ಮತಿ ಇದೆ ನಾಳೆ ಸಂಜೀ ಸರಿಯಾದ ಸಮಯಕ್ಕೆ ಬರುವೆನು”

ಇನನ ಹುಚ್ಚು ವರ್ತನೀಗೆ ತುಸುನಕ್ಕು, ಮನಸಿಗೆ ಹೋಗಿ ತನ್ನ ಗುಪ್ತ ಯೋಜನೆಯನ್ನೂ ಗಂಡಿಗೆ ಹೇಳಿದಳು ಮಾರಣೆಯ ದಿನ ಸಿಯಮಿತ ವೇಳಿಗೆ ಆ ಅಧಿಕಾರಿ, ಪ್ರದರ್ಶನದಲ್ಲಿ ಕಾಶ್ಮೀರ ಶಾಲನ್ನು ಬೆಲೆಗೆ ತೆಗೆದು ಕೊಂಡು ಅತ್ಯಂತ ಉತ್ಸಾಹದಿಂದ ಆ ನಟಿಯ ಮನಸಿಗೆ ಬಂದು ಏರಿದ ಬಾಗಿಲಲ್ಲೇ ಇವನನ್ನು ಎದುರುಗೊಂಡು ತನ್ನ ಕರಾರುಗಳನ್ನು ಮತ್ತೆ ವಿವರಿಸಿದಳು

ಕರಾರಿನಂತೆ ಅವನ ಕೈಗಳು ಹಿಂದಿನಿಂದೆ ಕಟ್ಟಲ್ಪಟ್ಟವು ಯಾವ ಬಗೆಯ ಕರುಣೆಯನ್ನು ತೋರಿದೆ ಖೋರಡಾದಿಂದ ಹೊಡೆಯತೋಡಿವಳು. ಹೆಟ್ಟುಗಳು ಬಿದ್ದಂತೆಲ್ಲ ಅವುಗಳ ಸೋವಿಗೆ ಆಗುವ ಸೋವು ಅವನ ಮುಖ ದಲ್ಲಿ ಕಂಡುಬರುತ್ತಿತ್ತು ಇಪ್ಪತ್ತುನಾಲ್ಕು ಹೊಡೆತಗಳು ಅವನ ಬೆನ್ನು ಮೇಲೆ ಬಿದ್ದನಂತರ ತನ್ನ ಕೈಯಲ್ಲಿಯ ಖೊರಡಾವನನ್ನು ಕೆಳಗೆ ಹಾಕಿದಳು

“ಇನ್ನೊಂದು ಹೊಡೆತದ ನಾತರ ನೀನು ನನ್ನ ವಳಾಗುವಿ ತಾನೆ?” ಎಂದು ಕೇಳಿದನು ಅವನ ವಾತಿನಲ್ಲಿ ಸೋವಿನ ಘನ್ನನಿ ಕಂಡು ಬಂದರೂ ಮುಖದಲ್ಲಿ ಗೆಲುವಿನ ನಗುವು ಕಂಡುಬರುತ್ತಿತ್ತು

“ಯಾರಿಲ್ಲವೆನ್ನು ವರು ನಿನ್ನ ಬೆನ್ನು ಮೇಲೆ ಇಪ್ಪತ್ತೀಗೆ ದನೆಯು

ಹೊಡಿತ ಬಿದ್ದ ಮೇಲೆ ತಾನೇ ನಾನು ನಿಮ್ಮವಳಾಗುವದು. ಈಗ ಇಪ್ಪತ್ತು ನಾಲ್ಕು ಸಲ ಧಳಿಸಿದುದಾಯಿತು. ಅದುದರಿಂದ ಈಗ ನಾನು ನಿಮ್ಮವಳಲ್ಲ ನಿಮಗೆ ಇಪ್ಪತ್ತೆ ದನೆಯ ಹೊಡಿತವನ್ನು ಕೊಡಲೂ ನನಗೆ ಶಮ್ಮತಿ ಇಲ್ಲ. ಮುಂದೇನೆಂಬುವುದನ್ನು ಇಲ್ಲಿಯೇ ನಿಂತಿರುವ ಸಾಕ್ಷಿಗಳೇ ನಿರ್ಧರಿಸಲಿ” ಎಂದು ತೀರಿಯು ಮರಿಯಲ್ಲಿ ನಿಂತಿರುವ ತನ್ನ ಗಂಡನನ್ನು ಮತ್ತು ಇತರ ವಿತ್ರ ರನ್ನು ಕರೆದಳು ಆವಳು ಮತ್ತೆ ಮಾತನ್ನು ಮುಂದುವರಿಸುತ್ತ “ಮಹಾ ರಾಯರೇ, ನಿಮ್ಮ ಈ ವರ್ತನೆಗೆ ನಾಟಿಗೆ ಬರಲೆಂದೇ ನಾನು ಮನಃಪೂರ್ವಕ ಈ ವೋಸದ ಬಲೆಯನ್ನು ಬೀಸಿದೆ ಇನ್ನು ಮುಂದಾದರೂ ನಿಮ್ಮ ವರ್ತನೆಯನ್ನು ಒದಲಾಯಂಸಿ ಮದುವೆಯಾಗಿ ಇತರ ಸ್ತ್ರೀಯರನ್ನು ಬಯಸದೆ ಸುಖದಿಂದ ಇರುವಿರೆಂದು ತಿಳಿಯುತ್ತೇನೆ ” ಎಂದಳು.

ಬಾಗಿದ ಮುಖವನ್ನು ಆತನು ಎತ್ತಿದಲೇ ಮನ್ಯೆಯಿಂದ ಹೊರಬಿದ್ದ “ನಾನು ಸೋತುಹೋದೆ” ಎಂಬ ಮಾತುಗಳು ಆವಸಿಂದ ಹೊರಬಿದ್ದವು. ಒಂದು ವಾರದೊಳಗಾಗಿ ಆವನು ಮದುವೆಯಾದಿನೆಂದು ಪತ್ರಿಕೆಯ ಮೂಲಕ ತಿಳಿದುಬಂತು.

(— Lost)

ಸತ್ತವಳ ಜೀವನದ ಗುಟ್ಟು

ಸಾವಿನ ಅರಿವಿಲ್ಲದೆ, ಶಾಂತ ಮುದ್ರೆಯಂದ ಮಲಗಿದ ಅವರ ಮುಖಿದ ಮೇಲೆ ಪ್ರಶಾಂತವಾದ ಕಳೆ ಇತ್ತು ಹತ್ತು ನಿಮಿಷಗಳ ಮುಂಚೆ ಅಲಂಕಾರ ಮಾಡಿಕೊಂಡಂತೆ ಅವಳ ಮುಖಿದ ವಿಕಾಸವನ್ನು ಕಳೆಗುಂದಿರಲ್ಲಿ ಆ ಮೃತದೇಹವು ಬಹಳ ಶಾಂತ ರೀತಿಯಲ್ಲಿ ಜೀವನವನ್ನು ಕಳೆದು, ತನ್ನ ಇಳಿವಯಸ್ಸಿನಲ್ಲಿ ಸಿಗಬೇಕಾದ ಸಾವನ್ನು ಸಂತೋಷದಿಂದ ಅಪ್ರಿದಂತೆ ಅವಳ ಮನೋಗತವಿಶ್ವೇನೋ ಎಂಬ ಭಾವನೆ ಮುಖಿದ ಮೇಲೆ ಒಡೆದು ಕಾಣುತ್ತಿತ್ತು ಸುಖಜಿವನದ ಕುರುಹಾದ ನಿರ್ಮಲ, ಸಿಪ್ಪುಕಂಕ ವರ್ತನೆ ಯಿಂದ ತನ್ನ ಇಡೀ ಜೀವನವು ರಸದೂಟದ ಸಮಯವಾಗಿತ್ತೇಂದು ಭಾವಿಸಿ, ವೈರಾಗ್ಯದ ಹಾದಿಯಲ್ಲಿ ಸಾಮೇ ಅವಳನ್ನು ಹುಡುಕಿಕೊಂಡು ಬಂದುದೆಂದು ಮೃತ್ಯುವನ್ನು ಶಾಂತಚಿತ್ತದಿಂದಪ್ರಿದಿಕೊನ್ನೋ ಎಂಬಂತಿತ್ತು ಅವಳ ಮುಖ ಭಾಯೆ ಸ್ವರ್ಗದಲ್ಲಿ ತನಗಾಗಿ ಕಾದು ಸಿಂತಿರುವ ಸುಖ ಪಲ್ಲಂಗವನ್ನೇ ಏ ಅಮರತ್ವವನ್ನು ಪಡೆಯಲು ಹೋಗಿರುವಳೇನೋ ಎಂಬ ಭಾವನೆ (ಆ ಸ್ಥಿತಿಯಲ್ಲಿ) ಅವಳ ಕಳೇಬರುವನ್ನು ನೋಡಿದವರಿಗೆ ಆಗುವುದು ಖಿಂಡಿತ.

ಮೃತ್ಯುಶಯ್ಯಾಯ ಒಳ ಅವರ ಇಬ್ಬರು ಮಕ್ಕಳು ಮಂಡಿಸಿದ್ದರು ಅವಳ ಮಗನೋಬ್ಬ ಹೆಸರಾದ ನಾಯಾಧೀಶನು; ಮಗಳಾದ ವಾಗರೇ ಓಟು ದೇವರ ಸಾನ್ನಿಧ್ಯವೇ ಮಾನವನಿಗೆ ಶಾಂತ ಸುಖಗಳನ್ನು ತಂಡೊಡ್ಡು ಪ್ರದೆಂದು ನೇನೆದು ಚಿಕ್ಕವಯಸ್ಸಿನಲ್ಲಿಯೇ ಮರವನ್ನು ಸೇರಿ ಸಂನ್ಯಾಸಿನಿಯಾಗಿದ್ದು ತನ್ನಿಬ್ಬರು ಮಕ್ಕಳಿಗೆ ಮೊದಲಿನಿಂದಲೂ ನಿಯಮಿತ ಜೀವನದ ವಾಗರ ರಹಸ್ಯವನ್ನು, ಶಾಂತಿಯತ ಬಾಳಿನಲ್ಲಿರುವ ಸುಖವೆಂತಹದೆಂಬು ದರ್ಶಿ ತಿಳಿಹೇಳಿದ್ದಳು ಅವರಿಬ್ಬರ ಬಾಳು ನಾಗರಿಕತೆಯ ಹೋಳಷಿನಲ್ಲಿ ಸಿಕ್ಕು ಹಾಳಾಗಬಾರದೆಂದು ಅವಳ ಹೆಚ್ಚುಯಕೆಯಾಗಿತ್ತು ಅವಳ ಉಪದೇಶದಂತೆ ಮಗನು ನಾಯಾಧಿಪತಿಯಾಗಿ ತಪ್ಪು ಮಾಡಿದವರನ್ನು ದಂಡಿಸುತ್ತ ಸರಿಯಾದ ನಾಯಾಯಮೂರ್ತಿಯೆಂಬ ಹೆಸರುಗಳಿಸಿದ್ದನು. ಸಂಗಳಾದರೂ ಗಂಡಿನ ದೈತ್ಯ ಜಾಲದಲ್ಲಿ ಬೀಳುವುದು ಅಪಾಯಕರವೆಂದು ನೇನೆದು ವ್ಯಾಪೋಹ, ಕಾಮ, ಪ್ರೇಮಗಳಿಂದ ದೂರವೆಂದು ಎಣಿಸಿದ, ಮತ್ತು

యాగలూ భగవంతన పూజెయల్లి నిరతవాగిరువ మరవన్ను సేరి
సన్మాసినియాగిద్దుడు

ఇవరిష్టరిగూ తమ్ము తండె యారెంబుదు తిళిదిద్దరూ అవనన్ను
సోఎడువ అవకాశ దొరెతిరలే ఇల్ల. అవర తండెయెందెనిసికోండ
వను అవళోందిగె కెట్టు రితియల్లి నషేదుకోండనెంబుదు మాత్ర
అవరిగె తిళిదిత్తు అవన ఈ అసభ్యవత్కసేయంద అవరిగె తాయి
యల్లి మమతే కేచ్చితు. ఆదుదరిందలే ఇందు తాయబలి అవర
కోఈక ఇన్నుడియాగిత్తు శవద ఎరడు పక్కదల్లి కుళితు కణ్ణీరి
డున అవర దుఃఖి నోటి బహు కరుణాజనకవాగిత్తు హిగవరు
మోనదల్లి కుళితిరువాగ మెల్లనే బాగిలుతేగెదు ఆ మనిగె సంబంధి
సిద మరాదిపతియు బరువుదన్ను అవరు కండరు. అవనోళ్ళ
కేంచ్చిదాకారద ధృడకాయను అదే తానే లూట ముగిసికోండు
బండ హోస కళే ఆవన ముఖద మేలేద్దు కాణుత్తిత్తు హిందిన
రాత్రి ఈ మనియల్లి నిద్రె ఇల్లదే పట్టుక్రమ పరికారక్కేందు లూటద
కోనేయ వానీయవాద కాఫియల్లి కేచ్చు ప్రమాణ బ్రాండియన్ను
సేరిసి సేవిసిద చిక్కుగఱు అవన ముఖదల్లి కాడు బరుత్తిడ్డవు
దినపూ సావిన ఉడియల్లి బీచువ జనర హత్తిర కారిహోగువ
ప్రాణ వాయువన్ను హన్నిసంతే కాయున'ప్రసంగాలే తన్న జీవనద
హిరియ కేలసవాగిద్ద ఇవనిగే ఈ దుఃఖి సన్నివేళ హోసతేనిసలిల్ల.
క్షేగళింద దివ్యస్థేవ చియ్యేయన్ను మాడుత్త సత్తవళ మంజవంప్రు
సమిపిసి, “మాక్షుళే ఈ నిష్టా దుఃఖి సమయదల్లి నిమగె సహాను
భూతియన్ను తోరలు బందిరువే ” ఎందు గంభీరవాగి నుడిదను

ఆదరే తంగియాద యూలేలియు (సిస్టర యూలేలి, ఇదు
మర్థదల్లి మాగఫరేటలిగే అవరట్టు హెసరు) ఆతన మాతన్నెత్తికోండు
“ తమగేకి శ్రమ? బేడ నమ్మన్ను గలిద తాయియ హత్తిర
సావిష్టరే ఇద్దు శాంతయంద కాలకళేయబేచేందు నిశ్చయిసిరు
తేఱేవ. జీవిసిద్దాగ నావు అవళోందిగె హేగె కూడి కాలకళేదేవోఇ

ಅದೇ ರೀತಿಯಲ್ಲಿ ಇಂದು ಈ ಕಡೆಯ ರಾತ್ರಿ ಕಳೆಯಬೇಕೆಂದಿದ್ದೇ ವೇ. ಅವಳು ” ಎಂದು ನುಡಿಯಲು ದುಃಖ ಉಕ್ಕೆ ಬಂದು ಮುಂದೆ ಮಾತನಾಡಲು ಅವಳಿಗೆ ಶಕ್ಯವಾಗಲಿಲ್ಲ

ಅದೇ ಗಂಭೀರ ವಾಟೆಯಿಂದ “ಹಾಗೆ ಆಗಲಿ ಮಕ್ಕಳೇ, ವಿಶ್ವಾಸಿ ಪಡೆಯುವೆ” ಎಂದು ಹೇಳುತ್ತೇ ವೊಳಕಾಲಾರಿ ಕುಳಿತು ಗಾಳಿಯಲ್ಲಿ ಕೈಗಳಿಂದ ಸಿಲುಬೆಯ ಚಿಹ್ನೆಯನ್ನು ಮಾಡಿ ಮೆಲ್ಲಿಗೆ ಎದ್ದುನೀಂತು ಬಿಸಿಯುಸಿಡೆ ನಿಂದ “ಅವಳೊಬ್ಬ ಮಹಾ ತಪಸ್ವಿನಿ” ಎಂದು ಹೇಳುತ್ತೇ ಕೋರ್ಕೆಯಿಂದ ಹೊರಬಿದ್ದ.

ಮಂವರೇ ಆ ಕೋರ್ಕೆಯಲ್ಲಿ; ದೂರದಲ್ಲಿ ಮರೀಯಾಗಿರಿಸಲ್ಪಟ್ಟ ಗಡಿಯಾರದ ಸಪ್ಪಳ ಮಾತ್ರ ಕೇಳುತ್ತಿತ್ತು ಹೊರಗಿನ ಬೆಳುದಿಂಗಳಲ್ಲಿ ಹಸಿರು ಮಲ್ಲಿನ, ಮತ್ತು ದಟ್ಟವಾಗಿ ಬೆಳೆದು ನೀತ ಗಿಡಮರಗಳ ಸುವಾಸನೆ ತೆರೆದ ಕಿಡಕಿಯಿಂದ ಬರುತ್ತಿತ್ತು ಹೊರಗೂ ಒಳಗೂ ಯಾವ ಸದ್ವ್ಯಾಸರಲಿಲ್ಲ. ಆಗಾಗ ಕ್ರಿಮಿಕೆಟ್‌ಕಗಳ ಮ್ಯಾದುವಾದ ಇಂಪಾದ ಗಾಯನವು ಶಾಂತಕ್ಕೆಯನ್ನು ಅಷ್ಟೇನೂ ಕೆಡಿಸುತ್ತಿರಲಿಲ್ಲ’

ಅಂತ್ಯವಿಲ್ಲದ ಕೊನೆಯ ನಿದ್ರೆಯಲ್ಲಿದ್ದ ಅವಳಿಗೆ ಈ ವಾತಾವರಣ ಬಹಳ ಹೊಂದಿಕೊಂಡಿತ್ತು. ಗಂಭೀರ ಶಾಂತತೆ, ದೃವದತ್ತ ಕರುಣಾಜನಕ ವಿಶ್ವಾಸಿ, ಇವಳ ಸಾವಿನಲ್ಲಿ ಭೀರೆತು ದೇವಲೋಕದ ಶಾಂತ ಸಮುದ್ರಕ್ಕೆ ಇವಳನ್ನು ಕರೆದೊಯ್ಯಲು ಪ್ರಕೃತಿಯು ಸಹಿತ ಇವಳನ್ನು ಸಹಕರಿಸುವಂತಿತ್ತು ಆಗಿನ ಪರಿಸ್ಥಿತಿ.

ಈ ಗಂಭೀರ ಮೌನಾವಸ್ಥೆಯನ್ನು ಹೊಡೆದುಬ್ಬಿಸುವಂತೆ ಆಕೆಯ ಮಗನು ದುಃಖವನ್ನು ತಡೆಯಲಾರದೆ “ಅನ್ನಾ, ಅಮ್ಮಾ! ಅಮ್ಮಾ!!” ಎಂದು ಅಳತೊಡಿದನು. ಮಗಳು ಆವೇಶದಿಂದ ನೆಲಕ್ಕೂರುಳುವಳೇನೋ ಎಂಬ ಭಾಗಿಯಲ್ಲಿ “ದೇವನೇ, ದೇವನೇ! ಪರಮ ದಯಾಳುವೆ, ನಮ್ಮ ತಾಯಿ” ಎಂದು ಅಳತೊಡಿದಳು.

ಕೊಂಚೆಸಮಯ ಇಬ್ಬರೂ ಮನದಣಿಯುವಷ್ಟು ಅತ್ತರು. ಅವರ ಶೀಳಕದ ಭಾರವು ಕಡಿಮೆಯಾಗಿದ್ದರೂ ದಣಿವಿನಿಂದ ಕಡಿಮೆಯಾಯಿತು.

ಇಬ್ಬರೂ ಮತ್ತೆ ಆ ಉಸಿರಿಲ್ಲದ ಶರೀರದ ಕಡೆ ಸೋಽಧಿದಾಗ ತಮ್ಮ ಜೀವನದ ಹಿಂದಿನ ಸನ್ನಿಹಿತಗಳೆಲ್ಲಾ ನೆನಪಿಗೆ ಬಂದವು. ತಮ್ಮ ನಡುವೆ ನಡೆದ ಮಾತುಗಳ ವಿವರ, ಹುಡುಗರಾಗಿದ್ದಾಗ ಅವಕು ಶೋರಿದ ಮನುತ್ತಿಯ ಸಂದರ್ಭಗಳು, ಆಕೆಯ ಸ್ತ್ರೀತಿಯ ವಚನಗಳು, ಲಾಲನೆ ಪಾಲನೆಯ ವಿವರಗಳು ಎಲ್ಲವೂ ನೆನಪಿಗೆ ಬಂದವು ಯಾವುದನ್ನೂ ಮರೆಯದೆ ಎಲ್ಲ ವನನ್ನು ನೆನೆಡುಕೊಂಡರು ಅವಳಿಲ್ಲದ ಈ ಜಗತ್ತಿನಲ್ಲಿ ತಾವು ಹೇಗೆ ಜೀವಿಸಬೇಕೆಂಬ ಸಂಶಯವು ಉಂಟಾಗಲು ಮತ್ತೆ ದುಃಖಿಸಿದರು. ಆಕೆ ಇಲ್ಲದ ಈ ಜಗತ್ತಿನಲ್ಲಿ ತಾವು ಯಾವಬಗೆಯಲ್ಲಿ ಜೀವಂತ ಇದ್ದು ಮಣಂದರಿಯ ಬೇಕೆಂಬ ಸಂಶಯ ಅವರಿಬ್ಬರನ್ನೂ ಹೆಚ್ಚಿನ ಶೋರದಲ್ಲಿ ಕೆಡವಿತು.

ತಾಯಿಯಾದ ಅವಕು ಒಕ್ಕೊಂದಿನಿನಲ್ಲಿ ಸಾಕಿ ಸಲಹಿದ್ದು ದೊಡ್ಡವರಾದನಂತರ ಮನುತ್ತಿಯ ಸಲೆಹೆಗಳಂದ ತಮ್ಮ ಜೀವನದ ಮಾರ್ಗದರ್ಶಕ ಇಂದ್ರಿಯಗಳು ಇಹಲೋಕದ ಜೀವನಕ್ಕೆ ಹೊಂದಿಕೊಂಡು ಹೊಗಲು ಸಹ ಕಾರವನ್ನು ಸೀಡುತ್ತಿದ್ದ ತಾಂತ್ಯ ನೆರವು ದೂರಾದುದಕ್ಕೆ ಮರುಗಿದರು ಅವರ ಜೀವದುಸುರಿನಂತಿದ್ದು, ಶೋರದ ಯಾತ್ರೆ ಯಶಸ್ವಿಯಾಗಿ ಸಾಗಿಸಲು ಸಹಕಾರವನ್ನು ಸೀಡಿದ ತಾಯಿಯು ಮರಯಾದ ಈ ಲೋಕದಲ್ಲಿ ತಾವು ತಬ್ಬಿಲಿಗಳಂತೆ ಜೀವಿಸುವುದು ಕಷ್ಟವೇಂದು ರೋದಿಸಿದರು ಮಣಿಯೆ ಯಾವ ರೀತಿಯಲ್ಲಿ ಜೀವಿಸಬೇಕೆಂಬುದೇ ಸಮಸ್ಯೆಯಾಗುಳಿಂತು ಹುಡುಗಂತೆ ಮುಖ್ಯ ಮುಖ್ಯಕೊಂಡಂ ಆಳತೊಡಗಿದರು. ನಿರ್ಗತಿಕರಾದ ತಮಿನಾನ್ನರು ದಿಕ್ಕೆಂದು ರೋದಿಸಿದರು

ತಂಗಿ ಅಣ್ಣ ನನ್ನು ಅಶ್ವತುಂಬಿದ ಕಣ್ಣಗಳಿಂದ ಸೋಡುತ್ತೆ “ಅಣ್ಣಾ, ಅಮೃತಿನಿಗೆ ಮೆಚ್ಚಿನ ಕಾರ್ಯವೇಂದರೆ ತನಗೆ ಒಂದ ಕಾಗದಗಳನ್ನೊಮ್ಮೆ ದೆಂಬಾದು ನಮಗೆ ತಿಳಿದ ವಿಷಯ ಆಕವಾಟಿನಲ್ಲಿ ಅವಕು ಭದ್ರವಾಗಿರಿಸಿರುವ ಅವಳ ಕಾಗದಗಳನ್ನು ಓದಿದರೆ ಒಳಿತಲ್ಲವೇ? ಈ ರಾತ್ರಿಯೆಲ್ಲವೂ ಅವುಗಳ ಸೊಮ್ಮೆ ಕುಳಿತರೆ ಅವಳ ಆತ್ಮಕ್ಕೆ ಖಂಡಿತ ಶಾಂತಿ ದೊರೆಯವುದೇಂದು ನನ್ನ ಭಾವನೆ ನಮ್ಮ ಮನೆಯ ಹಿಂದಿನ ಹಿರಿಯರ ಬಗ್ಗೆ ಅವಕು ನಮಗೆ ಹೆಚ್ಚಿ ವಿವರಗಳನ್ನು ಹೇಳಿಲ್ಲ ಈ ಹಳೆಯ ಕಾಗದಗಳನ್ನು ಓದಿದರೆ ನಮಗೆ ಆಕೆ ತಿಳಿಸಬೇಕೆಂದೆಂದಿಸಿದ ವಿಷಯಗಳು ತಿಳಿಯವುದಲ್ಲದೆ, ಅವಳ ಆತ್ಮಕ್ಕೆ

ಶಾಂತಿಯೂ ದೊರೆಯುವುದೇಂದು ನನಗೆ ನಂಬುಗೆ ಇದೆ. ಓದೋಣವೇ? ” ಎಂದು ಸೂಚಿಸಿದಳು.

ಕವಾಟಿನಿಂದ ಹಳದಿ ಕಾಗದದ ಪ್ರಡಿಕಿಗಳನ್ನು ತೆಗೆದು ಎಲ್ಲವನ್ನೂ ಶವದ ಮೇಲೆ ಹೊದಿಸಿದ ಬಿಳಿಯ ಹೊದಿಕೆಯ ಮೇಲಿರಿಸಿದರು ಒಂದು ಪ್ರಡಕಿಯ ಮೇಲೆ “ತಂದೆ” ಎಂದು ಬರೆದಿತ್ತು ಮೆಲ್ಲನೇ ಬಿಜ್ಞತ್ತ ಅದರಲ್ಲಿಯ ಪತ್ರಗಳನ್ನು ಓದತ್ತೊಡಗಿರು. ತಮ್ಮ ತಾಯಿಯು ಬಹು ಹಿಗ್ಗಿನಿಂದ ಕೇಳುತ್ತಿರುವಳಿಂದು ಅವರಿಬ್ಬರ ಭಾವನೆಯಿತ್ತು.

“ಆಣ್ಣಾ, ಇವುಗಳೇಳುವನ್ನೂ ಸೇರಿಸಿ, ನಮ್ಮ ತಾಯಿಯ ಸಮಾಧಿ ಯಲ್ಲಿ ಅವಳಿಂದಿಗೆ ಹೂಳಿಟ್ಟರೆ ಒಳಿತ್ತಲ್ಲವೇ? ” ಎಂದು ಆವೇಶದಿಂದ ಹೇಳುತ್ತೇ ಏನನ್ನೂ ಬರಿಯದೇ ಇದ್ದ ಮತ್ತೊಂದು ಕಾಗದದ ಪ್ರಡಕಿಯನ್ನು ತೆಗೆದು ಅದರಲ್ಲಿಯ ಒಂದು ಪತ್ರದ ವಿವರವನ್ನು ಹಿಗೆ ಗಟ್ಟಿಯಾಗಿ ಆವೇಶ ದಿಂದ ಓದತ್ತೊಡಗಿದಳು.

“ನನ್ನ ಪ್ರೀತಿಯ ಗಳಿಯೇ, ನಿನ್ನ ನ್ನ ನಾನು ಬಹಳವಾಗಿ ಪ್ರೀತಿಸುತ್ತೇನೆ. ನಿನ್ನ ಯಂದ ನಿನ್ನನ್ನ ನಾನೆಹ್ವು ಮರೆಯಬೇಕೆಂದು ಯಾತ್ರಿಸಿದರೂ ಆಸಾಧ್ಯವೇನಿಸುತ್ತಿದೆ. ನನಗೆ ನಿನ್ನ ರೂಪ್ಯ ಹಿಡಿದಿದೆ. ನಿನ್ನ ಮುಂದ್ದಿನ ಸವಿನೆನಷ್ಟು ಇನ್ನೂ ನಿನ್ನನ್ನ ವರಿಸಿದೆ. ನಿನ್ನ ಅ ಚೆಂಮಾಟಿಗಳ ಚಂಡವೆನ್ನು? ಏನಾ ನಿನ್ನ ದೇಹಸ್ವರ್ಪದ ಸುಖಿ? ವಧಾರ! ಮಧಾರ! ನಾವೀಗ ಹುಣ್ಣಿಸಂತೆ ಕಾಳಿಯುತ್ತಿರುವೆನು. ನನ್ನ ಕೈಗಳಿರದೂ ನಿನ್ನ ಅಲಿಂಗನ ಸುಖಕ್ಕೆ ತೆರೆದು ನಿತಿವೆ ನಿನ್ನನ್ನ ಪದೆಯಲು ನಾನು ಬಹು ಕಾತರನಾಗಿದ್ದೇನೆ. ನಿನ್ನ ದೇಹ ಸುಖವಲ್ಲದೆ ಇನ್ನಾವುದೂ ನನಗೆ ಶಾಂತಿಯನ್ನೀಯಲಾರದು. ನಿನ್ನ ಮುಂದ್ದಿನ ಸೆನಷ್ಟು ನಿನ್ನ ಬಾಯಿಲ್ಲಿ ನೀರೂರಿಸುತ್ತಿದೆ.”

ಇದನ್ನು ಕೇಳಿ ಅವಳ ಅಣ್ಣಾ ಆಶ್ಚರ್ಯಚಕ್ಕಿತನಾಗಿ ಎನ್ನಿ ನಿಂತ! ಪತ್ರವನ್ನೊಮ್ಮೆವುದನ್ನು ಅವಳು ನಿಲ್ಲಿಸಿದ್ದಳು ಅವಳ ಕೈಯೊಳಗಿನ ಆ ಪತ್ರ ವನ್ನು ಆವೇಶದಿಂದ ಕಸಿದುಕೊಂಡು ಇಂತಹ ಪತ್ರವನ್ನು ಬರೆದವನಾರೆಂದು ನೋಡಿದೆ.

ಉದ್ದೇಶದಿಂದ ಆ ಪತ್ರದ ಕೆಳಗೆ ನೋಡಿದಾಗ ಅದರಲ್ಲಿ “ನಿನ್ನನ್ನ ಪ್ರೀತಿಸುವ ಹೆಸ್ರೀ” ಎಂದು ಬರೆದಿತ್ತು.

“ಹೆಸ್ರೀ” ಎಂಬ ಹೆಸರು ಅವರ ತಂದೆಯಾಗಿರಲಿಲ್ಲ. ಆತನ ಹೆಸರು ರೀನಿ.

గొందలదల్లి బిడ్డ ఆతను ఆవసరదింద నుతోందు పత్రవన్ను తేగెదు నోఇద హేస్రియ హేసరినల్లిద్ద ఆ పత్రదల్లి హీగె బరెదిత్తు—

“ ఇన్న వుండ సెన్న న్న చుంబిసదె నాను జీవిసువుదు బహా కష్ట, బహు వేదనే— సిన్న వ హేస్రి”

ఆవను ఆవేశదింద, తీఏఫ్ న్న హేళువ న్యాయాధీశనంతే. కలోరవాద నిష్టిత ముఖ ముద్దీయింద సత్తుబిడ్డ ఆవళ కలుషిత ముఖద కడె సిట్టుదింద నోఇఁడుత్త నింతుబిట్టును

ఈ రభసవన్ను నోఇఁడువ దుద్దీవ తనగుంటాయితల్లివేందు కంబనిగళింద ఆ తంగియు నిష్టేష్టితాగి గడగడ నాడుగుత్తిద్ద ఖు కోపద భరదల్లేఁను మాచువననేంబుదన్ను తిలయదే, దంగుబడిదు భయదింద నోఇఁడుత్త నింతల్లియే నింతుబిట్టుద్ద ఖు. ఆదరీ ఆవను తన్న సిట్టున్ను సుంగికోండు కోపదింద తలేకాచుదరింద తెరెదిద్ద కిటకియన్ను సమీపిసి హోరగె బెళుదింగళన్ను నోఇఁడుత్త గాళియన్ను సేవిసుత్త నింతుబిట్టు

కోంచసమయదనంతర ఆవను శవద కడె నోఇడిదాగ శోక తప్ప ఖాద తన్న తంగి జలిసదే కాగేయే నింతిరువుదన్ను కండ.

అల్లి కెళగె జల్లిద కాగదగళీల్లివన్నూ సిట్టునింద గుంపుగూడిసి ఆ కపాటినల్లోగేద. మృతళాద తాయియ మంజద సుత్తలూ పరదేయన్ను ఎళ్లెదు ఇబ్బరూ దూర సేరిదు నింతరు. బెళగాగలు ఇన్ను తడ విత్తు అల్లియ ఆచనగళ మేలే ములగి కోంచ సమయ నిదిసిదరు.

మేజిన మేలిరిసిద మేణబత్తిగళ బేళకు బెళగాదనంతర సూయిఁన ఆగమనదింద మసకాగలు, అల్లియ అరామ కుజిఁయల్లి నోంద హైదయదింద నిద్రిసుత్తిద్ద తంగియన్నేబ్బిసి, తానూ ఎద్దునింతు తాయియ శవవన్ను ఇరిసిద్ద మంజద కడె కపోర దృష్టియన్ను బీరి

“ బా తంగి, ఇన్ను ఇల్లి నావిరబారదు. నమ్మ శేలస ముగియితు. హోరగె హోఁగువ ” ఎందు హేళ ఇబ్బరూ కోఁణెయింద హోరబిద్దరు.

ಅದು ಕನಸೇ?

“ಆಕೆಯನ್ನು ನಾನು ಹೆಚ್ಚಾಗಿ ಪ್ರೀತಿಸುತ್ತಲಿದ್ದೆ! “ಮಾನವ ನೇತಕ್ಕೆ ಪ್ರೀತಿಸುವನು? ಅವನಲ್ಲಿ ಈ ಪ್ರೇಮೇಚ್ಛೆ ಏತಕ್ಕೆ ಮನೆ ಮಾಡಿಕೊಳ್ಳುವುದು? ನಾವು ಅತಿಯಾಗಿ ಪ್ರೀತಿಸುವವರ ಹೆಸರನ್ನು ರಹಸ್ಯವಾಗಿ, ಅತಿ ಮನುತ್ತೀಯಂದ ಉಚ್ಚರಿಸಿ, ಅದರಿಂದ ವುಲಕಾಂಕಿತ ರಾಗಿ, ಮೈಮರೆತು, ಆನಂದ ಹೊಂದುವುದು ಏತಕ್ಕೆ? ಓರ್ವ ವಸ್ತುವನ್ನೇ ಪ್ರೀತಿಯಂದ ನೇನೆಯುವುದು, ಆ ಒಂದೇ ಭಾವನೆಯಂದ ಮನದಲ್ಲಿ ಆನಂದ ವನ್ನು ಹೊಂದುವುದು, ಒಂದೇ ಆಸೆಯಾದ ಆ ವಸ್ತುವಿಗಾಗಿ ಕಾಯುತ್ತಿರುವುದು, ಹೃದಯಾಂತರಾಳದಿಂದ, ಪ್ರೀತಿಸಿದವರ ಹೆಸರನ್ನು ನಸುನಗುವಿನಿಂದ ಉಚ್ಚರಿಸುತ್ತ, ದೇವರ ಪ್ರಾರ್ಥನೆಯಂತೆ ಭಕ್ತಿಯಂದ ಆ ಹೆಸರನ್ನೇ ಮನನ ಮಾಡುವುದು ಸ್ತೋಮಿಗಳಲ್ಲಿ ಕಾಣಬಹುದಾದ ಸ್ನೇಜಸ್ವಭಾವವೆನ್ನ ಬಹಂದು. ಈ ಭಾವನೆಗೆ ಕೊನೆಮೊದಲಿರುವುದಿಲ್ಲ ಧಾರೆಯಾಗಿ ಹರಿಯುತ್ತಿರುವುದೇ ಇದರ ಲಕ್ಷಣ.”

“ನನ್ನ ಪ್ರಣಯ ಕತೆಯನ್ನು ಇಲ್ಲಿ ಹೇಳಬಯಸುತ್ತೇನೆ ನಮ್ಮ ಪ್ರಣಯ ಜೀವನ ಒಂದು ಬಗೆಯದು. ನಾನವಳಸ್ಸು ಬಹು ಅಕ್ಷರೆಯಂದ ಪ್ರೀತಿಸಿದೆ ಅವಳ ಮನುತ್ತೀಯ ಮಾತುಗಳಲ್ಲಿ ನನಗೆ ಹೆಚ್ಚು ವಿಶ್ವಾಸ, ಅವಳ ಮಧುರ ಮಾತು ಕೇಳುವುದೆಂದರೆ ಕುತ್ತಳ್ಳಹಲ. ಅವಳ ಬಾಕುಗಳಲ್ಲಿ ನಿಂತು ಆಲಿಂಗನದ ಸುಖ ಪಡೆಯಲು ನಾನು ಹಾತೊರೆಯುತ್ತಿದ್ದೆ; ಹಗಲು, ರಾತ್ರಿ ಎನ್ನದೆ ಅವಳಿದುರು ನಿಂತು ಸ್ತೋಮದ ಮಾತುಗಳನ್ನೂ ಡುಪುದಂದರೆ ನನಗೆ ಹಿಡಿಸಲಾರದಪ್ಪು ಆನಂದ. ಅವಳಿಲ್ಲದ ಜೀವನವು ನನಗೆ ಬಹುದುಃಖವನ್ನು ತಂದೊಡ್ಡಿತ್ತತ್ತು.

“ಆನಂತರ ಅವಳ ಸಾವು! ಆ ದುಃಖದ ದಿನ ಅದು ಹೇಗಾಂತೆಂಬು ವುದು ನನಗೆ ನೇನಸಿಲ್ಲ. ಎಲ್ಲವೂ ಮಾಯೆಯಂತೆನಿಸಿತು. ಒಂದು ದಿನ ಸಂಜೀವಳಿಯಲ್ಲಿ ನೇನೆಡು ಬಂದವಳೇ ನೀಗಡಿ ಕೆಮ್ಮಿನಿಂದ ಮಲಗಿದಳು. ಮಂಬಾದೇನು ನಡೆಯುತ್ತಿಂಬುವುದು ಸರಿಯಾಗಿ ನನ್ನ ನೇನಪಿನಲ್ಲಾಳದಿಲ್ಲ. ಅನೇಕ ಬಗೆಯ ಜನರು, ಡಾಕ್ಟರುಗಳೂ ಒಂದರು. ಏನೇನನ್ನೇ ಬರೆದು ಹೋದರು.

ಅವರು ಕಳುಹಿದ ಬೈಷಣನನ್ನು ಆಕೆಯು ಶುಡಿಯುವಂತೆ ನೋಡಿ ಕೊಂಡುದೂ ಆಯಿತು ಅವಳ ತಲೆ ಬಹು ಬಿಸಿಯಾಗಿತ್ತು; ಕೈಗಳಿರಡು ಕೆಂಡದೂತೆ ಸುದುತ್ತಿದ್ದವು; ಅವಳ ಕಣ್ಣಗಳು ಮಿನುಗುತ್ತಿದ್ದರೂ ನೋವಿ ನಿಂದ ದಳಿದೆಂತೆ ಕಂಡುಬಂದವು ನಾನವಳನ್ನು ಅನೇಕ ಸಲವಾತನಾಡಿಸಿ ದಾಗ ಮಾರುತ್ತರವನ್ನಿತ್ತಳು, ಆದರೆ ಅವಳೇನನ್ನು ಹೇಳಿದಳೆಂಬುದನ್ನು ನಾನಿಗ ಹೇಳಿತ್ತಾರೆ. ನೆನ್ನವು ಹಾರಿಹೊಗಿದೆ. ಎಲ್ಲವೂ ಕನಸಿನಂತೆ ಮನುಕು ಮನುಕಾಗಿ, ನೆನಪಿಗೆ ಬರುತ್ತಿದೆ ಕೊನೆಗೆ ಅವಳು ಬಲಹಿಂನ ತೆಯಿಂದ ನಿಟ್ಟುಸಿರಸ್ಸು ಬಿಡುತ್ತ ಸಾವನ್ನಿಸ್ವಿದಳು ಅವಳ ಕೊನೆಯು ಗಳಿಗೆಗಳು ನನಗೆ ಚೆನ್ನಾಗಿ ನೆನಪಿನಲ್ಲಿವೆ ಆಯಾಸಗೊಂಡ ಅವಕು ಬಲ ಹೀನಳಾಗಿ ಉಸಿರಸ್ಸು ಆಡಿಸಲು ಸಹ ಶಕ್ತಿ ಇಲ್ಲದೆ, ಕುಗ್ಗಿ ಹಣ್ಣಾಗಿ ಸಾವಿನ ಉಡಿಯಲ್ಲಿ ಬಿದ್ದ ಕಡೆಯ ಗಳಿಗೆಯು ಮಾತ್ರ ನನಗೆ ಚೆನ್ನಾಗಿ, ವಿವರ ವಾಗಿ ನೆನಪಿದೆ. ಅವಳ ಪಕ್ಕದಲ್ಲಿದ್ದ ದಾದಿಯು ದುಃಖದಲ್ಲಿ “ಮುಗಿಯುತು, ಆಯಿತು” ಎಂದ ಮಾತುಗಳನ್ನು ಪ್ರತಿಘ್ರನಿಸುತ್ತಲಿವೆ. ಎಪ್ಪು ದುಃಖ ಮಯ, ಅವಳ ಅಗಲುವಿಕೆ!”

“ ಮುಂದೇನು ಮಾಡುವುದೆಂಬುವುದು ತಿಳಿಯದಂತಾಯಿತು. ಮರಾಠಿ ಪತಿಗೆ ಹೇಳಿ ಕಳುಹಿಸಿದೆ ಅವಳನ್ನು ನೋಡಿ “ಇವಳು ನಿಮ್ಮ ಸೂಳಿ!” ಎಂದ ಮಾತುಗಳು ನನಗೆ ಸರಿ ಬೀಳಲಿಲ್ಲ; ಕೋಪ ಬಂತು. ಅವನನ್ನು ಹೊರಟು ಹೊಗೆಂದು ಕೊಂಡಿಸಿಕೊಂಡೆ. ಸತ್ತು ಮಣಿನ್ನು ಸೇರುವ ನನ್ನ ಪ್ರಿಯಳ ಬಗ್ಗೆ ಯಾರಾದರೂ ಅಸಹ್ಯದ ಮಾತುಗಳನ್ನಾಡಿದರೆ ಸಹಿಸಲು ನಾನು ಆಗ ಸಮರ್ಥನಿರಲಿಲ್ಲ ಅವಳ ಪವಿತ್ರಮಯ ಜೀವನದ ರಹಸ್ಯ ನನಗೊಳಿಸಿ ನಿಗೆ ಮಾತ್ರ ತಿಳಿದಿತ್ತು. ಮತ್ತೊಬ್ಬ ಬಿಷಪ್ಪನನ್ನು ಕರೆದುಕೊಂಡು ಬಂದಿ. ಅವನ ಸಹ್ಯದಯವರ ಮಾತುಗಳನ್ನು ಕೇಳಿ, ನನಗೆ ನೆಮ್ಮೆದಿಯೆಸಿತು.

“ ಸೃಜಾನ ಯಾತ್ರೆಯ ಬಗ್ಗೆ ನನ್ನನ್ನು ವಿಚಾರಿಸಿದರು. ಅವಳನ್ನು ಸೃಜಾನಕ್ಕೆ ಒಯ್ಯಲು ಮಾಡಿದ ಸನ್ನಾಹವಾನುದೂ ನನ್ನ ನೆನಪಿನಲ್ಲಿ ಉಳಿದಿಲ್ಲ. ಪಟ್ಟಗೆಯಲ್ಲಿ ಅವಳನ್ನಿಡುವ ದೃಶ್ಯ ನನಗೆ ನೋಡಲಾಗಲಿಲ್ಲ ಪಟ್ಟಗೆ ಯನ್ನು ಮುಚ್ಚಿ ವಂಳಿಗಳಿಂದ ಭದ್ರಪಡಿಸುವಾಗ ಅಲ್ಲಿ ದುಃಖದಿಂದ ಕಣ್ಣ ಮುಚ್ಚಿ ನಿಂತಿದೆ.

“ಅವಳನ್ನು ನೆಮ್ಮೆದಿಯಾದ ಸ್ಥಳದಲ್ಲಿ ಹೂಳಿಟ್ಟ್ವಾಯೆತು ಅ ಬಂದು ತಗ್ಗಿನಲ್ಲಿ ಅವಳ ಕೃತವಾದ ದೇಹ ಸ್ತುತಾನಕ್ಕೆ ಅನೇಕ ಮಿಶ್ರಣ ಬಂದಿದ್ದರು. ಅವರನ್ನೇ ದುರಸುವ ಶಕ್ತಿ ನನ್ನ ಲೀರಲಿಲ್ಲ. ಆವೇಶದಿಂದ ನನ್ನ ಮನೆಗೆ ಓಡಿ ಹೊಡಿ ಮನೆ ಸೇರಿ ಮಾರನೆಯ ದಿನದಿಂದ ದೇಶಪರ್ಯಾಟನೆಗೆಂದು ಹೊರಟಿ. ಅವಳಿಲ್ಲದ ಮನೆಯಲ್ಲಿ, ಆ ಪ್ರಾರಿಸ್ ನಗರದಲ್ಲಿ ಇರಲು ನನ್ನ ಮನಸ್ಸೆನ್ನಿಷ್ಟಲಿಲ್ಲ. ದುಃಖವನ್ನು ಮರಿಯುವ ಕಾರಣದಿಂದ ನಾನು ಪ್ರವಾಸ ಕೈಕೊಂಡೆ

“ದೇಶವನ್ನು ಎರಡು ವರುಷಗಳವರೆಗೆ ಸುತ್ತಿ, ಪ್ರಾರಿಸ್ ನಗರಕ್ಕೆ ಬಂದೆ. ಪ್ರವಾಸ ಮುದಿಯಿಸಿಕೊಂಡು ಮನೆಯ ಬಾಗಿಲು ತೆರೆದು, ಅಲ್ಲಿಯ ವಸ್ತುಗಳೆಲ್ಲವನ್ನೂ ನೋಡಿದಾಗ, ಹೆಚ್ಚು ದುಃಖ ನನ್ನನ್ನು ಅವರಿಸಿತು. ಏಲ್ಲವೂ ಅದೇ ಸ್ಥಳದಲ್ಲಿದ್ದವು ಆದರೆ ಸ್ತುತಾ ಬಾಯಲ್ಲಿ ಮಾತ್ರ ಮಣ್ಣ ಅವಳು ಉಪಯೋಗಿಸುತ್ತಲಿದ್ದ ಸಕಲ ವಸ್ತುಗಳೂ ನಿಜೆ ವಾದವು ಗಳಾಗಿದ್ದವು ಆ ದೃಶ್ಯ ನೋಡಿ ನನ್ನ ಹೃದಯ ಬೆದರಿತು. ತೆರೆದ ಕಿಟಕಿಯಾದ ಬೀದಿಯಲ್ಲಿ ಹಾರಿಕೊಂಡು ಪಾರಣ ಬಟ್ಟುಬಿಡುವುದುಚಿತವೆಂದೇನಿಸಿತು ನಾನು ನಿಜೆ ವಾದ ಇವುಗಳ ನಡುವೆ ಇಡುವಾಗ ಅವಳೊಂದಿಗೆ ಕಳೆದ ಸುಖ ಸನ್ನಿಹಿತಗಳ ನೆನಪು ಬಂದು ನನ್ನನ್ನು ಹುಚ್ಚುಸಂತಾಗಿಸಿತು. ನನ್ನಿಂದ ದೂರಾದ ಅವಳು ಜೀವಂತ ಬಂದು ನನ್ನನ್ನುಂದಿಗೆ ಇಡುತ್ತಿರುವ ಶಿಂಬಂತೆ ಭಾಸವಾಯಿತು. ಮರುಕ್ಕೊಂಡಲ್ಲಿಯೇ, ಅವಳು ನಿಜವಾಗಿಯೂ ಸತ್ತಿರುವಳಿಂಬ ಭಾವನೆ ನನ್ನನ್ನು ನಿರಾಶಗೂಳಿಸಿತು ಇನ್ನೇನು ಈ ವೇದನೆ ಅನುಭವಿಸುವುದು ಕಷ್ಟವೆನಿಸಿ, ಮನೆ ಬಾಗಿಲು ಹಾಕಿಕೊಂಡು ಹೊರಗೆ ಹೊರಡಲು ಬಾಗಿಲನ್ನು ಸಮೀಕ್ಷಿಸಿದೆ. ಬಾಗಿಲನ್ನು ಸೇರುವಾಗ ನಡುನುನೆಯಲ್ಲಿರಿಸಿದ ದೊಡ್ಡ ನಿಲುವುಗನ್ನು ಡಿಯು ನನ್ನ ಓಟವನ್ನು ತಡೆಯಿತು. ದಿನವೂ ಅಲಂಕೃತಳಾಗಿ ಹೊರಗೆ ಹೋಗಿವಾಗ, ಆಹ್ಲಾದದಿಂದ ತನ್ನನ್ನು ತಾನೇ ನೋಡಿಕೊಂಡು ಹರುಷಪಡುವ ಅವಳ ದಿನಚಯ್ಯಾನನ್ನು ನೆನಪಿಗೆ ಬಂತು.

“ಆ ಕನ್ನಡಿಯ ಹತ್ತಿರ ನಿರ್ವಾಹವಿಲ್ಲದೆ ನಿಂತೆ ದಿನವೂ ಶೃಂಗರಿಸಿಕೊಂಡು, ಒಹಳ ಉತ್ಸುಕತೆಯಿಂದ ನೋಡಿಕೊಂಡು ಹೀಗೂತ್ತಿದ್ದ ಆ

ಕನ್ನಡಿಯು ಅವಳ ಅತ್ಯಂತ ಸ್ತೀತಿಯ ವಸ್ತುವಾಗಿತ್ತು. ಆ ಕನ್ನಡಿಯಲ್ಲಿ ಅಚಲವಾಗಿ ಅವಳ ಪ್ರತಿಬಿಂಬ ಮಾಡಿಹೊಗಿತ್ತು ಅನೇಕ ಸಮಯಗಳಲ್ಲಿ ನಾವೀರ್ ರೂ ನಿಂತು ಕನ್ನಡಿಯಲ್ಲಿ ನಮ್ಮ ಸೊಬಗಿನ ರೂಪಗಳನ್ನು ನೋಡಿ ಕೊಂಡು ಸ್ತೀತಿಮರ್ಪ ಜೀಷ್ಟೆಗಳನ್ನು ಮಾಡಿದ ನೆನಪೂ ಬಂತು ಅದುದ ರಿಂದಲೇ ಆ ಕನ್ನಡಿಯು ಕಲ್ಲನ್ನು ಮುಟ್ಟಿದ ಅದರ ತಂಪು ನನ್ನನ್ನು ಬೆದರು ವಂತೆ ಮಾಡಿತು. ಅವಳು ಜೀವಂತ ಇದ್ದಾಗ ನಮಗುಂಟಾದ ಸಂತೋಷವು ಇಂದು ಹೆಚ್ಚಿನ ಮಾತ್ರ ಅದು ಸುಖ ದುಃಖಗಳನ್ನು ತಂದುಕೊಂಡುವ ಜೀತನಾವಸ್ತುವಾಗಿತ್ತು ಆಗ ನನ್ನ ಚ್ಯಾದಯದಲ್ಲಿಯೆ ಅನೇಕ ಸಂಕಟಗಳ ನೆನಪು ಬಂದುದರಿಂದ, ಅಲ್ಲಿ ನಿಲ್ಲಲಾರದ, ಸ್ತ್ರಾನದ ಕಡೆ ಹೊರಟು ಅವಳ ಸಮಾಧಿಯನ್ನು ಸೇರಿದ ಬಳಿ ಹಾಣು ಪೆಟಿಕ ಕಲ್ಲಿನಿಂದ ಮುಚ್ಚಲಿಟ್ಟು ಅದರ ಮೇಲೆ, “ಎಲ್ಲರನ್ನೂ ಸ್ತೀತಿಸಿ, ಎಲ್ಲರಿಂದಲೂ ಪ್ರೀತಿಸಲ್ಪಟ್ಟು, ಮಡಿದಳು.” ಎಂಬ ಅಕ್ಷರಗಳು ಕೆತ್ತಲಿಟ್ಟಿದ್ದವು

“ ಎಲ್ಲರಲ್ಲಿಯೂ ಜೀವಕಳಿ ತಂಬಿದ ಅವಳ ದೇಹವಿಂದು ಮಣಿ ನಲ್ಲಿ ಸೇರಿ ಪ್ರಾಣಿಯಾಗಬೇಕೆ ? ಏನಿದು ಅನ್ಯಾಯ ? ಎಂತಹ ಘೋರತಮ ವಿಚಾರ ? ಸಂತಾಪದಿಂದ ಅಲ್ಲಿ ಹೆಚ್ಚು ಹೊತ್ತು ಕಳದೆ ಸಂಜೀಯಾದುದ ರಿಂದ ಕತ್ತಲು ಕವಿಯಲು ಹೆಚ್ಚು ವಿಲಂಬವಿರಲ್ಲ ಕತ್ತಲಾದಂತೆಲ್ಲ ನನಗೆ ಭಯವಾಗಬ್ರಹ್ಮತು ಅಂದು ರಾತ್ರಿ ಪೂರ್ಣ ಅವಳ ಸಮಾಧಿಯ ಬಳಿ ಕಳೆಯಬೇಕಿಂದು ನಿಶ್ಚಯಿಸಿದೆ. ಒಬ್ಬನೇ ಕುಳಿತು ಮನದಣಿ ಅತ್ಯ ವೇದನೆಯನ್ನು ಕಡಿಮೆನೂಡಿಕೊಳ್ಳಬೇಕಿಂದು ನೇನೆಡೆ. ಆದರೆ ಅಲ್ಲಿ ರಾತ್ರಿ ಯಾರನ್ನೂ ಇರಗೊಂಡತ್ತಿರಲ್ಲ ! ಕಾವಲುಗಾರನ ಕಣಿನ್ನು ತಪ್ಪಿಸುವುದೆಂತು ? ಬಂದೆಡಿ ನಿಲ್ಲಿದೆ, ಸ್ತ್ರಾನದಲ್ಲಿಲ್ಲ ಮೇಲ್ಲನೆ ಸುಳಿದಾಡಿದೆ ಆ ಸ್ತ್ರಾನ ನಾನು ವಾಸಿಸುತ್ತಲೆದ್ದ ನಾರದಪ್ಪ ವಿಶಾಲವಾಗಿರಲಿಲ್ಲ. ಸತ್ತ ವರ ಪ್ರಪಂಚ ಬಹಳ ಕೀರು ಇದರಿಂದ ಸುಳಿದಾಡುವುದು ಬಹು ಸುಲಭ ವೆನಿಸಿತು. ಆದರೆ ಈ ಸಣ್ಣ ಸ್ಥಳದಲ್ಲಿ, ನಾರದಲ್ಲಿ ಜೀವಂತವಿರುವ ಜನರಿ ಗಿಂತಲೂ ಹೆಚ್ಚು ಜನರ ಸಮಾಧಿಗಳಿವೆ. ಜೀವಂತ ಇರುವವರಿಗೆ

ಹೆಚ್ಚು ಸ್ಥಳ ಬೇಕು? ಸತ್ಯವರಿಗೆ ಒಂದಡಿ ಭೂಮಿಯಾದರೆ ಸಾಕು. ಯಾವ ಭೂಮಿಯ ಹೇಳೆ ಜನನವಾಗುವಾಗ ಕೂಸು ಮೊಟ್ಟಮೊದಲಿಗೆ ಬೀಳುವುದೋ, ಅದೇ ಭೂಮಿಯನ್ನು ವಾನವನು ಸೇರುವನು! ಇರುವಾಗ ಅವನ ಅಟ್ಟಹಾಸೇನು? ಅವನ ಆಡಂಬರದ ವ್ಯಾಪಾರಗಳೇನು? ಯಾವನು ಹುನ್ನಸ್ಸಿನಿಂದ ಕೆಲಸ ಮಾಡುವನೋ ಒಂದು ದಿನ ತಾನೂ ಸಾವನ್ನ ಪ್ರುವನೇಂದು ಮನಗೆ ಡಿದ್ದರೂ, ಜೀವಂತ ಇರುವಾಗ ಅವನು ಅಧಿಕ ಮಮತೆಯಿಂದ ಉತ್ಸಾಹತೆ...ಒಂದ ಕೆಲಸ ಮಾಡುವುದು ಪ್ರಕೃತಿ ಧರ್ಮವು “ಬಡನೂರು ವರುಷಾನ ವರುಷಾದಿ ಕಳೆಯೋಣ” ಎಂದಾಗಿ ಹರುಷದಿಂದ ಕಳೆದು ಪುಣ್ಯ ಕಾರ್ಯಗಳನ್ನು ಮಾಡಿ, ಕೀರ್ತಿಗಳಿಸಿ, ಸಾಯಂವನರು ಕೆಲವರು ಇನ್ನೀ ತೆರು ವಾವ ಕಾರ್ಯಗಳಲ್ಲಿ ನಿರತರಾಗಿ, ಅವಕೀರ್ತಿಯುದ ಪ್ರಶ್ನಾತರಾಗಿ ಮಡಿಯುವವರು ಹುಟ್ಟಿದ ಮೇಲೆ, ಪಾಪ, ಪುಣ್ಯ ಕಾರ್ಯಗಳನ್ನು ಮಾಡಿ, ಮಡಿಯುವವರು ಹಲಕೆಲವರು. ಅಂತೂ ಯಾರಿಗೂ ಸಾಪು ತಪ್ಪಾಪುದಿಲ್ಲ ರುಟ್ಟಿದವರು ಸಾಯಂತೇಜೇ ಕೆಂಬಂದು ನಿಸರ್ಗದ ಸೀರುವು! ಜನಸುವಾಗಿ ಆಸರಬೇಡುವ ಭೂಮಿಯನ್ನೇ ಕೊನೆಗೆ ಸತ್ಯ ಸೇರುವ ಈ ಮಾನವ ಜೀವನದ ರಹಸ್ಯ ವಿಚಿತ್ರವಲ್ಲವೇ? ಸತ್ಯವರಿಗೆ ಶಾಂತಿಯನ್ನೀ ಇಟುವ ವ್ಯಾತ್ಯಾಜಗತೀ, ಖಿನ್ನ ಲೇಳಿ ಆಗಾಧ! ನಿನ್ನ ಅಮಾನುಷ ಕಾರ್ಯವನ್ನು ಅಳೆಯಲುವುದು ಅಶಕ್ಯ! ನಿನ್ನ ವ್ಯಾಪಾರ ಅಮಾನುಷ! ನಿನೆಗೆ ನಮಸ್ಕಾರ! ಕೋಟಿ ನಮಸ್ಕಾರ!

ಹೀಗೆ ಮನದಲ್ಲಿ ನನಗೆ ಅನೇಕ ಭಾವನೆಗಳು ತಲೆದೊರಿದವು ನಾನು ಆ ಸೃಜಾನದಲ್ಲಿ ಹರಿದಾಡುತ್ತಿರುವಾಗ ಒಂದು ಮೂಲೆಯಲ್ಲ ಬಹಳ ಪುರಾ ತನ ಕಾಲದಲ್ಲಿ ಸತ್ಯವರ ಗೋರಿಗಳು ಪ್ರಣಾ ಜೀಣಾವಾಗಿದ್ದವು. ಆಯಾ ಸ್ಥಳಗಳಲ್ಲಿ ಮಲ್ಲಿಗೆಯ, ಗುಲಾಬಿಯ ಲತೆಗಳು ಬೆಳೆದಿದ್ದವು. ಸತ್ಯವರ ಎಲುಬು, ಮಾಂಸದ ನಾರದಿಂದ ಬೆಳೆದ ಈ ಗಿಡಬಳ್ಳಿಗಳು ಒಂದುಲು ಸೀರೆಯಲ್ಲಿ ತಾವೇ ತಾವಾಗಿ ರಾಜಿಸುವ ನನಸುಮಗಳ ನಿಮಿಲತೆಯನ್ನು ಪಡೆದಿರಲಿಲ್ಲವೆಂದು ನನಗೆನಿಸಿತು

“ಅಲ್ಲಿ ನಾನೋಬ್ಬನೇ ಇದ್ದೆ ಕಾವುಲುಗಾರನ ಕಣ್ಣಿಗೆ ಬೀಳಬಾರ ದೆಂಬ ನೇವದಿಂದ, ಅಲ್ಲಿ ದಟ್ಟವಾಗಿ ಬೆಳೆದ ಒಂದು ಸ್ನೇಹಿಯ ಹಿಂದೆ ಸ್ಥಳ

ಮಾಡಿಕೊಂಡುನಿಂತೆ ಪ್ರಾಣ ಪ್ರವಾಹದಲ್ಲಿ ಸಿಕ್ಕುಬಿದ್ದವನು, ಒಂದು ದೊಡ್ಡ ಮರಕ್ಕೆ ತಬ್ಬಿ ಕೊಂಡು ಕಾಮ ಸಿಂತವನಂತಿತ್ತು ನನ್ನ ಆಗಿನ ಅವಸ್ಥೆ.

“ಕಾವಲುಗಾರನು ಹೊರಬಿಹೋದನೇಂದು ಸಿಶ್ಚಯಮಾಡಿಕೊಂಡು ಹೊರಬಿದ್ದೆ ಎಲ್ಲಲ್ಲಿಯೂ ಕತ್ತಲೇ, ಸಪ್ತಳ ಮಾಡದೆ, ಮೆಲ್ಲನೇ ಹೆಚ್ಚೆ ರಾಕುತ್ತ ಸತ್ತವರ ತಲೆಗೂ ಮೇಲ ಕಾಲಿದುವೇನೇನೋ ಎಂಬ ಭಾವನೇಯಂದ ಸುಳಿದಾಡಿದೆ ಎಪ್ಪು ಹುಡುಕಿದರೂ ನನ್ನವಳ ಸಮಾಧಿ ಇದ್ದ ಸ್ಥಳ ಸಿಗಲಿಲ್ಲ. ಹುಡುಕುವಾಗ ಚಾಚಿದ ಕೈಗಳಿಗೆ, ನನ್ನ ಶರೀರದ ಇತರ ಭಾಗಗಳಿಗೆ ಅನೇಕ ಸಮಾಧಿಗಳ ಕಲ್ಲಾಗಳು ತಗುಲಿದುವು ಕುರುಡ ನಂತೆ ಹುಡುಕಿ ಅಶೇದಾಡಿದ ಆ ಕಳ್ಳು. ಇ ಮೇಲೆರಿಸಿದ್ದ ಅನೇಕ ಹೂಮಾ ಲೆಗಳನ್ನೂ, ಇತರ ನೆರಪಿನ ವಸ್ತುಗಳನ್ನೂ ಮುಟ್ಟು ನೋಡಿದೆ ಅವುಗಳ ಮೇಲೆ ಕೆತ್ತಿದ ಅಕ್ಕರಗಳನ್ನು ಜೋಡಿಸಿಕೊಂಡು ಓದಿಕೊಂಡೆ ಎಂತಹ ಫೋರ ರಾತ್ರಿ ಅದು! ಏನು ಭಯಾನಕ ಕರಾಳ ರಾತ್ರಿ ಅದು! ನನ್ನ ಪ್ರೇಯಸಿಯ ಸಮಾಧಿ ಸಿಗಲೇ ಇಲ್ಲ!

ಚಂದಿರನ ಸುಳವಾತೂ ಇರಲೇ ಇಲ್ಲ ವಿರಹಿಗಳ ವೈರಿ ಅವನು-ದುಮಿಸಿ ಕಾಡಬೇಕಾಗಿತ್ತು ಅದರ ಅವರ ಬರುವಿಕೆಯುದ ನನ್ನ ಇನಿಯಳ ಗೋರಿ ಸಿಗುವುದೆಂಬ ಕಾರಣದಿಂದ ಬಾರದಿರುವನೇನೋ? ಸಮಾಧಿಗಳ ಈ ನಾಲಿನ ನಡುವೆ, ನನ್ನ ಬಾಳ! ಅಂದು ರಾತ್ರಿ ಆ ವಿಚಿತ್ರ ಬಾಳಾ ಭಯಾನಕ! ಎಲ್ಲಲ್ಲಿಯೂ ಸಮಾಧಿಗಳೇ! ಗೋರಿಗಳೇ! ಸುತ್ತುಡಿ ಬೇಸತ್ತೇ: ಬಹಕ ಹೊತ್ತು ಅಶೇದಾಡಿ ದಣಿದೆ! ಕಾಲು ಸೋತು, ಬಾದು ಗೋರಿಯ ಮೇಲ ಧೀರಷ್ಟುಂಮು ಕುಸ್ತಿದು ಚಿದ್ದ ಸನ್ನೆದೆ ವೇಗವಾಗಿ ಹೊಡೆ ದುಕೊಳ್ಳುತ್ತತ್ತು! ಅದರ ಮೊಡತಾಂಡಿಗ ಮತ್ತೇನೋ ನನಗೆ ಕೇಳಿಸ ತ್ತಿತ್ತು. ಅಫ್ರವಾಗದ, ಗೂಂದಲವಸ್ತು ಬ್ರಿಂಬಂತಹ ಅನಿಷ್ಟಳ ಘ್ರನಿಯಾ ಕೇಳಿಸುತ್ತಿತ್ತು. ಹೇಳಹೇಸರಿಲ್ಲದಂತಹ ಆ ನಾದವು ಎಲ್ಲಿರುವುದೆಂಬುದು ತಿಳಿಯಲ್ಲಿ ನನ್ನ ತಲೆಯಲ್ಲಿಯಾ ಕಾರಾಟವೇ ಇರಬೇಕೆಂದೆನಿಸಿತು ಅಲ್ಲದೆ ಕೆಳಗೆ ಭೂಮಿಯಲ್ಲಿ ಮುಡಿಸಾಡಿ ಹೋದರರ ನಿಸಾದವಾಗಿರಬಹುದು. ಸುತ್ತಲೂ ನೋಡಿದೆ ಸುಮೃನೆ ನೋಡಂತ್ತ ಶುಳಿತುಕೊಂಡೆ ಹೀಗೆ ಎಪು ಹೊತ್ತು ಇದ್ದೆನೆಂಬುದು ತಿಳಿಯಲ್ಲಿ ಅಲ್ಲಿಯ ಭಯಾನಕ ವಾತಾವರಣದಲ್ಲಿ

ನಾನು ಕಂಗೆಟ್ಟು, ನಿಸ್ಪರ್ಧಾಯಂದಿಂದ ಭೀತಿಗೊಂಡು, ಸಹಾಯಕ್ಕೆ ಯಾರ ರನ್ನಾದರೂ ಒದರಬೇಕೆಂದೆನಿಸಿತು. ಆದರೆ ಭಯ! ಯಾರ ನೆರವೂ ದೊರೆಯದ್ದರೆ, ಅಲ್ಲಿಯೇ ಸಾಯುವುದೇ ಒಳತೀಮು ನೆನೆದೆ.

“ಇದಕ್ಕಿದ್ದ ಹಾಗೆ, ನಾನು ಕುಳಿತಿದ್ದ ಆ ಬಿಳಿ ಹಾಸುಕಲ್ಲು ಕದಲು ಶ್ರೀರುವದಂತೆನಿಸಿತು ನಿಜವಾಗಿಯೂ ಅದು ಕದಲುತ್ತಿತ್ತು; ಆದಲ್ಲದೆ ಆ ಕಲ್ಲು ಮೇಲಕ್ಕೆಇಳುತ್ತಿರುವಂತೆ ಕಂಡು ಬಾಲು ಭಯೆಗೊಂಡು ಬದಿಗಿದ್ದ ಹಾಸು ಗಲ್ಲಿಗೆ ಹಾರಿದೆ. ಆ ಕಲ್ಲು ನೇರವಾಗಿ ಎದ್ದುಸ್ವಿಂತಿತು ಆ ಗೋರಿಯಲ್ಲಿಯ ಪೇರೆತ ಒಂದು ಹೊರಬಿತ್ತು. ಬದಿಗೆ ಸ್ವಿಂತು ಮತ್ತೆ ಆ ಕಲ್ಲನ್ನು ಸಮಾಧಿಯ ಮೇಲೆ ಮಲಗಷ್ಟುದನ್ನು ಕಂಡೆ ಕತ್ತಲಾಗಿದ್ದರೂ ಇದೆಲ್ಲವೂ ನನಗೆ ನಿಷ್ಕಾಳವಾಗಿ ಕಂಡುಬರುತ್ತಿತ್ತು ಆ ಕಲ್ಲನ ಮೇಲೆ ಕೆತ್ತಿದ ವಿವರ ಹೀಗಿತ್ತು.

“ಇದರಡಿಯಾಲ್ಲಿ ಜಾಕಿಸ್ ಅಲಿವಾಂಟನು ಮಳಗಿರುವನು. ಐವತ್ತೊಂದನೆಯು ವಯಸ್ಸಿನಿಂದ ಮಳಗಿದ ಇವನು ತನ್ನ ಮನುಖುವರಲ್ಲಿರನ್ನು ಮನುತ್ತೇಯಿಂದ ಪ್ರೀತಿಸಿದನು. ಇವನ ಜೀವನ ಆದರ್ಶವುಃವಾಗಿತ್ತು ದೇವರ ಕ್ಷಮೆ ಇವನ ಮೇಲೆ ಪ್ರಾಣವಾಗಿರಲ.”

“ಇದನ್ನು ನಾನು ಮೊದಲು ಓದಿಕೊಂಡೆ. ಆ ಸತ್ತೆ ಮನುಷ್ಯನೂ ಓದಿದ ಕಾಲುರಸ್ತೇಯಲ್ಲಿ ಬಿದ್ದಿದ್ದ ಒಂದು ಚೂಪುಕಲ್ಲಿನೀಡ ಅದೆಲ್ಲವನ್ನೂ ಕಾಣಿದಂತೆ ಅಳಿಸಿದ ಅಳಿಸಿಕೊಂಡ ಆ ಅಕ್ಷರಗಳಲ್ಲಿದ್ದ ಸ್ಥಳವನ್ನು ಮತ್ತೆ ನೋಡಿದ. ಆ ಸ್ವಚ್ಛವಾದ ಕಲ್ಲಿನ ಮೇಲೆ ತನ್ನ ಬೆರಳಿನ ಎಲುಬಿನಿಂದ ನಿಷ್ಕಾಳವಾದ ಅಕ್ಷರಗಳನ್ನು ಕೆತ್ತಿದ ಅವುಗಳ ವಿವರ ಹೀಗಿತ್ತು.—

“ಇದರಡಿಯಾಲ್ಲಿ ತನ್ನ ಐವತ್ತೊಂದನೆಯ ವಯಸ್ಸಿನಿಂದ ಮಳಿದ ಜಾಕಿಸ್ ಅಲಿವಾಂಟನು ಮಳಗಿರುವನು. ತನ್ನ ಕಂದೆಯು ಅಸ್ತಿಯ ಪ್ರಾಣ ಸ್ವಾಧೀನ ಮಾಡಿ ಕೊಳ್ಳಲು ತಂದೆಯನ್ನು ಕೊಲ್ಲಿಸಿದ; ಪ್ರೀತಿಸಿದ ಹೆಂಡಕಿಯನ್ನು ಹಿಂಸಿಸಿದ, ಮತ್ತು ಇವಾಗಳನ್ನು ಹಿಡಿಸಿದ; ನೆರೆಹೊರೆಯವನ್ನು ಮೋಸಮಾಡಿದ, ಯಾರೆಂದಿಗೂ ಅವನು ನೀಡಿಯಿಂದ ನಡೆದುಕೊಳ್ಳಲಿಲ್ಲ, ಕೊನೆಯಲ್ಲಿ ಅವನು ನಾನಾಬಗೆಯ ಕಷ್ಟಗಳಿಗೂಗಾಗಿ ಸತ್ತು ಇಲ್ಲಿ ಮಳಗಿರುವನ್ನು.”

ಈ ರೀತಿ ಬರೆದನಂತರ, ತಾನು ಬರೆದು ಮುಗಿಸಿದ ಅಕ್ಷರಗಳನ್ನು ದಿಟ್ಟಿಸಿ ನೋಡಿದ. ಸುತ್ತುಲೂ ಸ್ತುತಾನದಲ್ಲಿ ನೋಡಲಾಗಿ, ಎಲ್ಲ ಗೋರಿಗಳಿಂದ ಸತ್ತವರು ತಮ್ಮ ತಮ್ಮ ಗೋರಿಗಳ ಮೇಲೆ ನಿಜಾಂಶವನ್ನು ಬರೆಯು

ಶ್ರೀರೂಪನ್ನು ಕಂಡೆ ಎಲ್ಲರೂ ತಮ್ಮ ಜೀವನದಲ್ಲಿ ಮಾಡಿದ ಲೋಪ ದೊಂಷಗಳನ್ನು ಹಿಂದೂ ದೇಶದ ನಂಬುಗೆಯಂತೆ, ಯಂತೆ ಪ್ರಯೋಗಿಸುವಂತೆ ಒಪ್ಪಿಕೊಂಡಾಗಿತ್ತು. ತಾವು ಜೀವಿಸಿದ್ದಾಗ ತಮ್ಮ ತಪ್ಪಿಗಳನ್ನು ಯಾರೂ ಕಂಡಿಲ್ಲವೆಂದು ತಿಳಿದವರು, ಈಗ ತಮ್ಮ ತಪ್ಪಿಗಳನ್ನೇಲ್ಲ ಒಪ್ಪಿಕೊಳ್ಳುತ್ತಿದ್ದರು. ಅನೀತಿವಂತರು, ವ್ಯಾಖ್ಯಾತಾರಿಗಳು, ಮೋಸಗಾರರು, ಕೊಲೆಗಡುಕರು, ಕಕ್ಷರು, ಸುಳ್ಳರು ಮೊದಲಾದವರು ತಮ್ಮ ಜೀವನದ ರಹಸ್ಯವನ್ನು ಹೊರಗೆಡವಿ, ತಾವು ನಾಡಿದ ತಪ್ಪಿಗಳನ್ನೇಲ್ಲ ಒಪ್ಪಿಕೊಳ್ಳುತ್ತಿದ್ದರು. ನಿಜವನ್ನು ಬರೆದಿತುವುದರಲ್ಲಿ ಎಲ್ಲರೂ ಆಸಕ್ತಿರಾಗಿರುವುದನ್ನು ನೋಡಿ ನನಗಾಶ್ಚಯರ್ಥವನಿಸಿತು. ತೋರಿಕೆಗೆ ಒಳ್ಳೆಯವರೆಂದು ಕಂಡು ಬಂದ ಜನರೀಲ್ಲರೂ ಅನೀತಿವಂತರೆಂಬುವುದು ನನಗೆ ಆಗ ತಿಳಿದುಬಂತು.

“ನನ್ನವರ್ಣ ಏನಾದರೂ ಹೊಸತನ್ನು ಬರೆದಿರಬೇಕೆಂದು ನನಗೆನಿಸಿತು ಇವರ ಮಧ್ಯೇ, ಈ ಪ್ರೇತಗಳ ನಡುವೆ ಇಲ್ಲಿಯವರೆಗೆ ಇದ್ದುದರಿಂದ ನನಗೆ ಕೊಂಡಿರ್ಬಿಯ ಬಂದಿತ್ತು ಆದುದರಿಂದ ನಿಭರಯಂದಿಂದ ಈ ಪ್ರೇತಗಳ ಗುಂಪಿನಲ್ಲಿ ಯಾದು ನನ್ನ ಹೊಡತಿಯ ಗೋರಿಯನ್ನು ಸಮೀಪಿಸಿದೆ. ಅವಕನ್ನು ಕಂಡು ಹೆತ್ತಿರ ಹೊದೆ ಅವಳಿಗೆ ಕಾಣಿದಂತೆ ಹಿಂದೆ ನಿಂತು ಮತ್ತೇನನ್ನು ಬರೆದಿರುವಳಿಂಬುದನ್ನು ಆಶುರದಿಂದ ನೋಡಿದೆ

“ಎಲ್ಲರನ್ನೂ ಶ್ರೀತಿನಿ, ಎಲ್ಲರಿಂದಲೂ ಶ್ರೀತಿಸಲ್ಪಟ್ಟು, ಮಾಡಿಕಳು” ಎಂದು ಬರೆದಿದ್ದ ವಿವರ ಅಳಿಸಿಹೋಗಿತ್ತು. ಅದರ ಸ್ಥಳದಲ್ಲಿ—

“ಒಂದು ದಿನ ಸಂಜೀ, ನುಸೆಯಾನ್ನು ಬಿಟ್ಟು, ಮಾತ್ರೋರ್ವನೇಂದಿಗೆ ವಿಲಾಸದಲ್ಲಿದ್ದು ಹಿಂದಿರುಗುವಾಗ ಮಳೆಯಲ್ಲಿ ನೆನೆದು. ನೆಗಡಿ ಬೇಸೆಯಿಂದ ನರಳಿ, ಮಾಡಿಕಳು. ಆವಳಿಯ ಮಲಗಿರುವು..”

ಎಂದು ಬರೆದಿತ್ತು.

“ಮೂರನೇಯ ದಿನ ಸೃಜಾನಕ್ಕೆ ಬಂದ ಜನರು, ನಾನು ಎಚ್ಚರತಪ್ಪಿನನ್ನು ವಳಿಗೆ ಗೋರಿಯ ಮೇಲೇ ಮಲಗಿದ್ದುದನ್ನು ಕಂಡರಂತೆ.”

ಅಪರಾಧಿ ಯಾರು—?

ಪಾಶ್ಚಾತ್ಯ ದೇಶಗಳಲ್ಲಿ ಅವಿವಾಹಿತ ಸ್ತ್ರೀಯರನ್ನು ಶ್ರೀಮಂತರ ಮನೆಯಲ್ಲಿ ಕೆಲಸಕ್ಕೆ ಇಟ್ಟುಕೊಳ್ಳುವ ರೂಢಿ ಸಮಾಜ ಸಮೃದ್ಧಿವಾದುದು. ಆದರೆ ಅನೇಕ ಸಲ ಇಂತಹ ಸ್ತ್ರೀಯರ ಮಾನವಾಪಹರಣವಾಗದಂತೆ ಆವರು ಸುರಷ್ಟಿತ ಉಳಿಯುವದು ವಿರಳ. ಶ್ರೀಮಂತರ ದೋಜರ್ನ್ಯಕ್ಕೆ ಬಲಿಯಾಗಿ ಅನೇಕ ಯುವತೀಯರ ಬಾಳು ಹಾಳಾದುದರ ನಿದರ್ಶನಗಳು ನಮ್ಮ ಮುಂದೆ ಬಂದು ನಿಳ್ಳುತ್ತವೆ ಇದೇ ಬಗೆಯ ಅನಾಹುತಕ್ಕೆ ಬಲಿಯಾದ ಯುವತೀಯೊಬ್ಬಳು ಆತ್ಮಕಧೀ ಇದು

ಆವಳು ಸ್ಥಿರದ್ವಾರಿ, ಯುವತಿ; ಅವಿವಾಹಿತಕ್ಕು ಶ್ರೀಮಂತರ ಮನೆಯಲ್ಲಿ ಕೆಲಸ ಮಾಡಿ, ಕೆಲಕಾಲದ ನಂತರ ತಕ್ಕು ವರನನ್ನು ಮದುವೆಯಾಗುವ ವದಕ್ಕಾಗಿ, ಈ ಗಳಿಸಿದುವ ಉದ್ದೇಶದಿಂದ ಕೆಲಸಕ್ಕೆ ನಿಂತಳು ಮಾನ ಮಯಾದಿಗಳನ್ನು ರಿತ ಸುಶೀಲಿತ ಹೆಣ್ಣು ಮನೆಕೆಲಸಗಳನ್ನೆಲ್ಲ ಹೆಚ್ಚು ದಕ್ಕಿಯಿಂದ ಮಾಡುವ ಸ್ವಭಾವದವಳು ಇಂಥವಳು ತಮ್ಮಲ್ಲಿರುವಳಲ್ಲಿ ಎಂಬ ಹೆಸ್ತೆ ಆ ಶ್ರೀಮಂತರದಾಗಿದ್ದಿತು

* * * *

ಅಂದು ಅದೇ ಯುವತಿ ನಾನ್ಯಾಯಾಧಿಕಾರ ವಾಸಂದೆ ತನ್ನ ಮಗುವನ್ನು ಕೊಲೆ ಮಾಡಿದ ಅಪರಾಧಕ್ಕಾಗಿ ವಿಚಾರಣೆಗೆಂದು ನಿರ್ಣಯಿಸಿರುವಳು ಮದುವೆಯಾಗದೇ ಇವಳು ಗಭೀರೀಯಾದುದು ಹೇಗೆ? ನಾನ್ಯಾಯಸ್ಥಾನದಲ್ಲಿ ಆಪರಾಧಿಯಾಗಿ ಅವಳು ತಲೆಬಾಗಿ ನಿರ್ಣಯಿಸಿರುವಳು ಮತ್ತೊಂದು ಮಹಿಳೆಯಲ್ಲಿ ಅವಳು ಕೆಲಸಕ್ಕೆ ನಿಂತ ಶ್ರೀಮಂತರ ಮನೆಯನರು ಕುಳಿತುವರು ಇನರು ಈ ಕೊಲೆಯ ವಿವರಗಳನ್ನು ತಿಳಿಯುವ ಕುತೂಹಲದಿಂದ ಕಾದಿಂದಿರು. ನೇರಿದುವರಿಗೆ ಚಿನಾನ್ಯಾಟ್ವಾದರೂ ಆ ಯುವತಿಯು ದುಃಖದಿಂದ ನಿರ್ಣಯ ಕರುತ್ತಾಜನಕ ನೋಟ ಎಂಥವರ ಮನಸ್ಸನ್ನು ಕರಿಸುವಂತಿತ್ತು.

ಶ್ರೀಮಂತರ ಮನೆಯ ತೋಟದಲ್ಲಿ ಓವರ್ ಮಗುವನ್ನು ಕೊಂಡ ಆಪರಾಧದ ವಿವರಗೇಳೇನೆಂದು ನಾನ್ಯಾಯಾಧಿಪತಿಯು ಕೇಳಿದಾಗ, ಅವಳು ಮಾತುಗಳನ್ನು ಡಲಾರದೇ ಅಳಹತ್ತಿದ್ದಳು ಅವಳ ಈ ಆಣು. ಕೃತ್ಯಾಮವಳಿವೇಣುವುದು

ನ್ಯಾಯಾಧಿಕನ ಮನಸ್ಸಿಗೆ ಮಾತ್ರವೇ ಹೊಳೆದಿದ್ದಿತು. ಎಲ್ಲ ಬಾಹ್ಯ ಸಿದರ್ಥನಗಳು ಇವೇ ಕೊಲೆ ಮಾಡಿರುವಳಿಂಬುವುದನ್ನು ನಿರ್ಧರಿಸುತ್ತಿದ್ದವು. ಅದರೂ ಅವಳ ಆತ್ಮಜರಿತ್ಯಿಯ ಹೆಚ್ಚಿನ ವಿವರಗಳನ್ನು ತಿಳಿಯದೆ, ತೀವ್ರಾರ್ಥವನ್ನು ಹೇಳುವದಿಲ್ಲವೆಂದು ಸೂಚಿಸಿ, ಅವಳ ಪ್ರೇಮ ವ್ಯಾವಾರದ ವಿವರಗಳನ್ನು ಹೇಳಬೇಕೆಂದು ನ್ಯಾಯಾಧಿಕರು ಒತ್ತಾಯಪಡಿಸಿದರು

ನಡುಗಾವ ತಂಪಿಗಳಿಂದ ಆ ಯುವತಿ ಯಾವ ಮಾತನ್ನು ಆಡಬೇ ಅಳುತ್ತ ತಾನು ಕೆಲಸಕ್ಕೆ ನೀತ ಶ್ರೀಮಂತರ ಕಡೆ ಒಂದು ಸಲಭಯಕ್ಕಾರಿತ ನೋಟವನ್ನು ಬೀರಿ ಸುಮೃದ್ಧಾದಕು ಇದರ ಇಂಗಿತವನ್ನರಿತ ನ್ಯಾಯಾಧಿಕನು ತನ್ನ ಮಾತನ್ನು ಮುಂದುವರಿಸುತ್ತ “ಅದೇಕೆ ಅವರ ಕಡೆ ನೋಡಿ, ಭಯದಿಂದ ಸುಮೃದ್ಧಾಗಾವೆ? ಈ ವ್ಯಾವಹಾರದ ಬಗ್ಗೆ ಎಲ್ಲ ವಿವರಗಳನ್ನು ನೀನು ಹೇಳಲೇಬೇಕು ನೀನು ಭಯಪಡಬೇಕಾಗಿಲ್ಲ ನಿಜ ಪೇರಿಂದರೆ ನಿನಗ ಸುಖವಾಗಬಹುದು” ಎಂದು ಸೂಚಿಸಿದನು

ಇಷ್ಟಾದರೂ ಆ ಯುವತಿಯು ಮಾತನಾಡಲಿಲ್ಲ ಸಿಂಕಲ್ಲಿಂದಲೇ ಬಾಗಿಸಿದ ತಲೆಯನ್ನೆತ್ತೆಲ್ಲ ಏನನ್ನೋ ಹೇಳಹೋಗಿ, ದುಃಖತುಂಬಿ ಬರಬು ಎರಡೂ ಕೈಗಳಿಂದ ತನ್ನ ಮುಖವನ್ನು ಮುಚ್ಚಿಕೊಂಡು ಹುಡುಗಿ ಯುತ್ತೆ ಮತ್ತೆ ಆಳತೂಡಿದಳು

ನ್ಯಾಯಾಧಿಕನು ಬಹಳ ಕುಶಲನು ಹೇತ್ತ ತಾಯಂತು ದುಃಖವನ್ನು ಇವಳಿಲ್ಲಿ ಕಾಣುವ ಸೂಕ್ತದೃಷ್ಟಿ ಅವನಿಗಿತ್ತು ಇವಳ ದುಃಖ ಯಾವುದೋ ಪ್ರಬಲವಾದ ಸಿಜಾಂಶವನ್ನು ಮುಚ್ಚಿಡುವಂತೆ ಮಾಡುತ್ತಿದೆಯೆಂದು ಇವನ ಮನಸ್ಸಿಗೆ ಹೊಳೆದಿದ್ದಿತು ಅದನ್ನು ಅವಳ ಬಾಯಿಂದಲೇ ಸುಧಿಸಬೇಕೆಂಬ ಸದುದ್ದೀಕಾದಿದ “ನೀನು ಸುಮೃದ್ಧನೇ ಆತ್ಮರೇಪಯೋಜನವಿಲ್ಲ. ಎಲ್ಲವನ್ನೂ ಹೇಳಿದೆಯಾದರೆ, ನೀನು ದೋಷಿಯೆಂಬಾದು ನಿರ್ಧಾರವಾದರೂ, ನಾವು ನಿನ್ನನು ಕ್ರಮಿಸಬಹುದು. ಅಧಿಕಾರಿಗಬೇಡ. ಸರಿಯಾದ ನ್ಯಾಯ ನಿನಗಿಲ್ಲ ಖಾಡಿತ ದೋರೆಯುವದು ಕೊಲೆಯಾದ ಆ ಬಾಲಕನ ತಂದೆ ಯಾರು?” ಎಂದು ಕೇಳಿದ್ದು

ಸ್ವಲ್ಪ ಧೈಯದಿಂದ ಬಾಗಿದ ತಲೆಯನ್ನು ಮೆಲ್ಲನೇ ಎತ್ತಿ, ಆ ಮೂಲೆ ಯಲ್ಲಿ ಕುಳಿತಿದ್ದ ಶ್ರೀಮಂತ ದಂಪತ್ತಿಗಳ ಕಡೆ ಕೆ ಹೋರಿಸಿ, “ಆ

ಕೂಸಿನ ತಂದೆ, ನಾನು ಕೆಲಸ ಮಾಡುತ್ತಿರುವ ಮನೆಯ ಯಜಮಾನರ ತಮ್ಮು” ಎಂದು ಹೇಳಿ ಉಕ್ಕಿಬರುವ ದುಃಖವನ್ನು ತಡೆಯುಲಾರದೆ, ಅಳ ತೊಡಗಿದಕು ಮಾತು ಮುಂದರಿಯುವುದು ಕಷ್ಟವಾಯಂತು.

“ಸುಳ್ಳು, ಸುಳ್ಳು, ಇದರಲ್ಲೇ ನೋ ಮೋ ಸವಿದೆ. ನಮ್ಮ ಮನೆತನದ ಮೇಲೆ ತಪ್ಪನ್ನು ಮನ್ನಾನೇ ಹಾಕುವಳೇ ಹೋರತು ಇದು ನಿಜವಲ್ಲ” ಎಂದು ಆ ಶ್ರೀಮಂತನ ಹೆಂಡತಿ ಗರ್ಭಸಿದ್ಧಣ.

“ವಿಚಾರಣೆ ನಡೆಯುವಾಗ ಯೋರೂ ನಡಂವೆ ಮಾತನಾಡಬಾರದು. ನಿನಗೆ ಭಯವಿಲ್ಲ; ನಿಜವನ್ನು ಹೇಳಿ. ನಡೆದ ವಿಷಯವನ್ನೆಲ್ಲ ವಿನರಿಸು” ಎಂದು ಅಭಯವಿತ್ತ ನಾಯಾಧಿಕರನ ಮಾತುಗಳು ಅವಳಿಗೆ ಹೆಚ್ಚು ಧ್ವಿಯು ವನ್ನು ತಂದುಕೊಟ್ಟಿವು.

“ಆತನೀಗ ಎಲ್ಲಿರುವನು?” ಎಂದು ನಾಯಾಧಿಕರನು ಮತ್ತೆ ಕೇಳಿದನು

ಅಪರಾಧ ತನ್ನ ಮಾತನ್ನು ಮುಂದುವರಿಸಿದಳು: “ಆವನೀಗ ಸೈಷ್ಯದಲ್ಲಿ ದೊಡ್ಡ ಕೆಲಸದಲ್ಲಿರುವನು ಹೋದ ವರುಷ ಬೇಸಗೆಯ ರಜೆಗೆಂದು ಬಂದು ಇಲ್ಲಿ ಏರಡು ತಿಂಗಳಿದ್ದನು. ಮನೆಯು ಕೆಲಸದಲ್ಲಿ ನಾನು ತೊಡಗಿ ದ್ವಾಗ ಅವನು ಅನೇಕ ಸಲ ನನ್ನ ಕಡೆಗೆ ಹೊದಮೊದಲು ದಿಟ್ಟಿಸಿ ನಗು ನಗುತ್ತ ನೋಡತೊಡಗಿದನು. ಮುಗುದೆಯಾದ ನನಗೆ ಅದರ ಅಥವಾಗ ಲಿಲ್ಲ. ಮನೆಯಲ್ಲಿ ಗಂಡಸರ ಸಂಪರ್ಕವಿಲ್ಲದೆ ಚೆಳೆದ ನನಗೆ ಅವನ ವರ್ತನೆಯಲ್ಲಿ ಸೋದರ ಪ್ರೇಮವಿದೆಯೆಂದು ಭಾವಿಸಿದೆ. ನಿಗರಿತಿಕಳಾದ ನನ್ನಲ್ಲಿ ಅಭಿಮಾನತೋರುವ ದಯೆಯ ಮಾದರಿ ಇದೆಂದು ನೇನಿದೆ. ದಿನಗಳು ಕಳೆದಂತೆಲ್ಲ ಹೆಚ್ಚಿನ ಸಲುಗೆಯಿಂದ ಅವನೊಂದಿಗೆ ಮಾತನಾಡುವದೆಂದರೆ ನನ್ನ ಮನಸ್ಸಿಗೆ ಒಂದು ಬಗೆಯ ಆನಂದವೆಸಿಸುತ್ತಿತ್ತು. ನನ್ನ ವರಾರೂ ಇಲ್ಲದೆ ಚೆಳೆದ ನನ್ನ ಏಕಾಂತ ಜೀವನಕ್ಕೆ ಇವನ ನೆರವು, ಇವನ ಮಾತುಗಳು, ಪ್ರೀತಿಯ ವಚನಗಳ ಮರೀಯಲ್ಲಿ ಕಾಸುಕ ವ್ಯಾಪಾರವಿದೆಯೆಂದು ನನಗೆ ತೋರಿಬರಲಿಲ್ಲ. ದೊಡ್ಡ ಮನೆತನದವನು ನನ್ನನ್ನು ಆವಮಾನಗೊಳಿಸುವ ನೀಚ ಕೆಲಸಕ್ಕೆ ಕೈ ಹಾಕುವನೆಂದು ನೆನೆಯಲ್ಲಿ ಹಂನೆಯವರಿಗೆ ತಿಳಿಸಿದರೆ, ನನ್ನ ಮೇಲೆ ತಮ್ಮ ಹಾಕಿ, ನನ್ನನ್ನು ಕೆಲಸದಿಂದ ಹೋರದೂಡಿದರೆ ಆಗುವ

ಕಷ್ಟದ ಕಲ್ಪನೆಯಂದ ಸುಮೃಸಿದ್ದೆ. ನನ್ನ ಆಪ್ತ ಬಂಧುವಿನಂತೆ ವರ್ತಿಸುವ ಇವನ ನಡತೆಗೆ; ಮಾತಿನ ಸ್ವಷ್ಟತೆಗೆ ನಾನು ಮೊಸಹೋದೆ.

“ಒಂದು ದಿನ ಸಂಜೀ ನದಿಯ ದಡದಲ್ಲಿ ನಾನು ಅವನನ್ನು ಕಾಣ ಬೇಕೆಂದು ಒತ್ತಾಯಪಡಿಸಿದ; ಅಲ್ಲಿಗೆ ಹೋದೆ. ನನ್ನನ್ನು ಕಂಡೊಡನೆ ಹಕ್ತಿರ ಬರಮಾಡಿಕೊಂಡು ಅಪ್ಪಿಕೊಂಡ. ಅವನ ಪ್ರೇಮ ಪಾಶದಲ್ಲಿ ಸಿಕ್ಕಿ ಬಿದ್ದ ನನಗೆ ಆಡುವುದಕ್ಕೆ ಮಾತೇ ಬಾರದಂತಾಯಿತು ಭಯದ ನೋಟ ದಿಂದ ಅವನನ್ನೇ ದಿಟ್ಟಿಸಿ ನೋಡಿದೆ ಅಂದವನು ನನಗೆ ಆಡಿದ ಪ್ರೀತಿಯ ಮಾತುಗಳು, ತೋರಿದ ಶಶಿ, ಇತ್ತ ಅಭಯ ವಚನಗಳನ್ನು ಇಲ್ಲಿ ವಿವರಿಸಿ ದರೆ ಜನರು ಸುಳ್ಳಿನ್ನು ಬಹುದು ಅಂತಹ ಸ್ಥಿತಿಯಲ್ಲಿ ನಾನು ಸುಲಭವಾಗಿ ಅವನಿಗೆ ಒಳಗಾದೆ ನನ್ನನ್ನು ಮುದುವೆಯಾಗುವೆನೆಂದು ಸಿಕ್ಕಿತ ವಚನವನ್ನಿತ್ತ. ತಾನುಮರಳ ಕೆಲಸಕ್ಕೆ ಹೋದನಂತರ, ಮನೆಮಾಡಿ ಕರೆಯಿಸಿಕೊಳ್ಳುವೆ ನೆಂದು ಹೇಳಿದ. ನಮ್ಮ ಪ್ರೇಮ ವ್ಯವಹಾರ ಮುಂದೆ ಒಂದು ತಿಂಗಳು ನಡೆಯಿತು. ಮನೆಯವರಿಗೆ ಇದನ್ನು ತಿಳಿಸುವುದು ಉಚಿತವೆಂದು ನಾನು ಸಾಚಿಸಿದೆ. ಸದ್ಯದಲ್ಲಿ ಬೇಡವೆಂದು ತಡೆದ ಅವನ ಮರುಳು ಮಾತಿಗೆ ಬೇರಾಗಿ ಸುಮೃಸಿದ್ದೆ. ರಜೆ ಮನುಗಿದ ನಾತರ ಅವನು ಕೆಲಸಕ್ಕೆಂದು ಹೋರಟುಹೋದ ತಿಂಗಳಿರಡಾದರೂ ಮದುವೆಯ ಬಗ್ಗೆ, ನನ್ನನ್ನು ಕರೆಯಿಸಿಕೊಳ್ಳುವ ವಿಷಯದ ಬಗ್ಗೆ, ಪತ್ರಗಳು ಬರಲೇ ಇಲ್ಲ

“ಮುಂದೆರಡು ತಿಂಗಳು ಕಳೆದ ನಂತರ ನಾನು ಗಭ್ರಣೆ ಎಂಬುದು ನನಗೆ ತಿಳಿಯಿತು ನನ್ನ ದುಃಖ ಇಮೃಡಿಸಿತು ಇದು ಮನೆಯವರಿಗೆ ತಿಳಿದರೆ ನನ್ನ ಕೆಲಸ ಹೋಗಿ, ಜೀವಿಸುವ ವಿಧಾನವು ಹೇಗೆ ಎಂದು ಮನದೊಳಗೇ ಕೊರಗಿದೆ. ಮುಂದೆ ” ಎಂದು ಹೇಳಲು ಮಾತು ಬಾರದೆ ಮುಖ ಮುಚ್ಚಿಕೊಂಡಳು. ಹೃದಯವಲ್ಲಾಗುವ ಸಂಕಟವನ್ನು ತಡೆಯಲಾರದೆ ಸುಮೃನಾದಕು. “ಮುಂದೇನಾಯಿತು? ” ಎಂದು ನಾಜ್ಯಯಾಧಿಕಾರಿ ನುತ್ತೆ ಕೇಳಿದ.

“ಆಗುವುದೇನು? ಸರ್ವನಾಶ! ಯಾತನೆಯ ಜೀವನ; ನಿಜವನ್ನು ಮುಚ್ಚಿದಲು ಸುಕ್ಕು ಪ್ರಯತ್ನ ತಮ್ಮೆದುರು ಸಾಫ್ತೀಯನ್ನಿತ್ತ ದಾದಿಯ ಸಹಾಯನ್ನು ಬೇಡಿದೆ. ಮನೆಯವರಿಗೆ ತಿಳಿಯದಂತೆ ಬಹು ಎಚ್ಚರದಿಂದ

ಇರತೋಡಗಿದೆ ಸುದ್ಯೇವದಿಂದ ಮನೆಯ ಯಜಮಾನರಿಬ್ಬರೂ ಮನೆಯ ಕೆಲಸ ಕ್ಷೇಂದು ಅವರು ಹಳ್ಳಿಗೆ ಹೋಗಿ ಅಲ್ಲಿಯೇ ನಿಂತುಬಿಟ್ಟೇರು. ಇದೊಂದು ದೇವರು ದಯಪಾಲಿಸಿದ ಕೃಪೆಯೆಂದು ಸಮಾಧಾನಹೋಂದಿದೆ. ಅಂತೋ ಯಾತನೆಯಲ್ಲಿ ಕಾಲ ಕಳದಿ. ಹಡೆಯುವ ದಿನಗಳು ಸಮೀಕ್ಷಿಸಿದಂತೆಲ್ಲ ಬಹು ಎಚ್ಚರದಿಂದ ಇರತೋಡಗಿದೆ. ಮಗು ಜನನವಾದರೆ ಅದರ ಅರ್ಥಕೆಗೆಂದು ಅನೇಕ ಸಾಮಾನುಗಳನ್ನು ಇತ್ತೆ ಮಾಡಿದೆ ಚಿಕ್ಕ ಪುಟ್ಟ ಉಡುಗೆಗಳನ್ನು ಹೋಲಿಮು ಇಟ್ಟಿಕೊಂಡೆ ಅರಿವೆ ಅಂಗಡಿಯವನ ಸಾಕ್ಷಿಯಿಂದ ಇದು ನಿಧಾರವಾಗುವುದು. ಮಿಶ್ರವ್ಯಯದಿಂದ ಕಾಲಹರಣವಾಡಿ, ಮುಂದೆ ಮನೆಯವರು ನನ್ನನ್ನು ಕೆಲಸದಿಂದ ತೆಗೆದು ಹಾಕಿದರೆ ಅನುಕೂಲವಾಗುವ ದೇಂದು ಹಣವನ್ನು ಕೂಡಿಹಾಕಿದೆ. ಬಾನ ಬಯಲಿನಲ್ಲಿ, ನನ್ನ ಬಡಹೋಟ್ಟಿ ಯೀಂದ ಬರುವ ಆ ನನ್ನ ಮುದ್ದು ಕಂದಮ್ಮನ ಜೋಪಾನಕ್ಕೇಂದು ಸರ್ವ ಸಿದ್ಧತೆಯನ್ನೂ ಮಾಡಿಕೊಂಡೆ ”

“ ಆದರೆ ಮಗುವನ್ನೀತಕ್ಕೆ ಕೊಂದುಬಿಟ್ಟೀ ”

ಅವಳು ವೋನದಿಂದ ಸುಮ್ಮನಿದ್ದು ಇಂ.

“ ಮಗುವನ್ನು ಕೊಲ್ಲುವ ಇಟ್ಟಿ ನಿನಗಿರಲಿಲ್ಲವೇ ? ”

“ ಹೆತ್ತ ತಾಯಿಯ ಹೃದಯವನ್ನರಿಯುವ ಸೂಕ್ತ ಬುದ್ಧಿಯಳ್ಳಿ ನಿಮಗೆ ನಾನು ಬೇರೆ ಹೇಳಬೇಕಾಗಿಲ್ಲ ” ಮತ್ತೆ ವೋನ.

“ ಮುಂದೇನಾಯಿತು ? ”

“ ಒಂದು ದಿನ ರಾತ್ರಿ ಕೆಲಸದಿಂದ ಮನೆಗೆ ಹಿಂತಿರುಗುವ ವೇಳಿಗೆ ಸರಿಯಾಗಿ ಹಡೆಯುವ ಬೇನೆ ಆರಂಭವಾದಂತೆನಿಸಿತು ಮಾಳಿಗೆಯ ಮೇಲೊಂದು ಕೋಣೆಯನ್ನು,—ನನಗಾಗಿ ಮನೆಯವರು ಏರ್ವಡಿಸಿದ್ದರು,— ಎಲ್ಲವನ್ನೂ ವ್ಯವಸ್ಥೆ ಮಾಡಿಕೊಂಡಿದ್ದೆ ಪ್ರಸವವೇದನೆ ನನಗೆ ಹೋಸದಾದು ದರಿಂದ ಸ್ವಲ್ಪ ಕವ್ಯವೆನಿಸಿತು ಮಂತ್ರಸಾಂಯು ಹೇಳಿದ ಕ್ರಮದಂತೆ ನಡೆದುಕೊಂಡೆ. ಸುಖಪ್ರಸವದಿಂದ ಗಂಡುಮಗು ಜನನವಾಯಿತು. ಮನ ದೋಳಗೆ ಆನಂದವಾಯಿತು. ಮಗುವನ್ನೀತಿ ಹಾಸಿಗೆಯ ಮೇಲೆ ಮಲಗಿಸಿದೆ. ಮಾಡುವ ವಿಧಾನವೆಲ್ಲವನ್ನೂ ನಾನೇ ಮಾಡಿದೆ. ಹೊಟ್ಟಿ ನೋವು ಅಲ್ಲಿಗೆ ನಿಲ್ಲಲಿಲ್ಲ. ಮತ್ತೆ ಹೆಚ್ಚಿನ ವೇಗದಿಂದ ಬೇನೆ ಆರಂಭವಾಯಿತು. ಮತ್ತೊಂದು

ಗಂಡುಮನು ಜನಿಸಿತು ಎರಡನೆಯು ಮನುವನ್ನು ನನ್ನ ಬಿಳಿಯ ಹಾಸಿಗೆಯು ಮೇಲೆ ಮೊದಲ ಕೂಸಿನ ಮಗ್ಗುಲಲ್ಲಿ ಮಲಗಿಸಿದೆ. ನಂತರ ಕೋಣೆಯೆಲ್ಲ ವನ್ನು ಸ್ಪಷ್ಟ ಪಡಿಸಿದೆ.

“ ಸಿಗ್ರಾತಿಕಳಾದ ನಾನು ಎರಡು ಮೆಕ್ಕಳ ತಾಯಿ! ನನ್ನ ಸಂಬಳ ದಿಂದ ಒಬ್ಬಳೆ ಜೀವನ ನಡೆಸಲು ಅಸಾಧ್ಯವೇನಿಸಿದಾಗ, ಈ ಆವಳಿ ಕಂದಮ್ಮು ಗಳ ಆರ್ಪಕೆ! ಇಂಥಹ ಬಡವಳಲ್ಲಿ ಇವುಗಳು ಸುಖದ ಬಾಳನ್ನು ಕಾಣಬಹುದೇ? ಮುಂದೆ ಜೀವಿಸಿದರೂ ಯಾರ ಹೇಸರನ್ನು ಹೇಳಿ ಜೀವಿಸಬೇಕು? ತಂದೆಯಾರು? ತಂದೆಯೆಂಬುನನೊಬ್ಬನಿದ್ದರೂ ಆವನು ಇವರು ತನ್ನವರೆಂದು ಒಷ್ಟಿಕೊಳ್ಳುವನೇ? ನಾನು ಬರಿದ ಪತ್ರಗಳಿಗೆ ಆವನು ತಾಳಿದ ವೂನಾನಿಂದ ಈ ಬಾಲಕರು ಅನಾಧರಾಗಿಯೇ ಬಾಳಬೇಕು ಬಡತನದಲ್ಲಿ ಬೆಳೆದು, ತಂದೆಯಾರೆಂದು ತಿಳಿಯದಲೇ ನಮ್ಮು ತಾಯಿ ಕೆಟ್ಟಿನಡತೆಯವೆಳೆಂದು ತಿಳಿದರೆ ಮುಕ್ಕಳಿಗೆ ತನ್ನ ಮೇಲೆ ಸ್ಪೀತಿ ಇರುವುದೆ? ಅದೇನೇ ಇರಲಿ, ಈಗ ಇವರನ್ನು ಆರ್ಪಿಸುವ ವಿಧಾನವೆಂತು? ಇದೇ ಒಗೆಯು ಪ್ರಶ್ನೆಗಳು ನನ್ನ ತಲೆ ಕೆಡಿಸಿದವು ಹುಚ್ಚಳಾತೆ ಕೋಣೆಯಲ್ಲಿ ಹರಿದಾಡಿದೆ ದುಃಖವು ಹೆಚ್ಚಿತು ದಣುವಿನಿಂದ ಮೈಯಲ್ಲಿ ಎಚ್ಚರವಿರಲಿಲ್ಲ ನಾನೇನು ಮಾಡುವೆನೆಂಬ ಕಲ್ಪನೆಯೇ ನನಗಿರಲಿಲ್ಲ ಹಾಸಿಗೆಯು ಮೇಲೆ ಮಲಗಿ ಸಿದ್ದಿಸುವ ಆಕಂದಮ್ಮುಗಳನ್ನು ನೋಡಿದೆ ಎದೆಸ್ಸೀಂದಿತು! ಪಕ್ಕದಲ್ಲಿದ್ದ ತಲೆದಿಂಬನ್ನು ಆ ಹುಡುಗರ ಮೇಲಿಸುದು ನಾನೂ ಆವೇಶದಲ್ಲಿ ಆ ದಿಂಬಿದ ಮೇಲೆ ಏಚ್ಚರ ತಪ್ಪಿ ಬಿದ್ದು ಬಿಟ್ಟೆ ಅದುವೆನನ್ನ ನೆನಪು. ಎಚ್ಚರವಿಲ್ಲದೆ ಮೂರ್ಖೆ ಹೋಗಿದ್ದೆ. ನಸುಕಿನಲ್ಲಿ ಎದ್ದು ನೋಡಲು ಅವುಗಳು ಸಾವಿನ ಉಡಿಯಲ್ಲಿ ಪೂಣ್ಯ ನಿದ್ರೆಯಲ್ಲಿದ್ದವು. ನನ್ನ ಈ ಪಾಪಕೃತ್ಯ ನಿಮ್ಮಲನಾದ ಸೂರ್ಯಸಿಗೆ ತಿಳಿಯ ಬಾರದೆಂದು, ತೋಟಲ್ಲಿಯೇ ಹಣಿಗಳನ್ನಿಗೆ ಆವರನ್ನು ಹೂಳಬೇಕಾಯಿತು. ಹೂಳಿಡುವ ಕೆಲಸ ಬಹಳ ದಣುವನ್ನು ಒಟ್ಟುಮಾಡಿತು

“ ಆಯಾಸದಿಂದ ಅಂದು ಜ್ವರ ತಲೆದೊರಿತು. ಎಚ್ಚರವಿಲ್ಲದೆ ಎನೇನೋ ಕನಪರಿಸಿದೆ. ಅಡಿಗೆಯವರು ಬಂದು ಇದೆಲ್ಲವನ್ನೂ ಕಂಡು, ಡಾಕ್ಕರರನ್ನು ಕರೆಯಂತಿ ಏಚಾರ ಮಾಡಲಾಗಿ, ಎಲ್ಲವೂ ಹೊರಬಿದ್ದಿತು. ಮೂರನೆಯ ದಿನ ಮನೆಯವರೂ ಬಂದರು ಮುಂದಿನ ವಿಷಯು... ” ಎಂದು

ನುಡಿದು ಮನ್ಯನಾದಳು. ಹೊಡಲಿಗೆ ತನ್ನ ಕರುಣಕತೆಯನ್ನು ಹೇಳಲು ಭಯಗೊಂಡ ಇವಳ ಮುಖವು ಈಗ ನಿಭಯದ ಮುದ್ರೆಯನ್ನು ತಾಳತ್ತು. ದುಃಖದ ಭಾಯೆ ಮಾಯವಾಗಿತ್ತು. ನಿಜವನ್ನು ಹೇಳಿದೆನಲ್ಲವೆಂಬ ಅತ್ಯಂತ ಸಂತುಷ್ಟಿಯ ಹೊಳಪು ಕಾಣುತ್ತಿತ್ತು.

“ ಎರಡನೆಯ ಮಗುವನ್ನೀಲ್ಲಿ ಹೊಳಟ್ಟಿರುವಿ ? ”

“ ನಿಮಗೆ ದೊರಕಿದ ಮಗುವೆಲ್ಲಿಯದು ? ”

“ ಒಂದು ಗಿಡದ ಬುಡದಲ್ಲಿ ”

“ ಎರಡನೆಯ ಮಗುವನ್ನು ನಾನು ದಿನವೂ ಮಲಗುವ ಕೋಕೆಯ ಕಿಡಕಿಯ ಕೆಳಗೆ ಗಿಡಬ್ಲ್ಯಾಗಳ ಮರೆಯಲ್ಲಿ ” ಎಂದು ಹೇಳುವಾಗ ಅಳುವನ್ನು ತಡೆಯುವ ಅವಳ ಯಶ್ಚ ಕೈಮೀರಿತು. ಅವಳ ತುಟಿಗಳರಡೂ ಅದು ರಿದವು ಯಾತನೆಯ ಭಾವಗಳು ಉದ್ದೇಶಗೊಂಡು ಅವಳು ಮತ್ತಿ ಕೈಗಳಿಂದ ಮುಖ ಮುಚ್ಚಿಕೊಂಡು ಅಳತೊಡಗಿದಳು.

ಆ ವಿಚಾರಕೆಯನ್ನು ನಾಜ್ಯಯಾಧಿಕರನು ಪ್ರಾಣ ಕೇಳಿ, ಜೂರಿಯವರ ಅಭಿಪ್ರಾಯವೂ ತನ್ನ ನಿರ್ಣಯದಂತೆ ಏಕೇ ಭವಿಸಿದುದರಿಂದ, ಅಪರಾಧಿಯನ್ನಿದೊಂಷಿಯೆಂದು ನಿರ್ಣಯವನ್ನು ಹೇಳಿ, ನೀಚರೂ ಕಾನುಕರೂ ಹಣದ ಲಾಲನೆಯಲ್ಲಿ ಬಡಜನರ ಮಾನಾಪಮಾನಗಳ ಕಡೆ ಲಕ್ಷ್ಯ. ವಿರದ ಶ್ರೀಮಂತರ ವರ್ತನೆಯನ್ನು ಬುಡಿಸುತ್ತು, ಇವಳನ್ನು ಇಂತಹ ಯಾತನೆಗೆ ಗುರಿಮಾಡಿದ ಆ ಯುವಕನಿಗೆ ಶಿಕ್ಷಣ ವಿಧಿಸುವ ಕ್ರಮ ನಡೆಯಬೇಕೆಂದು ಸೂಚಿಸಿದನು ಇವಳ ದುಃಖವನ್ನು ಕತೆಯನ್ನು ಕೇಳಿ ಉಂಗಿಳಿಗೆ ಮರುಗಿತು.

—Rosalie Prudent

ಕರ್ತವ್ಯ ತೆ

“ ಏನೀರೇ ಏನೀರೇ, ಇಲ್ಲಿ ನೋಡಿ. ನನ್ನ ಹಿಂದೆ ನೀವು ನನ್ನ ಮನಿಗೆ ಬರುವುದಾದರೆ, ನಿಮಗೆ ನಮ್ಮ ಮನೆಯಲ್ಲಿ ಬೆಚ್ಚಗೆ ರಾತ್ರಿಯೆಲ್ಲವೂ ಕಳೆಯಲು ಅನುಕೂಲ ಬರುವಿರಾ? ನೀವು ಕಪ್ಪಗಿದ್ದರೂ ನಿಮ್ಮ ಮುಖದಲ್ಲಿ ಕಳೆ ಇದೆ.” ಎಂಬ ಮಾತುಗಳಿಂದ ಘಾಷಿನೀ ಸಂಜೇ ಸಮಯದಲ್ಲಿ ನಗರದ ದಿಷ್ಟಿನಾದ ತೋರಿಸಿನ ಹತ್ತಿರ ಕಾಲುರಸ್ತಿಯು ಬಳ ನಿಂತು ಅಲ್ಲಿ ಹಾದುಹೊಗುವ ವಿಟರನ್ನು ಕರೆಯ ಹತ್ತಿದಳು. ಇವಳ ಆಶಾಪೂರಿತ ಮಾತುಗಳಾಗಲಿ, ಅಂಥ ಚಳ್ಳರಾತ್ರಿಯಲ್ಲಿ ಮಲಗಲು ಬೆಚ್ಚನ ಮನೆ ಸಿಗುವ ಆಶೆಯಾಗಿ, ಇವಳ ಚೆಲುವಾಗಲಿ, ಯಾರನ್ನೂ ಆಕಷಿಂಧಿಸಲಿಲ್ಲ. ಅಲ್ಲಿಗೆ ಬರುತ್ತಿದ್ದ ಜನ ಇಂತಹ ಬಿನಾ೦ಣದ ಮಾತುಗಳಿಗೆ ಹೋಸಹೋಗಿ, ಜಾಲದಲ್ಲಿ ಬೀಳುವಂತವರಾಗಿದ್ದಿಲ್ಲ. ಯಾರಾದರೂ ವಿಟರ ನೇರವು ಸಿಕ್ಕೇತೀರುದೆಂಬ ಆಸೆಯುಂದ ಈ ಹವಾಷಸಕ್ಕೆ ಇಳಿದ ಘಾಷಿನೀಗೆ ರಾತ್ರಿ ಮುಂದರಿದಂತೆಲ್ಲ ಸಿರಾಶೆ ತಲೆದೋರಿತು. ಸ್ವಲ್ಪ ವೇಳೆ ಕಳೆಯಿತೆಂದರೆ ಪ್ರೋಲಿಸರ ನಿಬಂಧದ ಮೇರಿಗೆ ತಾನು ಸುಮ್ಮನೇ ಪುನಿಗೆ ಹಿಂತಿರುಗಬೇಕಾದರೆ ರಾತ್ರಿ ಕಳೆಯುವುದು ಹೇಗೆಂದು ಮನದೊಳಗೆ ಮರುಗಿದಳು. ವನದ ಸುತ್ತುಲಿನ ರಸ್ತೆಯನ್ನು ಸುತ್ತುವುದು ಮನಿಸಿ ಆಯಾತು ಇಷ್ಟಾದರೂ ಯಾರ ನೇರವೂ ದೊರೆಯುದಿದ್ದುದು ಅವಳಿಗೆ ಆಶ್ಚರ್ಯವೆನಿಸಿತು

ಘಾಷಿನೀಯು ಬಿಂದಿಯ ಬಸವಿಯಂತಹ ಕೀಳು ಅವಸ್ಥೆಯಲ್ಲಿದ್ದರೂ ಅವಳ ವರ್ತನೆಯಲ್ಲಿ ಹೋಸವಿರಲಿಲ್ಲ ಕೇವಲ ಉದರ ಪೋಷಕಿಗಿಂದು ಈ ನೀಚ ಕೆಲಸಕ್ಕಿಳಿದ ಇವಳ ಅನೇಕ ವೇಳೆ ತನ್ನ ಹಾಳುಬಾಳಿನಬಗ್ಗೆ ಮರುಗುತ್ತಿದ್ದಳು ತಾನಿನು. ವರುವ ಜೀವಿಸಿದರೂ ತನ ಲಿ ನಿಜವಾದ ಕಲಾ

ಹೋಗಿತು. ಒಂದು ದಿನದ ಜೀವನಕ್ಕೆ ಬೇಕಾದ ಕನಿಷ್ಠ ಏದು ಪ್ರಾಂಕಿ ನಮ್ಮೆ ಹಣ ಮೊರೆಯದೇ ಇದ್ದು ದುಃಖನುಯವಾದರೆ ಮಾರನೆಯ ದಿನ ಹೇಗೆ ಕಳೆಯಬೇಕೆಂಬ ದುರ್ಭಾತ ಯೋಚನೆ ಫ್ರಾನೀಯನ್ನು ವೇದಿಸತ್ತೊಡಗಿತು ತನ್ನಲ್ಲಿ ಅಡಗಿರುವ ಕಲೆಯ ಉಪಯೋಗ ಜನರಿಗೆ ತಳಿದು, ತಾನೋಬ್ಬ ಗಣ್ಯವ್ಯಕ್ತಿ ಆಗುವಳೆಂಬ ಆಶೆ ಎಂದು ಕೊನೆಗಾಣವುದೆಂಬು ದನ್ನ ಯೋಚಿಸತ್ತೊಡಗಿದಳು

ಸ್ವಲ್ಪಿ ಕಾಲದ ನಂತರ ಇಡೀ ಪ್ರಾರಿಷ ನಗರವನ್ನೇ ಹೋಗಿ ಗೊಳಿಸಿ, ತನ್ನ ಜಾಲದಲ್ಲಿ ಬೀಳುವಂತೆ ಮಾಡಲು ಶಕ್ತಿಯುಕ್ತ ಇವರು, ಅಂದು ಬೀದಿಯಲ್ಲಿ ಒಂದು ದಿನದ ಆಹಾರಕ್ಕಾಗಿ ವಿಟರನ್ನು ಹುಡುಕೆ ನಿರಾಶಗೊಳ್ಳಬೇಕಾಗಿತು ಅವಳ ಇಪ್ಪತ್ತುಮೂರನೇ ವಯಸ್ಸಿನಲ್ಲಿಯೇ ಇಂತಹ ಅವಸ್ಥೆ ಬಂದೊದಗಿಸುವುದು ವಿಷಯವೇ ಸರಿ

ರಾತ್ರಿ ಮುಂದರಿಯಿತು. ಬೀದಿಗಳೆಲ್ಲವೂ ನಿರ್ಜನವಾದವು ಕತ್ತಲಿನ ಆ ಡಿಸೆಂಬರ ರಾತ್ರಿಯಲ್ಲಿ ಎಲ್ಲ ವಾತಾವರಣವೂ ಭೀಕರವಾಗಿ ಕಂಡು ಬಂತು ಅಲ್ಲಲ್ಲಿ ಪ್ರೋಲಿಸರ ತಪಾಸಣೆ ಹೆಚ್ಚುತ್ತೊಡಗಿತು ಮುಂದೆ ಹೆಚ್ಚು ಸಮಯ ಉಳಿಯುವುದು ಅವಾಯಕರವೇನಿಸಿ. ಮನೆಗೆ ಹಿಂತಿರುಗಬೇಕೆಂದು ನಿಶ್ಚಯಾಗಿದಳು.

ಇನ್ನೇನು ಮನೆಯನ್ನು ಸೇರಬೇಕೆಂದು ಬೀದಿಯ ಕೊನೆಯಲ್ಲಿ ತಿರುಗುವ ಹೊತ್ತಿಗೆ, ದೂರದಲ್ಲಿದ್ದ ದೀಪಸ್ತಂಭದ ಕೆಳಗೆ ಯಾವುದೋ ಒಂದು ಗಿಡ್ಡ ವ್ಯಕ್ತಿ ನಿಂತಿರುವಂತೆ ಫ್ರಾನೀಗೆ ಕಾಣಿಸಿತು ಅವಳ ಆಶಾಜ್ಞ್ಯೇತಿಚಿಗುರಿದಂತೆಸಿತು ಹರುವಗೊಂಡು ಅಲ್ಲಿಗೆ ಅವಸರಿದಿದ್ದ ನಡಿದಳು. ಆವ್ಯಕ್ತಿ ಇದ್ದ ಸ್ಥಳಕ್ಕೆ ಹೋಗುವ ಹೊತ್ತಿಗೆ, ಆವ್ಯಕ್ತಿ ಕೆಳಗೆ ಬೀಳುವಂತೆ ಕಂಡುಬಂತು. ಬೀಳದ ಅದನ್ನು ತಡೆಯಬೇಕೆಂದು ಸಮೀಪಿಸುವ ಹೊತ್ತಿಗೆ ನೆರಳನಲ್ಲಿ ಆವ್ಯಕ್ತಿ ಮೆಲ್ಲನೆ ಮುದುಡಿಕೊಂಡು ನೆಲಕ್ಕುರುಳಿದ್ದಿತು.

ಹತ್ತಿರ ಹೋಗಿ ಕಂಬಳಿಯಂದ ಮುಚ್ಚದ ಆ ಮುದ್ದೆಯ ಕೆಳಗೆ ಈನ್ನೆರಡು ವರುವದ ಬಾಲಕನು ಅರೆಜೀವಂದಿಂದ ಉಸಿರಿಡುತ್ತಿದ್ದನ್ನು ಕಂಡಳು. ಈ ಸಂಕಟ ದೃಷ್ಟಿನಷ್ಟು ನೋಡಿ ಹತಾಶಾದಳು ಅಪ್ಪರಲ್ಲೇ ಆ ಬಾಲಕನು ಮೆಲ್ಲಿಗೆ ಹೀಳಿ ಸ್ವರದಲ್ಲಿ “ನನಗೆ ಆರು ದಿನಗಳಿಂದ ಆಹಾರವಿಲ್ಲ ಹಾವೆ

ಯಿಂದ ನಿತ್ಯಾಳ, ಮೇಲೆ ಚೆಳಿಯಿಂದ ನಡುಕವೂ ಬಹಳ. ನನಗೆ ಆಶ್ರಯ; ಕೊಡಲಾರಿರಾ? ” ಎಂದು ನುಡಿದ ಅವನ ಮಾತು ಕೇಳಿ ಘೋನೀರು ಹೃದಯ ಕರಗಿತು.

“ನನ್ನ ಪ್ರೀತಿಯ ಮಗು, ನಿನಗೆ ಭಯ ಬೇಡ.” ಎಂದು ಆ ಮಗು ವನ್ನು ಎತ್ತಿಕೊಂಡು ಬೇಗ ಮನಸೆಗೆ ನಡೆಳು ದಾರಿಯಲ್ಲಿ ಆ ಮಗು ಬಿಕ್ಕಿ ಬಿಕ್ಕಿ ಅರತ್ತಿದೆಗಿತು ಅವನಿಗೆ ಧೈರ್ಯ ಹೇಳುತ್ತ. “ಮಗೂ ಅಳಬೇಡ ಇಗೋ ನನ್ನ ಮನೆ ಬಂದೇಬಿಟ್ಟಿತು. ಅಲ್ಲಿ ನಿನ್ನನ್ನು ಬೆಚ್ಚುನ ಹಾಸಿಗೆಯ ಮೇಲೆ ಮಲಗಿಸುವೆ ” ಎಂದು ಸಮಾಧಾನ ಹೇಳುತ್ತ ಮನೆ ಸೇರಿದಳು.

ಮಲಗುವ ಕೋಣಗೆ ಹೋದ ಕೂಡಲೀ, ಆ ಮಗು ಹಿಗ್ಗಿಸಿಂದ “ಅಹಾ, ಎಷ್ಟು ಬೆಚ್ಚಿಗಿದೆ, ಇಲ್ಲ! ನಿನಗೆ ಇಲ್ಲಿ ಬಹು ಸುಖವೇನಿಸುತ್ತದೆ. ಆರು ದಿನಗಳಿಂದ ದಿನರಾತ್ರಿ ಸಹಾ ಬೀದಿಯಲ್ಲೇ ಕಳೆದಿದ್ದೇನೆ ಹಸಿವಾಗು ತ್ರಿದೆ ಏನಾದರೂ ತಿನ್ನಲು ಕೊಡುವೆಯಾ, ಮಹಾತಾಯಾ? ” ಎಂದು ಬೇಡಿದನು

ಮಾರನೆಯ ದಿನಕ್ಕೆಂದು ಕಾದಿಟ್ಟ ಸಣ್ಣ ಬ್ರೆಡ್ ತುಂಡನ್ನು, ಸ್ಪ್ಲಿ ಬಾಂಡಿ ಪಾನೀಯವನ್ನು ಕೊಂಚೆ ಬಿಸ್ಟ್ರೇಟನ್ನು ಆಶ್ಯಾನದ ತಿಂದನಂತರ ಅವನಿಗೆ ತನ್ನ ಕತೆಯನ್ನು ಹೇಳಲು ಶಕ್ತಿ ಬಂದಿತು ತನ್ನ ಕತೆಯನ್ನು ಸರಳ ಮೂತಿನಲ್ಲಿ ಹೇಳತ್ತಾಡಿಗಿದೆ

ಚಿತ್ರಗಾರನಾದ ಅವನ ತಾತ ಒಂದು ತಿಂಗಳ ಹಿಂದೆ ಮುಪ್ಪಿಸಿಂದ ಮರಣಹೋಂದಿದ ಅವನು ಸಾಯಿವನನ್ನು ಒಂದು ದಿನ ಹಿಗೆ ಹೇಳಿದ್ದಃ “ಮಗೂ, ನನ್ನ ಸಾವಿನ ನಂತರ ನಿಂನು ಘೋರಿಸ ನಗರದಲ್ಲಿ ನನ್ನ ತಮ್ಮನ ಹತ್ತಿರ ಹೋಗು. ಅವನಿಗೆ ಒರೆದ ಕಾಗದವೋಂದು ನನ್ನ ಕಿಸೆಯಲ್ಲಿದೆ. ಅದನ್ನು ಅವನಿಗೆ ನಿಂನು ತೋರಿಸಿದರೆ, ನಿನಗೆ ಎಲ್ಲ ಸಹಾಯವನ್ನು ಮಾಡುವನು ನಿನಗೆ ಈ ಚಿತ್ರಕಲೆಯಲ್ಲಿ ಹೆಚ್ಚು ಅಭಿರುಚಿ ಇರುವುದರಿಂದ ನಿಂನು ಘೋರಿಸ ನಗರದಲ್ಲಿ ಹೆಸರು ಗಳಿಸುವಿ. ಈ ವಿಧೇ ನಿನಗೆ ಕೀರ್ತಿ ಸಂಪತ್ತು ಗಳನ್ನು ತಂದುಕೊಡುವುದು.”

ಅವನ ತಾತನ ಮರಣಾನಂತರ ಮನೆಯಲ್ಲಿ ಇದ್ದ ಮೂವತ್ತು ಪ್ರಾಂಕುಗಳನ್ನು ಆತನ ಹಳೆಯ ಕೋಟಿನ ಕಿಸೆಯಲ್ಲಿರಿಸಿಕೊಂಡು ಅದನ್ನು

ಧರಿಸಿಕೊಂಡು ಆ ಕಾಗದದೊಂದಿಗೆ ಪ್ರಯೋಜನ ನಗರಕ್ಕೆ ಹಾದಚಾರಿಯಾಗಿ
ನೋರಟ. ಪ್ರಯೋಜನ ನಗರದಲ್ಲಿ ವಿಚಾರಿಸಲಾಗಿ ಆ ಹೇಸರಿನ ಮನುಷ್ಯನೇ
ಇರಲಿಲ್ಲವೆಂದು ಕಂಡುಬಂತು. ಹುಡುಕಿ ಹುಡುಕಿ ಆ ಹುಡುಗ ಬೇಸತ್ತು
ಬೇಜಾರು ಹೊಂದಿದ. ತನ್ನ ತಾತನ ತಮ್ಮನು ಆರು ವರುಹಗಳ ಹಿಂದೆ
ಆ ಉಂಟಾಗಿ ತೊರೆದು ಎಲ್ಲಿಗೂ ಹೊಗಿಬಿಟ್ಟಿದ್ದನಂತೆ. ತಮ್ಮ ಉಂಟಿನಿಂದ
ಪ್ರಯೋಜನ ನಗರಕ್ಕೆ ಬಂದು ಸೇರುವುದಕ್ಕೆ ಗಾಡಿಯನ್ನಿಗೆ ಕೊಟ್ಟಿ
ಉಳಿದ ಹಣವಿಂದ ಸ್ವಲ್ಪ ದಿನ ಕಳೆದನಂತರ, ಅಂದಿಗೆ ಆರು ದಿನಗಳ ಪರ್ಯಂತ
ಉಪನಾಸವಿರಬೇಕಾಯಿತು ಮಲಗುವುದಕ್ಕೆ ನೇರಳಿಲ್ಲದೆ ಅಲೆದಲೆದು
ಬೇಸತ್ತು ಹಣ್ಣಾಗಿದ್ದು. ಆ ಅವಸ್ಥೆಯಲ್ಲಿ ಪ್ರಯೋಜನ ನೇರವು ದೊರೆಯಿತು.
ತನ್ನ ವಸ್ತ್ರ ಹೀಗಾಯಂತೆ ದುಃಖಿ ದುಃಖಿ ನಡುನಡುವೆ ತಡೆತಡೆದು
ತನ್ನ ಕರಣಾಜನಕ ಕತೆಯನ್ನು ವಿವರಿಸಿದ

ಆರು ದಿನಗಳಿಂದ ಅಲೆದಲೆದು ದಣಿದ ಅವನ ಶರೀರ ವಿಶ್ವಾಂತಿ ಬೇಡು
ತ್ತಿತ್ತು. ಅವನ ಕಣ್ಣಗಳು ಸಿದ್ದೆಯ ಭಾರದಿಂದ ಮುಚ್ಚತ್ತೆಡಗಿದವು.
ಅಧ ಅಧ ಬಿಕ್ಕುತ್ತ ಆರೆ ಮಾತಿನಲ್ಲಿ ಅವನು ಏನನ್ನೊಂದು ಹೇಳತ್ತಿರಲು
ಫ್ರಾನ್ಸೀಯು ಮರುಕಗೊಂಡು ಅವನನ್ನು ಮೆತ್ತನ ಹಾಸಿಗಂಯಲ್ಲಿ ಮಲಗಿಸಿದ
ಕೂಡಲೇ ಆ ಮಗುವು ಸಿದ್ದ ಮಾಡತೊಡಗಿದ. ತಾನೂ ಅವನ ಪಕ್ಕದಲ್ಲಿಯೇ
ಮಲಗಲು ಬೇಗನೇ ಅವಳಿಗೂ ಸಿದ್ದ ಹತ್ತಿತ್ತು.

ಮಾರನೆಯ ದಿನ ನೇರಮನೆಯವರಿಂದ ಸಾಲ ತಂಡು ಹೋಟೆಲಿನಲ್ಲಿ
ಇಬ್ಬರೂ ಮಧ್ಯಾಹ್ನದ ಉಂಟ ಮುಗಿಸಿದ ನಂತರ ಸಂಜೀ ಆಗುವವರೆವಿಗೂ
ಮನೆಯಲ್ಲಿದ್ದ ಅವನಲ್ಲಿಯೇ ಇರಬೇಕೆಂದು ಹೇಳಿ ಅಂದಿನ ಜೀವನಕ್ಕೆ
ವಿಲಾಸಿಗಳಾರಾದರೂ ದೊರೆಯುವರೇನೋ ಎಂದು ಪರಿಚಿತ ಸ್ಥಳಕ್ಕೆ
ಹೋದಳು. ದೈವಾಸುಕೂಲದಿಂದ ಎಂದಿಗಿಂತಲೂ ಅವಳಿಗೆ ಹೆಚ್ಚಿನ ಹಣ
ದೊರೆಯಿತು. ಅದರ ನೇರವಿನಿಂದ ತನ್ನಲ್ಲಿ ಪಾಲನೆಗಾಗಿ ಬಂದಿದ್ದ ಬಾಲಕ
ನನ್ನು ಸಂತ್ತೇಷಿದಳು.

ಆದರೆ ಒಂದು ದಿನ ಇದೇ ಬಗೆಯಾಗಿ ಬೀದಿಯಲ್ಲಿ ವಿಲಾಸಿಗಳನ್ನು
ಆಕಾಶದಲ್ಲಿ ಕೆಲಸದಲ್ಲಿರಲು ಬಹು ಹೊತ್ತಾದುದರಿಂದ ಪೂರ್ವೀಸರಿಂದ
ಹಡಿಯಲ್ಪಟ್ಟ ಅವಳು ಸರೆಮನೆ ಸೇರಬೇಕಾಯಿತು. ತಾಯಾಯಾತೆ

ಸಂತ್ಯೇಸಿ, ಪ್ರೋಫೆಸರ್ತ್ ಬಂದ ಆ ಬಾಲಕನನ್ನು ಪಾಲಿಸಬೇಕೆಂದು ಹಂಬಲಿಸು ಶ್ರೀದ್ವ ಅವಳ ತಾಯ್ತನದ ಆಶೀಗೆ ಕಲ್ಲು ಬಿತ್ತು ಸೆರೆಮನೆ ಸೇರುವಾಗ ಅವಳಿಗಾದ ವ್ಯಧಿ ಇಂತಹ ಸನ್ನಿಹಿತಗಳ ಅನುಭವವು ಕರೆಗೆ ವಿದಿತ

ವ್ಯಾರನೈಯ ದಿನ ಬೀಳಿಗಾದ ಕೂಡಲೇ ಆ ಕೊಣೆಯ ಯಜಮಾನ ಬಂದು, ಫ್ಯಾನೀಯು ಜೇಲಿನಲ್ಲಿರುವಳೆಂದು ಹೇಳಿ, ಅವನನ್ನು ಮನ್ಯಾಂದ ಹೊರಗೆಹಾಕಿದನು ಅವಳಂದು ಸಂಜೀ ಇತ್ತು ಹನ್ನೆರಡು ಪ್ರಾಂಕುಗಳಿಂದ ಎಳಿ ವಯಸ್ಸಿನಲ್ಲಿ ಜೀವನದ ವಾಗ್ರ ಕಾಣದೆ ಮತ್ತೆ ಪ್ಯಾರಿಸ ನಗರದಲ್ಲಿ ಅಲೆಯಬೇಕಾಗಂತು

X X X

ಹದಿನ್ಯೇದು ವರುಷಗಳ ನಂತರ ಬಂದು ದಿನ ಪ್ಯಾರಿಸದ ದಿನ ಪತ್ರಿಕೆ ಗಳಲ್ಲಿ ದೊಡ್ಡ ಅಪ್ಪರಗಳಲ್ಲಿ ಫ್ಯಾನೀ ಕ್ಲಾರಿಯೆಟ್ (Fanny Clarriot) ಎಂಬ ನರ್ತಕಿಯು ಪಾಶ್ಚಾತ್ಯವಾಯವಿನಿಂದ ನರಕುತ್ತಿರುವಳೆಂದು ಪ್ರಕಟ ವಾಗಿತ್ತು. ಪತ್ರಿಕಾಕರ್ತರು ಅವಳ ಬಗ್ಗೆ ಬಹುಶಾಖಾನೀಯ ಲೇಖನಗಳನ್ನು ಬರೆದಿದ್ದರು ನರ್ತನದಲ್ಲಿ ಹೇಸರುಗಳಿಸಿ, ಅನೇಕ ಶ್ರೀಮಂತರನ್ನು ಮರುಭುಗೊಳಿಸಿ, ರಾಜಮಾರಾಜನ್ನು ತನ್ನ ಪಾದಾಕ್ರಾಂತರಾಗುವಂತೆ ಮಾಡಿದ ಆ ಸ್ನಾತ್ಯರಾಣಿಯ ಬಗ್ಗೆ ಒರದ ಬಹು ಸ್ತುತ್ಯಪರ ಅಗ್ರಲೇಖನಗಳನ್ನು ಫ್ರಾನ್ಸೆ ದೇಶದಲ್ಲಿ ಚಿತ್ರಗಾರನೇಂದು ಹೇಡು ಗಳಿಸಿದ ಫ್ರಾಸ್ಪಿಸ್ ಗೋರ್ ಲೆಂಡನ್ ನೋಡಿ ಆಶ್ಚರ್ಯಚಕ್ಕಿತನಾದ ಹದಿನ್ಯೇದು ವರುಷಗಳ ಹಿಂದೆ ಚಳಿಯ ರಾತ್ರಿಯಲ್ಲಿ ಸ್ವಲ್ಪ ದಿನ ತನ್ನನ್ನು ಸಾವಿನ ಬಾಗಂದ ತಪ್ಪಿಸಿ ತನ್ನ ಪ್ರೇರಣೆಗೆ ಗೆಂದು ಜೇಲನ್ನು ನೇರಿದ ಫ್ಯಾನೀಯೇ ಇವಳಾಗಿರಬಹುದೆಂದು ಆತನು ಯೋಚಿಸಿದ ಸಂಪಾದಕರ ಸಂತಾಪಸಾಚಕ ಮಾತ್ರಗಳು ಅವನನ್ನು ಬಹು ನೋರುಹಿಸಿದ್ದವು “ಆತೂ ಶ್ರೀಮಂತಿಕೆಯಲ್ಲಿ ಸುಖಿಸಿದ ಜೀವವಿಂದು ಸಾಲದಲ್ಲಿ ಮುಕುಗಿ ಬೇನೆಗೆ ಆರ್ಥ್ಯಕೆ ಇಲ್ಲದೆ ಮಂಡಿಯಬೇಕೇ? ಕಲೆಗಾಗಿ ದುಡಿದ ಜೀವಿಗಳಿಗೆ ಕಲೋಪಾಶಕರಿಂದ ಇದು ತಾನೆ ನೇರವು? ನಾಡು ಇಂತಹ ಕಲಾಜೀವಿಗಳನ್ನು ಮರೆಯಬಾರದು” ಮುಂತಾಗಿ ಬರೆದ ಸಾಪಾದಕರ ಸವಾಲಿನ ವಾಕ್ಯಗಳು ಇವನನ್ನು ಕಣ್ಣಿರೆಯುವಂತೆ ಮಾಡಿದವು ಅನೀರಿಸ್ತಿತವಾಗಿ ಅವನ ಕಣ್ಣಿಲ್ಲ ಸೀರು ತುಂಬಿ ದೃಷ್ಟಿ ಮಂದವಾಗಂತು “ಇಲ್ಲ, ಇಲ್ಲ ನನ್ನ ತಾಯು ಫ್ಯಾನೀ ಎಂದಿಗೂ ವೈದ್ಯರಿಂದ ಪ್ರೋಷಣೆ

ಇಲ್ಲದೆ ಸಾಯಲಾರಜು” ಎಂದು ಮನದಲ್ಲಿಯೇ ನಿರ್ಧರಿಸಿದ. ಈ ಅವಸ್ಥೆಗೆ ಬರುವುದರ ಮುನ್ನ ಅವಳನ್ನು ಅನೇಕ ಸಲ ನೃತ್ಯ ಗ್ರಹಗಳಲ್ಲಿ, ಅನೇಕ ಬಹಿರಂಗ ಪ್ರದೇಶಗಳಲ್ಲಿ, ವಿಲಾಸಿಗಳ ಸಂತೋಷ ಕೂಟಗಳಲ್ಲಿ, ಇತರ ಸ್ಥಳಗಳಲ್ಲಿ ಕಂಡು ಅವಳಾರಂಬುವುದನ್ನು ದೂರವಿಂದಲೇ ಗುರುತಿಸಿದ್ದರು. ಒಳ್ಳೇ ಅಂತಹಿನಲ್ಲಿದ್ದ ಶ್ರೀಮಂತಿಕೆಯಲ್ಲಿ ಮೆರೆಯುತ್ತಿರುವ ಅವಳನ್ನು ಮಾತನಾಡಿಸಿದರೆ ಗುರುತಿಸುವಳೋ ಇಲ್ಲವೋ ಎಂಬ ಸಂಶಯ ಅವಳನ್ನು ದೂರವಿಂದಲೇ ನೋಡಿ ಸಂತೋಷಿಸುವುತ್ತಿರುತ್ತು. ಅವಳ ಬಗ್ಗೆ ಹೆಚ್ಚಿನ ವಿವರಗಳನ್ನು ವಿಚಾರಿಸಿ ಸಮಾಧಾನ ಹೊಂದಿದ್ದ ಅವಳ ಸಕಾಲದ ಮಹತ್ವದ ನೇರವಿನಿಂದ ತಾನು ಇಂತಹ ಸ್ಥಿತಿಗೆ ಬಂದು, ತಾನೊಷ್ಟಿ ಮನುಷ್ಯನಾಗಿ, ಗ್ರಹಸ್ಥನಂತೆ ಜೀವಿಸಲು ಕಾರಣಾದ ಅವಳಿಗೆ ಈಗ ತಪ್ಪದಲೇ ಸಹಾಯ ಮಾಡುವುದು ಮಾನವತ್ವದ ಮಾನವತ್ವದಲ್ಲಿ ಲಕ್ಷಣವಿಂದಂ, ಕೃತಜ್ಞತೆಯ ಕುರುಹುಂದು ನೇನಿದನು ಒಂದು ಕಾಲದಲ್ಲಿ ಸಮಸ್ತ ಪ್ರಾರಿಸ ನಗರವನ್ನೇ ತನ್ನ ಮೋಹಜಾಲದಲ್ಲಿ ಕೆಡವಿ, ಶ್ರೀಮಂತಿಕೆಯನ್ನು ಅನುಭವಿಸಿ, ವೈಭವದಿಂದ ಮೆರದ, ಆವಳಿಗೆ ಇಂತಹ ದುರ್ಬಾವಸ್ಥೆ ಬಂದಿರುವಾಗ ಸಹಾಯ ಮಾಡುವುದು ತನ್ನ ಕರ್ತವ್ಯವೆಂದು ನಿಶ್ಚಯಿಸಿದ

ತನ್ನ ಪ್ರಶ್ನಾತ್ಮಕ ಯಂದ ಗಳಿಸಿದ ಹಣವು ಸಾಕಷ್ಟಿತ್ತು ಆಗಲೇ ಉತ್ತಮ ಚಿತ್ರಗಾರನಿಂಬ ಹೆಸರು ಗಳಿಸಿರುವ ಸರಿಂದ, ತನ್ನ ಸ್ಥಿತಿ ಮುಂದೆ ಹೆಚ್ಚು ಅಭಿವೃದ್ಧಿಯಾಗುವ ಸಂಭವವಿತ್ತು. ಅವಳನ್ನು ಸಾಕುತಾಯಿಂಬ ಭಾವನೆಯಿಂದ ಗೌರವಿಸಿದ ಆ ವ್ಯಾಧಿಪ್ರಸ್ಥಾದ ಪ್ರಾಸೀಯನ್ನು ಹೆಸರಾದ ಚಿಕಿತ್ಸಾಲಯಕ್ಕೆ ಕರೆದುಕೊಂಡು ಹೊಗಿ ಒಳ್ಳೇಯ ಪ್ರೇದ್ಯರಿಂದ ಆರ್ಪಕೆ ದೊರೆಯುವಂತೆ ಮಾಡಿದ ಆದರೆ ಅಧಾರಂಗವಾಯಿವಿಗೆ ಬಲಿಯಾದ ಯಾವ ಮಾನವನೂ ಪೂರ್ಣ ಗುಣಹೋಂದಲಾರನೀದು ಅವನಿಗೆ ತಿಳಿದಿತ್ತು ಪ್ರೇಲ್ಪಿ ಕಡಮೆಯಾದಂತೆ ಮತ್ತೆ ದ್ವಿಗುಣಿತವಾದ ಸತ್ಯದಿಂದ ರೋಗಿಯನ್ನು ಹೀಡಿಸುವುದು ಈ ವ್ಯಾಧಿಯ ಲಕ್ಷಣವೆಂದೂ ಅರಿತಿದ್ದನು ಅಂತಹ ಅವಸ್ಥೆ ಇವಳಿಗೆ ಬಾರದಿರಲೇದು ದೇವರನ್ನು ಬೇಡಿದ

ಒಂದಿರದು ತಿಂಗಳ ಆರ್ಪಕೆಯಿಂದ ಅವಳಿಗೆ ಸ್ವಲ್ಪ ಗುಣವಾದಂತೆ ಕಂಡುಬಂತು. ಡಾಕ್ಟರುಗಳು ಆಕೆಯನ್ನು ವಿಶ್ವಾಂತಿಗಾಗಿ ಬೇರೊಂದು

ಕಡೆಗೆ ಕರೆದುಕೊಂಡು ಹೋಗಬಹುದೆಂದು ಸೂಚಿಸಿದರು ಆ ಬೇನೆಯಾವ ಸನುಯದಲ್ಲಿ ಪುನರ್ ಕಾಣಿಸಿಕೊಳ್ಳುವುದೆಂಬುದನ್ನು ಹೇಳಲಾಗದೆಂದೂ, ರೋಗಿಯ ಅರ್ಪಕೆಯಲ್ಲಿ ಯಾವ ಒಗೆಯ ಕೊರತೆ ಇರಬಾರದೆಂದೂ ಹೇಳಿದರು. ಇದಲ್ಲದೆ ಅವಳ ಹೈದರ್ ವಿಕಾರಗೊಳ್ಳುವ ಭಯಾನಕ ಸನ್ನಿಹಿತ ಗಳಿಂದ ಅವನು ದೂರ ಇರುವಂತೆ ನೋಡಿಕೊಳ್ಳಬೇಕೆಂದು ಎಚ್ಚರಿಸಿದರು

ಅವರ ಸೂಚನೆಯುತ್ತೆ ಶ್ರೀಮಂತರ ಮನಿಗಳಲ್ಲಿ ಸಿಗುವ ಅನುಕೂಲತೆ ಗಳಿಗೆ ಕಡಿಮೆಯಾಗದಂತೆ ಎಲ್ಲ ಏವಾರ್ಥದುಗಳನ್ನೂ ಮಾಡಿದ. ಅವಳೊಂದಿಗೆ ತಾನೂ ಇರಹತ್ತಿದ ತಾನಾರಂಬ ವಿಷಯ ಮಾತ್ರ ಅವಳಿಗೆ ತಿಳಿಸಲಿಲ್ಲ ಯಾವನೋ ಓವರ್ ಶ್ರೀಮಂತ ಯಂವಕ ತನ್ನನ್ನು ಅರ್ಪಿಸುತ್ತಿರುವನೆಂದು ಮಾತ್ರ ತಿಳಿದಿದ್ದಳು ಅಂದು ಡಿಸೆಂಬರ ತಿಂಗಳ ಚಳಿರಾತ್ರಿಯಲ್ಲಿ ಆಶ್ರಯ ವಿಶ್ವ ನಿರಾಶ್ರಿತ ಬಾಲಕನೇ ಇವನೆಂದು ಅವಳಿಗೆ ತಿಳಿದಿರಲಿಲ್ಲ ಹದಿನ್ನೆಂದು ದಿನಗಳಲ್ಲಿ ಮತ್ತೆ ಆ ಬೇನೆ ಉಗ್ರರೂಪದಲ್ಲಿ ಕಾಣಿಸಿಕೊಂಡಿತು

ಅಂದು ಅವನು ಅಮಿತ ಹುಳ್ಳು ಹಿಡಿದವನಳಂತೆ ಆಫೆಟಿಸತೊಡಗಿ ದಳು ಕಡೆಯ ದಿನ ಆ ಯುವಕನನ್ನು ತನ್ನ ಆಲಿಂಗನದ ಹಿಡಿತದಲ್ಲಿ ಸಿಗುವಂತೆ ಮಾಡಿ ಮುದ್ದಿನ ಸುರಿಸಣೆ ಸುರಿಸುತ್ತು ಲೇ ಮಾಡಿದ್ದು

X X X X

ಅಂದು ಚಿತ್ರಕಲಾ ಪ್ರದರ್ಶನ ಮಹೋತ್ಸವ ನಡೆದಿದೆ ಪ್ರಾಸ್ತಿಸ್ತಾ ಗೋರಲಾಂಡನು ಬರೆದ ಹುಳ್ಳು ಚಿತ್ರವನ್ನು ಎಲ್ಲರೂ ಹೊಗಳು ವರರೆ. ಅದಕ್ಕೆ ಪ್ರಧಾನ ಬಹುಮಾನ ದೊರೆತತ್ತು

ಇವನನ್ನು ಸತ್ಯರಿಸಿಲು ಏರ್ ಡಿಸಿದ ಥಾಟದ ಸಮಾರಂಭದಲ್ಲಿ ಇವನ ಕಿವಿಗೆ ಬಿಡ್ಡ ಒಂದೆರಡು ಮಾತುಗಳು ಅವನನ್ನು ನೋರ್ಯಾಸಿದವು. ಮಿತ್ರರಾದ ಕಲಾವಿದರು ತಾನು ಘ್ರಾನೀಗೆ ತೋರ್ದರ ಆರ್ಪಕೆಯೆ ಬಗ್ಗೆ ತಮ್ಮ ಕಲ್ಪನೆಯೆ ಆರೋಪದ ಮಾತುಗಳು ಇವನ ಹೈದರ್ ವನನ್ನು ಕಲಕಿದವು ಆದರೆ ಅಂತಹ ತಮ್ಮನ್ನು ತಾನು ಮಾಡಿರಲಿಲ್ಲವಾದುದರಿಂದ, ಧೈರ್ಯದಿಂದ ಘ್ರಾನೀಯ ಎಲ್ಲ ವಿವರಗಳನ್ನು ಸಾಂಗವಾಗಿ ವಿವರಿಸಿದ ಅಲ್ಲಿ ನೇರೆದ ಇತರ ಕಲಾವಿದರು ಅವನ ಕತೆ ಕೇಳಿ. ವಿಶ್ವಾಸ ತೋರಿ, ಅವನ ಕೃತಜ್ಞ ತೀಗೆ ಅಭಿವಂದಿಸಿದರು.

ಕೊಲೆಯ ಸೇಡು

ಸಾರ್ಕಿನಿಯಾ ಪ್ರಾಂತದ ಕಡಲ ತೀರದಲ್ಲಿ ನಿರ್ಮಿತವಾದ ಪರ್ವತ ಶ್ರೀಣಿಗಳ ಪದರಿನಲ್ಲಿ ಬೋನಿಫಾಸಿಯೋ ಎಂಬ ನಗರವಿತ್ತು. ಈ ಉರು ಸಮುದ್ರ ತೀರಕ್ಕೆ ಒಹಳ ಎತ್ತರವೇನೂ ಇರಲಿಲ್ಲ ಎತ್ತರವಾದ ದಿನ್ನೆಯಲ್ಲಿ ಬೆಳೆದುನಿಂತ ಆ ಉರು ಸಣ್ಣ ದಾದರೂ ಅಲ್ಲಿಯ ಬೀದಿಗಳು ನಿಚ್ಚೆಟಿಕೆಯ ಮಟ್ಟಲುಗಳಂತೆ ಮೇಲನ್ನಿಂದ ಕೆಳಗಿನ ಸಮುದ್ರತೀರದವರೆಗೂ ಹರಡಿ ಕೊಂಡಿದ್ದವು ಬೆಳ್ಗಳ ಶೋಭಿಸುವ ಆ ಮನೆಗಳು ಮೇಲನ್ನಿಂದಾಗಲಿ, ದೂರ ದಿಂದಾಗಲಿ ನೋಡುವವರಿಗೆ ಹಸಿರು ಗಡಗಳ ನಡುವೆ ನಿರ್ಮಿತವಾದ ಪ್ರಸ್ತಿಗಳ ಗೂಡುಗಳಂತೆ ಕಣ್ಣಿಗಾನುದವನನ್ನುಂಟು ಮಾಡುತ್ತಿದ್ದವು. ವಿಧವೆಯಾದ ಪವಲೋನಾಳ ಮನೆ ಕೊನೆಯ ಪದರಿನಲ್ಲಿ ಸಮುದ್ರದ ಅಂಚಿನಲ್ಲಿ ನಿರ್ಮಿತವಾದುದರಿಂದ ಅವಳು ತನ್ನ ಪುನೆಯ ಕಟಕಿಗಳಿಂದ ಎದುರಿಗಿದ್ದ ಸಮುದ್ರ ಪ್ರದೇಶವನ್ನೂ, ಪಕ್ಕದಲ್ಲಿ ಹರಡಿಕೊಂಡಿದ್ದ ವಿಸ್ತಾರ ವಾದ ಭೂಭಾಗವನನ್ನೂ ನೋಡಿ ಆನಂದಿಸಲು ಅವಳಿಗೆ ಆನುಕೂಲವಿತ್ತು ಅವಳ ಬಂಧುಗಳಿಂದರೆ ಬೆಳೆದು ನಿಂತ ಮಗ, ಅಂಟೋನಿ ಮತ್ತು ಬಹು ಜಾತಿಯ ಹೆಣ್ಣುನಾಯಿ ಪ್ರೀಸ್ಕಿ (Plesky). ಅಂಟೋನಿ ಇದನ್ನು ಬೇಟಿಗೆ ಉಪಯೋಗಿಸುತ್ತಿದ್ದನು

ಒಂದು ದಿನ ಭಿನ್ನಾಭಿಪ್ರಾಯದ ವಾದದಲ್ಲಿ ಮೋದಲಾದ ಜಗತ್ತವು ದ್ವೀಪದಲ್ಲಿ ಕೊನೆಗೊಂಡು ಶತ್ರುವಾದ ನಿಕೋಲೇಸ್ ರಾವೋಲಾಟಿಯು ಮೋಸದಿಂದ ಆಂಟೋನಿಯನ್ನು ಚೂರಿಯಾದ ತಿವಿದು ಕೊಂಡುಬಿಟ್ಟನು.

ಅವನ ಮೃತ ಕಳೇಬರವನ್ನು ಘೀತ್ರರು ಆವನ ಪುನೆಗೆ ತಂದಿರಿಸಲು ಹೂಹಾರಿ ನೀತ ಆ ಮುದುಕಿ ತನ್ನ ಮಗನ ಶವವನ್ನು ಎವೆ ಇಕ್ಕೆದೇ ನೋಡುತ್ತ ನೀತಕು; ಕಣ್ಣಿ ರಿಡಲಿಲ್ಲ. ಮುನದಲ್ಲಿಯೇ ಯೋಚಿಸಿ ಒಂದು ನಿಶ್ಚಯಕ್ಕೆ ಬಂದು ನೇರಿದಿದ್ದವರನ್ನು ದಯವಿಟ್ಟು ಹೋಗಂದು ಕೇಳಿ ಕೊಂಡಳು.

ಆ ಶವವನ್ನು ಮಂಚದ ಮೇಲಿರಿಸಿ ಜನರು ತಮ್ಮ ಮನೆಗಳಿಗೆ

ಸರಿದರು. ತನ್ನ ಯೆಚವಾನನನನ್ನು ಸ್ತ್ರೀತಿಸಿದ ನಾಯಿ ಆ ಶವದ ಹತ್ತಿರವೇ ಕಾದು ನಿಂತಿತ್ತು. ಯಾರನ್ನೂ ಹತ್ತಿರ ಬರಗೊಡಲಿಲ್ಲ

ಎಕಾಂತದಲ್ಲಿ ಆ ಮುದುಕಿ ಸಾಕಷ್ಟು ಅತ್ತೆಳು ಅವನನ್ನು ಸಮೀಪಿಸಿ ರಕ್ತಸ್ಥಿತವಾದ ಮುಖವನ್ನು ತನ್ನ ಕಣ್ಣೀರಿನಿಂದ ತೋಳಿದಳು. ಚೂರಿಯಿಂದ ಗಾಯಗೊಂಡ ಎಲ್ಲ ಭಾಗವನ್ನು ಮುಟ್ಟು ನೋಡಿದಂತೆಲ್ಲ ಅವಳ ರೋಗ ಇನ್ನುಡಿಯಾಯಿತು ಹುಜ್ಜುಳಂತೆ ಅವನ ಶರೀರದಲ್ಲಿ ಉಸಿರಾಡುವುದೇನೋ ಎಂದು ಎದೆಯ ಮೇಲೆ ತಲೆಯಿಟ್ಟು ನೋಡಿದಳು ಅವನ ಗಲ್ಲಿಗಳನ್ನು ಸವರುತ್ತ ತೆರೆದುಸುಂತ ರಕ್ತ ವಿಹೀನವಾದ ಅವನ ತುಂಟಿಗಳನ್ನು ಅವಿತ ಸ್ತ್ರೀತಿಯಾದ ಚುಂಬಿಸಿದಳು ನಿವಾರಹವಿಲ್ಲದೆ ಮೇಲಕ್ಕೇಕುತ್ತ ಮೆಲ್ಲನೆ “ಮಗೂ ಚಿಂತಿಸಬೇಡ ನಿನ್ನ ಆತ್ಮಕೈ ಶಾಂತಿತರುವ ಕೆಲಸ ನಾನು ಮಾಡಿಯೇ ತೀರುವೆ ನಿನ್ನ ವೈರಿಯ ಮೇಲೆ ಸೇಡನ್ನು ತೀರಿಸಿ ಕೊಳ್ಳುವೆ ಮಗು. ಇದು ನನ್ನ ನಿಶ್ಚಯದ ನಿಧಾರ ನಿನ್ನ ತಾಯಿಯ ಮಾತು ಎಂದಿಗೂ ಸುಳಾಗುವುದಿಲ್ಲ” ಎಂದು ಸುಡಿಯತ್ತ ಮತ್ತೆ ಆವನನ್ನು ಚುಂಬಿಸಿದಳು ಈ ದೃಶ್ಯವನ್ನು ನೋಡುತ್ತ ಆ ನಾಯಿಯು ತನ್ನ ನೆರವೂ ಅವಳ ಪ್ರತಿಜ್ಞೆಗೆ ಇದೆ ಏನೋ ಎಂಬಂತೆ ದೀರ್ಘ ಶಾಪವನ್ನು ಬಿಡುತ್ತ ಮೆಲ್ಲನೆ ಮರುಗಿತು. ರಾತ್ರಿಯೆಲ್ಲವೂ ಇವರಿಬ್ಬರೇ ಆ ಶವದ ಹತ್ತಿರ ಶಾವಲಿದ್ದರು. ಬೆಳಗಾದ ಮೇಲೆ ಅವನ ಶವದ ಸಮಾಧಿಯ ಕಾರ್ಯ ಮುಗಿಯಿತು.

ಆಂಟೋನಿಗೆ ಈ ಮುದುಕಿಯನ್ನು ಬಿಟ್ಟರೆ, ಅವನ ಶತ್ಯವಿನ ಮೇಲೆ ಸೇಡನ್ನು ತೀರಿಸಿಕೊಳ್ಳುವರಾರೂ ಇರಲಿಲ್ಲ. ಆ ಮುದುಕಿ ತನ್ನ ನಿಶ್ಚಯವನ್ನು ಮರೆಯಲಿಲ್ಲ.

ದಿನವೂ ಕಾಲುವೆಯ ಆಚೆದಂಡೆಯ ಕಡೆ ಅವಳ ನೋಟವು ಹೋಗುತ್ತೆತ್ತು. ಯಾವಾಗಲೂ ಕಿಟಕಿಯಲ್ಲಿ ಕುಳಿತು ಎದುರಿಗೆ ಆಚೆಯ ದಾಡಿಯಲ್ಲಿರುವ ಲಾಂಗಸಾಡೋರ್ ಗಾರುಮದಲ್ಲಿರುವ ನಿಕೋಲಸನ ಮೇಲೆ ಸೇಡುಹೇಗೆ ತೀರಿಸಿಕೊಳ್ಳುವ ಯೋಜನೆಯಲ್ಲಿಯೇ ದಿನ ಕಳೆಯುತ್ತಿದ್ದಳು. ತಾನು ಮುದುಕಿ. ಆತನನ್ನು ಎದುರಿಸುವ ಶಕ್ತಿ ಅವಳಲ್ಲಿರಲಿಲ್ಲ. ಆ ಹಳ್ಳಿಯು

ಕಾರ್ತಿಕಾದೀಶದ ಕ್ಷಮಾಕರು ವಾಸಿಸುವ ಪ್ರಸಿದ್ಧ ಸ್ಥಳವಾಗಿತ್ತು ತನ್ನ ಮುಗನನ್ನು ಕೊಂಡು ಅವನು ಅಲ್ಲಿ ಸೇರುವನೇಂದು ಅವಳಿಗೆ ತಿಳಿದಿತ್ತು

ದಿನಪೂ ಹೀಗೆ ಯೋಚನೆಯಲ್ಲಿರುವಾಗ ಅವಕ ನಾಂಂತರು ಕಾಲು ಹತ್ತಿರ ಮಲಗಿ ಇವಳ ದುಃಖದ ಯೋಚನೆಯಲ್ಲಿ ಪಾಲೋಗ್ಗಳುವದೇನೋ ಎಬಬಾತಿ ಅವಳ ಕಡೆ ನೋಡುತ್ತೆ ಸುಮೃಸಿರುತ್ತಿತ್ತು ಕೆಲಪೂರಂದು ಸಮಯ ತನ್ನ ಯಜಮಾನನು ಬರುವನೋ ಎಂಬ ಆಶೆಯಂದ ನೋಡುತ್ತ ಬೋಗಳು ತೀತ್ತು ಹೀಗೆ ಅದೂ ದಿನಪೂ ತನ್ನ ದುಃಖದಲ್ಲಿ ಭಾಗವಹಿಸುತ್ತಿರುವಾಗ ಇದರ ನೇರವಿನಿಂದೇಕೆ ತನ್ನ ಕಾರ್ಯ ಸಾಧಿಸಬಾರದೆಂಬ ಯೋಚನೆ ಒಂದು ದಿನ ಅವಳಿಗೆ ಹೊಳೆಯೆತು ಬೆಳಗಾದ ಕೂಡಲೇ ಪ್ರಾರ್ಥನಾ ಮಂದಿರಕ್ಕೆ ಹೋಗಿ ದೇವರನ್ನು ತನ್ನ ಕಾರ್ಯದಲ್ಲಿ ಯಶಸ್ವನ್ನು ದಯವಾಲಿಸಲೆಂದು ಬೇಡಿಕೊಂಡು ಮನೆಗೆ ಬಂದವಳೇ ಮನೆಯಲ್ಲಿ ಬಿಡ್ಡಿದ್ದ ಕಬ್ಬಿಣದ ಶುಂಡು ಗಳನ್ನು ಬಯಲಿಗೆಳಿದು ಮುಂದಿನ ಆವಾರದಲ್ಲಿ ಅದನ್ನು ಗಟ್ಟಿಯಾಗಿ ಹೂಳಿದ್ದು ಆ ನಾಂಂತರು ಅದಕ್ಕೆ ಸರವಳಿಯಂದ ಬಿಗೆದು ಸುನೆಯಲ್ಲಿಯೇ ಇದ್ದುಬಿಟ್ಟುಕು ತನ್ನ ಯಜಮಾನಿ ಹೊರಗೆ ಬಾರದೇ ಇದ್ದುದಕ್ಕೆ ನಾಂಂತರು ಸುಮೃಸೇ ನೋಡುತ್ತ ರಾತ್ರಿ ಹಗಲು ಬೋಗಳಿ ಬೋಗಳಿ ಸುಮೃಸಾಂತು

ಮಾರನೆಯ ದಿನ ಬೆಳಗಾದ ಕೂಡಲೇ, ಒಂದು ಬಕೆಟ್ಟಿನ ಶುಂಡ ಸೀರನ್ನು ಮಾತ್ರ ಕುಡಿಯಲು ಆ ನಾಂಂತರು ಮುಂದಿಟ್ಟುಕು ತಿನ್ನುವ ದಕ್ಕೇನೂ ಕೊಡಲಿಲ್ಲ.

ಹೀಗೆ ಮತ್ತೊಂದು ದಿನ ಕಳೆಯತು ಅದು ಸತ್ತಾಣದಿಂದ ಉಪವಾಸವಿರಬೇಕಾಯಿತು. ಅದರ ಕಣ್ಣಿಗಳು ಕೋಪ, ತಾಪದಿಂದ ಮಿನಾಗ ತೊಡಗಿದವು ಬಂಧನದಿಂದ ಬಿಡುಗಡೆಯಾಗಬೇಕೆಂದು ಅದು ಹಾತೋರೆಯ ಎತ್ತಿತ್ತು

ಆದರೂ ಅದಕ್ಕೆ ಯಾವ ಆಕಾರವೂ ಸಿಗಲಿಲ್ಲ. ಅಂದು ರಾತ್ರಿ ಮತ್ತೆ ಬೋಗಳುವುದರಲ್ಲಿಯೇ ಕಾಲಕಳೆಯಿತು. ಮಾರನೆಯ ದಿನ ಬೆಳಗಾದ ಕೂಡಲೇ ಆ ವಂದುಕಿ ನೇರಮನೆಯವರ ಸಹಾಯದಿಂದ ಒಂದು ಹುಲ್ಲಿನಿಂದ ಮನಾಷ್ಯಕಾರದ ಒಂದು ಗೊಂಬೆಯನ್ನು ತಯಾರಿಸಿದ್ದು, ಅದಕ್ಕೆ ತನ್ನ

ಗಂಡನ ವೇಷ ಭೂಷಣಗಳನ್ನು ತೋಡಸಿದಳು. ಮುಖದಾಕಾರದ ಒಂದು ದುಂಡಾದ ರಟ್ಟಿನ ತಲೆಯನ್ನೂ ಸಿಮಾರಣ ವಾಡಿ, ಮನುಷ್ಯನಂತೆ ಕಾಣಬ ಆ ಗೊಂಬೆಯನ್ನು ದೂರದಲ್ಲಿ ಕೆಳಗೆ ಬೀಳದಂತೆ ನಿಲ್ಲಿಸಿ ಹಿಂದೆ ಹಗ್ಗಿದಿಂದ ಬಿಗಿದಳು

ಆ ಗೊಂಬೆ ಸಿಂತಿರುವದನ್ನು ನೋಡಿ ನಾಯಿ ಹಸಿವೆಯಿಂದ ಸಂಕಟ ವಾಗಿದ್ದ ರೂಢಿದರಶೈಡಗಿತು. ಜಿಗಿದು ಅವನನ್ನು ಹೊಡೆದೋಡಿಸಬೇಕೆಂದು ಹವಣಿಸತ್ತೋಡಗಿತು ಕೊಂಚಮಾಂಸವನ್ನು ತಂದು ನಾಯಿಯ ಎದುರಿನಲ್ಲೇ ಅದನ್ನು ಬೇಯಿಸತ್ತೋಡಗಿದಳು. ನಾಯಿಗೆ ತಡೆಯಲಾರದಪ್ಪು ರೋಷ ಬಂದಿತು ಕುದಿಯುವ ಆ ಮಾಂಸದ ವಾಸನೆಯಿಂದ ಅದರ ಪಿತ್ತ ತಲೆ ಗೇರಿತು ಹಸಿವಿಸಿಂದ ಅದು ಸಂಕಟವಡುತ್ತಿತ್ತು

ಆ ಬೇವಿಸಿದ ಮಾಂಸದ ತುಂಡಿನಿಂದ ಒಂದು ಕೆಂಪು ಕೊರಳು ಪಟ್ಟಿಯನ್ನು ತಯಾರಿಸಿ ಆ ಗೊಂಬೆಯ ಕೊರಳಿಗೆ ಅದನ್ನು ಸುತ್ತಿದಳು ಇದೆಲ್ಲ ವನ್ನೂ ನಾಯಿ ಅತಿ ತಾವದಿಂದ ನೋಡುತ್ತಿತ್ತು ಆ ಹುಲ್ಲಿನಿಂದ ತಯಾರಿಸಿದ ಆ ಗೊಂಬೆಯನ್ನು ತೋರಿಸುತ್ತು “ಅವನನ್ನು ನೋಡಿಕೊಂ” ಎಂಬ ಮಾತುಗಳಿಂದ ಅದನ್ನು ಬಂಧಸದಿಂದ ಬಿಡುಗಡೆ ಮಾಡಿದಳು.

ಅದು ಒಂದೇ ಜಿಗಿತಕ್ಕೆ ಆ ಮಾಂಸದ ಶುಂಡನ್ನು ತನ್ನ ಹಲ್ಲುಗಳಿಂದ ಕಡಿಯುತ್ತ, ಜಿಗಿಯುತ್ತ ಮಾಂಸದ ತುಣುಕುಗಳು ನೆಲಕ್ಕೆ ಬಿದ್ದಂತೆಲ್ಲ ಅದನ್ನು ರಭಸದಿಂದ ಸುಂಗುತ್ತ, ಆ ಗೊಂಬೆಯ ಕುತ್ತಿಗೆಯನ್ನು ಸೀಳಿಲ್ಲ ಮಾಂಸವನ್ನೂ ತಿಂದು ಬಿಟ್ಟಿತು

ನಾಯಿಯ ಈ ವರ್ತನೆಯನ್ನು ಸುಮ್ಮನೇ ನೋಡುತ್ತ, ಈ ವಿಧಾನದಲ್ಲಿ ತನ್ನ ಕೆಲಸ ಸಾಧಿಸಬಹುದೆಂಬ ಆಶೆ ಅವಕಲ್ಲಿ ತಲೆದೋರಿತು ಮತ್ತೆ ದೆಂದಿನ ಆ ನಾಯಿಯನ್ನು ಉವವಾಸವಿರುವಂತೆ ಮಾಡಿ ಮೂರನೆಯ ದಿನ ಮೇಲೆ ಹೇಳಿದ ವಿಧಾನದಂತೆ ಅದಕ್ಕೆ ಆಹಾರ ಸಿಗುವಂತೆ ಮಾಡಿದಳು

ಈ ಬಗೆಯಾಗಿ ಈ ನಾಯಿಗೆ ಮೂರು ತಿಂಗಳ ಕಾಲ ಸರಿಯಾದ ರೀತಿಯಲ್ಲಿ ಅಭ್ಯಾಸ ಕೊಟ್ಟನಂತರ ಪವಲೋವಾಲಿಗೆ ಸಮಾಧಾನವಾರ್ಣತು ಈ ಹೆತ್ತಿಗೆ ಆಹಾರವನ್ನು ಹಲ್ಲಿನಿಂದಲೇ ಜಿಗಿಯುವ ದಷ್ಟತ್ತಿ

ಯನ್ನು ಅದು ಕಲಿತ್ತಿದ್ದಿತು ಯಾವ ಪದಾರ್ಥವನ್ನು ತಂದಿರಿಸಿದರೂ ಹಲ್ಲಿ ನಿಂದ ಜಗಿದು ತನ್ನವ ರೂಢಿ ಅದಕ್ಕೆ ರುಚಿಸುತ್ತಿತ್ತು. ಆ ಮೂಕ ಗೊಂಬೆಯ ಕಡೆ ಹೋರಿಸಿದ ಕೂಡಲೇ ಅದು ಒಂದೇ ಪೆಟ್ಟಿಗೆ ಅದರ ಕತ್ತನ್ನು ಹಿಡಿದು ಜಿಗಿಯುವುದೊಂದೇ ಅದಕ್ಕೆ ತಿಳಿದಿತ್ತು ಮೇಲೆ “ಅವ ನನ್ನ ನೋಡಿಕೋ” ಎಂದು ಹೇಳಿದರಂತೂ ಅದರ ಉತ್ತಾಹ ಇಮ್ಮಡಿ ಯಾಗುತ್ತಿತು

ತನ್ನ ನಾಯಿಯು ಕಾರ್ಯ ಸಾಧಿಸಬಲ್ಲದೇಂಬ ಧೈರ್ಯ ಬಂದ ನಂತರ ಒಂದು ದಿನ ಎದ್ದುವಳೇ ಮೈ ಶುಚಿನಾಡಿಕೊಂಡು ಪಾರ್ಧನಾಲ ಯಕ್ಕೆ ಹೋಗಿ ದೇವರಿಗೆ ಅನಂತ ವ್ರಜಾಮಗಳನ್ನು ಸಲ್ಲಿಸಿ ಎಲ್ಲ ಸಿದ್ಧತೆಯನ್ನು ಮಾಡಿಕೊಂಡು, ಇತರರಾರಿಗೂ ತನ್ನ ಪರಿಚಯ ತಿಳಿಯಬಾರದೇಂದು ಭಿಕ್ಷುಕಿಯಂತೆ ವೇಷ ಬದಲಾಯಿಸಿಕೊಂಡು ನಾವಿಕನೋಂದಿಗೆ ಆ ಕಡೆಯ ದುಡೆ ಸೇರಿದಳು ನಾಂಗೆ ಹಿಂದಿನ ಎರಡು ದಿನಗಳೆಂದ ಯಾವ ಆಹಾರವನ್ನೂ ಕೊಟ್ಟಿರಲ್ಲ. ಸಿಕ್ಕವರ ಮೇಲೆ ಹಾರಬಾರದೆಂದು ಸರಪಳ ಮೀಂದ ಅದನ್ನು ಬಿಗಿ ಹಿಡಿದಿದ್ದಳು

ಅಲ್ಲಿಯ ರೋಟ್ಟಿ ಅಂಗಡಿಗೆ ಹೋಗಿ ನಿಕೋಲಸನಿರುವ ಸ್ಥಳವನ್ನು ಪತ್ತೀ ಹಚ್ಚಿದಳು. ಅಲ್ಲಿ ಅವನು ಮರದ ಅಂಗಡಿಯಲ್ಲಿ ಕೆಲಸಕ್ಕಿರುವನೇಂದು ತಿಳಿದಳು ಅಂಗಡಿಯ ಹಿಂದೆ ಅವನು ಕೆಲಸ ನಾಡುತ್ತಿದ್ದುದನ್ನು ದೂರದಿಂದ ಲೇರೆ ನೋಡಿ ಎತ್ತಿರದ ದನಿಯಲ್ಲಿ “ಲೋ, ನಿಕೋಲಸ್” ಎಂದು ಕೂಗಿದಳು, ಅವನು ಕೂತಲ್ಲಿಂದಲೇ ಹಿಂತಿರುಗಿ ನೋಡಿದ ತಕ್ಷಣವೇ ಸರಪಳಯ ಬಿಗಿತವನ್ನು ಸಡಿಲಿಸಿ “ಅವನನ್ನು ನೋಡಿಕೋ” ಎಂದು ತನ್ನ ನಾಯಿಗೆ ಸೂಚಿಸಿದಳು ಅದೇ ಅಳ್ಳಿಗಾಗಿ ಕಾದಿದ್ದ ಆ ನಾಯಿ ಅವನ ಕತ್ತಿನ ಮೇಲೆ ಹಾರಿ, ಕುತ್ತಿಗೆಯನ್ನು ಹಲ್ಲಿನಿಂದ ಬಿಗಿಯಾಗಿ ಹಿಡಿಯಂತು ಒಂದೇಸವನೆ ರಕ್ತಪೂರ್ಯತೊಡಗಿತು. ಆನಿರೀಕ್ಷೆತವಾಗಿ ಬಂದ ಈ ವಿಪತ್ತಿನಂದ ಪಾರಾಗಲು ಅರನು ಮಾಡಿದ ಪ್ರಯತ್ನಪ್ಲವಶ್ವ ಫಲಕಾರಿಯಾಗಲಿಲ್ಲ ಮರುಕ್ಷಣದಲ್ಲಿ ಉಸುರುಗಟ್ಟಿ ಅವನು ನೇಲಕ್ಕುರುಳಿದ, ಪ್ರಾಣವಾಯುವು ಎಂದೋ ಹಾರಿ ಹೋಗಿದ್ದಿತು

ಅವಳು ಹಿಂತಿರುಗುವಾಗ, ಆ ಬಡಕಲಾದ ನಾಯಿ ಬೈಡ್ಡಿನ ತುಂಡನ್ನು ಹಲ್ಲಿಸಿಂದ ಚಿಗಿಯುತ್ತ ತನ್ನ ಯಜಮಾನಳಾದ ಭಿಕ್ಷುಕಿಯೊಂದಿಗೆ ಬರುತ್ತಿದ್ದುದನ್ನು ಪಕ್ಕದ ಅಂಗಡಿಯವನು ನೋಡಿದನಂತೆ. ಆದರೆ ಆ ನಾಯಿ ಸ್ವಲ್ಪ ಸಮಯದ ಹಿಂದೆ ಮಾಡಿದ ಅವಾನುಷ ಕೊಲೆಯು ಅರಿವು ಅವನಿಗಿರಲೀಲ್ಲ.

ಅಂತೂ ಮಗನ ಕೊಲೆಯ ಸೇಡನ್ನು ಮುದುಕಿಯಾದರೂ ಈ ಬಗೆಯಾಗಿ ತೀರಿಸಿಕೊಂಡು ಮನೆಗೆ ಹಿಂತಿರುಗಿ ರಾತ್ರಿ ಯೋಚನೆ ಇಲ್ಲದೆ ಸುಖನಿಧ್ಯೆಯಿಂದ ಮಲಗಿದುದು, ಅಂಟೋನಿಯ ಸಾವಿನ ನಂತರ, ಅಂದೇಯೆಂದು ಹೇಳಬಹುದು.

—Vendetta

ಆ ಕೊರಡು

ಅದೊಂದು ಸುಂದರ ಸಂಚಯ. ಅದೆ ತಾನೆ ಮಳೆ ಬಂದು ನಿಂತಿದೆ ಸ್ವಲ್ಪ ಚಳಿಮಾತ್ರ; ಮೈನಡುಗಿಸುತ್ತಿದೆ ಆದುದರಿಂದ ಅವರಿಬ್ಬರೂ ಹೋರಗೆ ತೋಟದಲ್ಲಿ ಹರಟಿಗೆ ಕೂಡದೇ ಮನೆಯ ದೊಡ್ಡ ಪಡಸಾಲೆಯಲ್ಲಿಯ ಅಗಿಷ್ಟಿಕೆ (Hearth) ಯಾ ಹತ್ತಿರವೇ ಕುಳಿತ್ತಿದ್ದರು ಸುತ್ತುಲೂ ಹೂಗಳ ಸುವಾ ಸನೆ ಅದೊಂದು ಬಗೆಯ ಆನಂದವನ್ನು ರಟ್ಟು ಮಾಡಿದ್ದಿತು. ಆ ಭವನದ ಲೀಯ ದೊಡ್ಡ ದೀಪ ತನ್ನ ಜ್ಯೋತಿರ್ಯಾಸವ್ಯಾಗಲೇ ಹರಡಿದ್ದಿತು. ಒಲೆಯ ಲೀಯ ಬೆಂಕಿಯ ರುಳ ಅವರಿಗೆ ನಾಕವ್ಯಾ ಸುಖವನ್ನು ಕೂಡುತ್ತಿತ್ತು.

ಮನೆಯ ಯಜಮಾನಿ ಪಯಸ್ವಾದರಕು ಆದರೂ ಅವಳ ಜೀಲುವಿಕೆಗೆ ಯಾವ ಕುಂದೂ ಬಂದಿರಲ್ಲಿ ಅವಳ ಕೋಮಲ ಗಲ್ಲಿನು ಸುಣುಪು ಕಾಗದ ದಷ್ಟು ನಯವಾಗಿತ್ತು.

ಆಕೆಯ ಹತ್ತಿರವೇ ಮತ್ತೊಂದು ಆಸನದಲ್ಲಿ ಅವಳ ಹಳೆಯ ಮಿತ್ರ ನೊಬ್ಬನು ಕುಳಿತ್ತಿದ್ದನು ಆತಸಿನ್ನು ಅವಿವಾಹಿತ ಆಕೆಯೊಂದಿಗೆ ಸದಾ ಕಾಲವೂ ಸ್ವೀಕಿತನಂತೆ ಪಾರ್ವತಾಳಿಕತನದಿಂದ ನಡೆದುಕೊಂಡ ಆಪ್ತಮಿತ್ರ ರಲ್ಲಿ ಈತನು ಮುಖ್ಯನು. ಇಷ್ಟಾದರೂ ಆತನು ಅವಳ ಶರೀರ ಸುಖವನ್ನು ಬಯಸಿದವನಲ್ಲ ಅವನು ಒಕ್ಕೆಯ ನಡತೆಗೆ ಹೇಸರಾದವನು

ಒಂದು ಗಂಟಿಯ ವರೆನಿಗ ಅವರಿಬ್ಬರೂ ಒಂದೆಡೆ ಇದ್ದರೂ ಸುಮ್ಮನೇ ಕುಳಿತ್ತಿದ್ದರು ಮಾತನಾಡಲು ಯಾವ ವಿಷಯವೂ ಇರಲಿಲ್ಲವಾದುದರಿಂದ ಸುಮ್ಮನಿದಿರಬಹುದು. ಇದ್ದಕ್ಕಿದ್ದ ಹಾಗೆ, ಆ ಒಲೆಯೆಂದ ಉರಿಯುವ ಸಣ್ಣ ಕೊರಡು ಬೆಂಕಿಯ ಆವಾರದಿಂದ ಪುಟಿದೆದ್ದು ಹೋರಗೆ ಹಾಸಿದ ರತ್ನ ಗಂಬಳಿಯ ಮೇಲೆ ಬಿದ್ದು ಅದು ಸುಡುವುದನ್ನು ಕಂಡು ಅವಳ ಮಿತ್ರನು ಓಡಿಹೋಗಿ ಅದನ್ನು ಆರಿಸಿ ಮನೆಯ ಒಡತಿಗೆ ಒದಗದ ತಾತ್ವಾಲಿಕ ಭಯವನ್ನು ಡಗಿಸಿದ

ಆದರೂ ಮನೆಯಲ್ಲಿ ಉಳಿ ಒಂದು ಬಗೆಯ ಕೆಟ್ಟಿ ವಾಸನೆ ಹರಡಿದ್ದಿತು. ಮೂಗು ಮುರಿಯುತ್ತ ಇಬ್ಬರೂ ಎದುರು ಬದುರು ಕುಳಿತುಕೊಂಡಾಗ ಅವನು ಸ್ವಲ್ಪ ನೆಗುತ್ತ ಅವಕೊಂದಿಗೆ “ಈ ಸಂದಭದಲ್ಲಿ ನಾನು ಅವಿವಾ

ಹಿತನಾಗಿ ಉಳಿಯಬೇಕಾದುದಕ್ಕೆ ಕಾರಣವಾದ ಸನ್ಯಿವೇಶದ ನೆನಪು ಒರು ಶ್ರೀದೇ” ಎಂದು ಹೇಳಿ ಸುಮೃಸಾದ

ಆಶ್ಚರ್ಯದಿಂದ ಅವಳು ಕಣ್ಣಿಗಳನ್ನು ರಳಿಸುತ್ತೆ, ಅವನನ್ನು ಎನೆ ಇಕ್ಕೆದೇ ಕುತೂಹಲದಿಂದ ನೋಡುತ್ತೆ “ಅದು ಹೇಗೆ?” ಎಂದು ಕೇಳಿದೆಳು

“ಆ ಕತೆಯೆ? ಅದೊಂದು ವಿಷಾದಾಂತ, ದುಃಖಮಯ ಪ್ರಕರಣ ನನಗೂ ನನ್ನ ಪರಮ ಮಿತ್ರನಾದ ಜೂಲಿಯನ್ನು ಸಿಗೂ ಹೇಗೆ ಮನಸ್ತಾವ ಉಂಟಾಯಿತೆಂಬ ವಿಚಾರವನ್ನು ವಿವರಿಸುವ ಆ ನನ್ನ ಆತ್ಮಕತೆ ಬಹುವಿಚಿತ್ರವಾದುದೇ. ನಮ್ಮೀನರ್ವರಲ್ಲಿ ಬೆಳಿದ ಆ ಸ್ನೇಹ ಬಹಳ ಹತ್ತಿರದು. ಆದರೆ ಅಂತಹ ಸ್ನೇಹಕ್ಕೆ ಕುಂದು ಹೇಗೆ ಬಂದಿತೊಬುದು ವಿಸ್ತೃಯಿದ ಮಾತು ನಿತ್ಯವೂ ಅಗಲದೇ ಒಂದೆಡೆ ಇದ್ದುದ್ದ ನಾವು ಅವರಿಚಿತರುತ್ತೆ ವರ್ತಿಸುವ ದರ ಕಾರಣ ತಿಳಿಯಲು ನೀನು ಬಹಳ ಕುತೂಹಲಾಗಿರಬಹುದು ಈ ಕೆಳಗಿನ ವಿವರಗಳೇ ಈ ಸಮಸ್ಯೆಯನ್ನು ವರಿചರಿಸುವವು

“ನಾನು ಮತ್ತೆ ನನ್ನ ಮಿತ್ರ ಜೂಲಿಯನನು ಒಂದೆಡೆ ಇರುತ್ತಿದ್ದೇವು. ಒಂದರಗಳಿಗೆ ಸಹ ಅಗಲಂತ್ತಿರಲಿಲ್ಲವೇದರ ಅತಿಶಯೋಕ್ತೀಯಾಗಲಾರದು. ನಮ್ಮೀಬ್ರಹ್ಮನ್ನು ಒಂದುಗೂಡಿಸಿದ ಮುಚುತ ಎಂದಿಗೂ ನಮ್ಮನ್ನು ಗಲಿಸಲಾರ ದೆಂದು ನಮ್ಮೀನರ್ವರ ಭಾವನೆಯಾಗಿತ್ತು.

“ಒಂದು ಸಂಚೆ ಮನೆಗೆ ಬಂದವನೇ ತಾನು ಮದುವೆಯಾಗಲು ನಿರ್ಧರಿಸಿರುವೆನೆಂದು ಅವನು ಬಹಳ ಉತ್ಸಾಹದಿಂದ ಹೇಳಿದ. ಅವನ ಆ ನಿರ್ಧಾರ ನನ್ನನ್ನು ಬೆರಗುಗೊಳಿಸಿತು ನಮ್ಮ ಪ್ರೀತಿಯ ಗೆಳಿತನದ ಜೀವನಕ್ಕೆ ಅದು ಕಂಟಕವಾಗಬಹುದೆಂದು ನಾನು ಹತಾಶನಾದ. ಅವನು ಮದುವೆಯಾದ ನೇಂದರೆ ಅವನ ಪ್ರೀತಿ, ವಿಶ್ವಾಸಗಳೇಲ್ಲವೂ ಸತಯ ಕಡೆ ಹೊರಳಿ ಅವಳಿಂದಿಗೆ ನಲಿಯುವುದು ಮಾನವಧರ್ಮದಂತೆ ನಾಯಾಯವಾದರೂನನ್ನಿಂದ ಅವನು ದೂರಾಗಿ, ನನಗೆ ಅವನು ದುಃಖವನ್ನು ತಂದೊಡ್ಡುವನೆಂದು ನಾನು ನೆನೆದೆ ಅವನ ಹೆಂಡತಿ ಬಂದಳೆಂದರೆ ನಮ್ಮೀಬ್ರಹ್ಮ ನಡುವೆ ಪ್ರೀತಿ ವಿಶ್ವಾಸದ ಜೀವನ ಮುಂದರಿಯುವುದು ಅಸಂಭವ ಪರಾಪರಾಲ್ಲಿ ಇದುವರೆವಿಗೂ ನಡೆದ ಗೂಡೆ ವಿಚಾರಗಳು ರಹಸ್ಯವಾಗುಳಿಯುವುದು ಅವಶ್ಯ ಅಂತೂ ನಮ್ಮ ಗೆಳಿತನದ ಇಡಿಗಾಳಿನಂಥ ಜೀವನವು ಒಡೆಯುವ ಸಮಯ ಬಂದಿತೆಂದು ನನಗೆ ಬಹಳ

ದುಃಖವಾಯಿತು. ಅವನಿಂದ ನಾನು ದೂರಿರುವ ಸಮಯ ಬಂದಿತೆಂದು ದುಃಖಿಸಿದೆ. ಆದರೆ ಹೇಣ್ಣಿನ ಜತಿ ಬಯಸುವ ಇವನನ್ನು ತಡೆಯುವುದು ಒಳ ತಲ್ಲವೆಂದು ನಾನವನ ಮದುವೆಗೆ ನಿರ್ವಾಹವಿಲ್ಲದೆ ಸಮೃತಿಯನ್ನಿತ್ತೆ

ಆದರೆ ಇನ್ನೊಂದು ವಿಷಯ; ಇಬ್ಬರು ಗಂಡುಸರಲ್ಲಿರುವ ಸ್ನೇಹ ಮನತೆ ಗಳಿಂಜತಿ ಬಾಳಗೂ ಗಂಡು ಹೇಣ್ಣಿನಲ್ಲಿ ಮೊದಲಿಗೆ ಮತ್ತುತ್ತುದಿಂದ ಆರಂಭ ವಾಗಿ ಮದುವೆಯಲ್ಲಿ ಕೊನೆಗೊಕ್ಕುವ ದಾಂಪತ್ಯದ ಜೀವನಕ್ಕೂ ತಾರತಮ್ಯ ವಿಡಿ. ಮೊದಲನದರಲ್ಲಿ ಸರಿಸಮಾನತೆ, ಸಮರ್ಪಣೆ, ಇರುವುದು. ಇನ್ನೊಂದರಲ್ಲಿ ಈ ಸಮಾನತೆ ಇರುವದಿಲ್ಲ ಗಂಡಾಗಲಿ, ಹೆಣ್ಣಾಗಲಿ ಹೆಚ್ಚಿನ ಅಧಿಕಾರ ವಹಿಸಬೇಕಾಗುವುದು. ಅದು ದಾಂಪತ್ಯ ಜೀವನದ ರಹಸ್ಯನಿಯಮವೆಂದರೆ ತಪ್ಪಲ್ಲ. ಸೋತವ ಗೆದ್ದವನೂ ಆಗಬಹುದು ಗೆದ್ದವನು ಮತ್ತೆ ಸೋಲಲೂ ಬಹುದು. ದಂಪತ್ತಿಗಳ ಪ್ರೇಮವ್ಯವಹಾರದಲ್ಲಿ ಇದು ಸಹಜವೇ, ನಿಸರ್ಗದ ನಿಯಮವೇ. ಈ ತಾರತಮ್ಯವಿದುವುದರಿಂದಲೇ ಅನೇಕ ಯೋಗಿಗಳು, ತತ್ವಜ್ಞಾನಿಗಳು ಮದುವೆಯಾಗದೆ ಬ್ರಹ್ಮಚಾರಿಗಳಾಗಿ ಉಳಿದುದರ ಕಾರಣವಿರ ಬಹುದೆಂದು ನನ್ನ ಎಣಿಕೆ. ಗೃಹಸ್ಥರಾಗಿ ಮಕ್ಕಳನ್ನು ಹೆತ್ತಿರೆ ಅವರಲ್ಲಿ ಪ್ರೇಮ ಕಡಿಮೆಯಾಗಬಹುದೆಂದೂ, ಆ ಮಕ್ಕಳೇ ತಪ್ಪನ್ನು ಮುಸ್ತಿಸಲ್ಲಿ ದುಃಖಕ್ಕೇಡುಮಾಡಬಹುದೆಂದು ಮುಂತಾಗಿ ಸಂಶಯ ಹೊಂದಿ ಅವರು ಮದುವೆಯಾಗದೇ ಇದ್ದಿರಬಹುದು

“ನನ್ನ, ಮತ್ತು ಜಾಲಿಯನ್ನನು ಮದುವೆಯಾದ. ಅವನ ಹೆಂಡತಿ ಸುರೂಪಿ, ಸುಗುಣಿ; ಜಾಟಿ, ಅವನಿಗೆ ಸರಿಯಾದವಳಿಂದೇ ನನ್ನ ಆಗಿನ ಭಾವನೆ. ಅವಳಿವನನ್ನು ಬಹಳ ಉತ್ಸುಕತೆಯಿಂದ ಪ್ರೀತಿಸುವಳಂತೆ ನನಗೆ ಕಂಡು ಬಂತು. ಉಂಗುರುಂಗುರ ಕೂದಲುಗಳು ಅವಳ ಚೆಲುವಿಕೆಗೆ ಕಳೆತಂದಿದ್ದವು.

“ಅವಳು ಬಲು ಚೆಲುವಿ. ಅವರಿಬ್ಬರ ಪ್ರೀತಿಯ ಜೀವನಕ್ಕೆ ಭಂಗ ಬರಬಾರದೆಂದು ನಾನು ಅವರ ಮನಿಗೆ ಹೆಚ್ಚು ಹೋಗುತ್ತಿರಲಿಲ್ಲ ಆದರೂ ಅವರ ಒತ್ತಾಯದ ಆಮಂತ್ರಣದ ಮೇರಿಗೆ ಅನೇಕ ಸಲ ಹೋಗಲೇ ಬೇಕಾಯಿತು. ಅವರು ನನ್ನಲ್ಲಿ ಹೆಚ್ಚು ವಿಶ್ವಾಸ ಪ್ರೀತಿಯನ್ನು ತೋರುತ್ತ ದ್ದರು. ಅವರಿಬ್ಬರ ಕೂಡಿದ ಬಾಳು, ಅವರಲ್ಲಿ ಬೆಳೆಯುತ್ತ ಬಂದ ಪ್ರೇಮ,

ವಿಶ್ವಾಸ, ಅವರ ದಾಂಪತ್ಯ ಜೀವನದ ಸವಿ ನೋಟಗಳು, ನನ್ನನ್ನ ಅನೇಕ ಸಲ ಪ್ರೇಮ ವ್ಯವಹಾರದಲ್ಲಿ ಬೀಳುವಂತೆ ಮಾಡಿ ಮದುವೆಯಾಗಬೇಕೆಂಬ ಹಂಬಲವನ್ನುಂಟು ಮಾಡಿದವು ಆದರೆ ಶಾಂತತೆಯಿಂದ ಮುಂದರಿಯು ವುದು ಒಳತೆಂದು ಸುಮೃದ್ಧಿಸ್ತೇ ಮದುವೆಯ ಗೋಚಿಗೆ ಹೋಗಲಿಲ್ಲ”

ರೂಢಿಯಂತೆ ಒಂದು ಸಂಜೀ ಉಟಕ್ಕೆ ಬರಬೇಕೆಂದು ನನಗೆ ಅವ ರಿಂದ ಒತ್ತಾಯದ ಕರೆ ಬಂದಿತು. ನಾನು ಹೋಗಲೇಬೇಕಾಯಿತು.

“ ಉಟವಾದನಂತರ ಅವನು ಅವಸರದ ಕೆಲಸದ ಮೇಲೆ ಹೂಂಗಾ ಹೋಗಬೇಕಾದುದರಿಂದ ತನ್ನ ವಳಾದ ಬರ್ತೆಳಿಂದಿಗೆ ರಾತ್ರಿ ಹನ್ನೊಂದರ ವರಗೆ ಇರಬೇಕೆಂದೂ ತಾನು ಬಂದನಂತರ ನಾನು ಮನೆಗೆ ಹೋಗಬಹು ದೆಂದೂ ಸೂಚಿಸಿದನು. ಕೆಲಸವು ಬಹಳ ಅವಸರದ್ದಾದುದರಿಂದ ಅವನು ಮಾತನಾಡದೆ, ನಮಿಷಿಬ್ರಹ್ಮೇ ಬಿಟ್ಟು ಹೋಗಿ ಬಿಟ್ಟು

“ ಅವನು ಹೋಗುವಾಗ ರಾತ್ರಿ ಎಂಟು ಹೊಡೆದಿತ್ತು. ಹನ್ನೊಂದರ ಸಮಯಕ್ಕೆ ತಪ್ಪದೇ ಬರುವೆನೆಂದು ಜೂಲಿಯನ್ನ ತನ್ನ ಕೆಲಸದ ಮೇಲೆ ಹೋರಟುಹೋಗಿದ್ದು. ಆ ದೊಡ್ಡ ಪಡಸಾಲೆಯಲ್ಲಿ ನಾವೀರ್ವರೇ ಇದ್ದೇವು. ಮನೆಯ ಸೇವಕರು ತಮ್ಮ ಕೆಲಸವನ್ನ ಮುಗಿಯಿಸಿಕೊಂಡು ಹೋಗಿಬಿಟ್ಟಿದ್ದರು. ಜೂಲಿಯನ ಹೋದನಂತರ ಅವಳ ಮುಖದ ಮೇಲೆತಕ್ಕೊನ್ನ ಹೆಚ್ಚಿನ ಉತ್ಸಾಹದ ಕಳೆ ಕಂಡುಬಂತು. ನನಗೂ ಒಂದು ಬಗೆಯ ಹೃದಯ ವಿಕಾರವಾದಂತೆನಿಸಿತು. ನಾನಾವುದೋ ಲೋಕಾಭಿರಾಮದ ವಿಚಾರ ಮಾತ ನಾಡುತ್ತಿದ್ದೆ ಅವಳ ಸುಮೃದ್ಧಿ ನನ್ನನ್ನ ನೋಡುತ್ತ ಕುಳಿತಿದ್ದಳು. ಕಣ್ಣಿನ ಮೂಕ ಸನ್ನೆಂಬುದಲೇ ತನ್ನ ಮಾರುತ್ತರಗಳನ್ನ ಸೂಚಿಸುತ್ತಿದ್ದಳು. ಇದ ರಥ್ರ ವೋದಲಿಗೆ ನನಗಾಗಲಿಲ್ಲ. ನಾನು ಮತ್ತಿ ಸುಮೃದ್ಧಿಬಿಟ್ಟಿ. ಮುಂದೆ ಸ್ವಲ್ಪ ಸಮಯದಲ್ಲಿ ನನ್ನ ದೇಹವೆಲ್ಲವೂ ಪುಲಕಾಂಕಿತವಾದಂತೆನಿಸಿತು ಹುಚ್ಚು ಕಾಮವಾಸನೆ ನನ್ನ ನಾನ್ನ ವರಿಸಬಹುದೇನೋ ಎಂಬಂತೆನಿಸಿತು. ನನ್ನೆದುರು ಕುಳಿತಿದ್ದ ಆ ಮನೋಹರ ಮೂರ್ತಿಯ ಮನಸ್ಸ ಕಾಮ ವಾಸನೆಯ ಕಡೆ ಹರಿಯುತ್ತಿರುವುದೆಂಬಂತೆ ನನ್ನೆಡೆ ಹೇಳತೋಡಿತು. ಸುಮೃದ್ಧಿ ಮೂಕರಂತೆ ಕುಳಿತಿರುವುದು ನನಗೂ ಬೇಸರವೆನಿಸಿತು.

“ ಹೋಗಿ ಕೊಂಚ ಸಮಯ ಕಳೆಯಿತು. ಬರ್ತೆಳು ನನ್ನನ್ನು ದೀರ್ಘಿಸಿ,

‘ಮಿತ್ರರೆ ದಯವಿಟ್ಟು ಆ ಸಣ್ಣ ಕೊರಡನ್ನು ಒಲೆಯಲ್ಲಿರಿಸುವಿರಾ?’ ಬೆಂಕಿ
ಆರುವಂತಿದೆ. ಒಂದೆರಡು ತುಂಡುಗಳನ್ನು ಇರಿಸಿದರೆ ಒಳತು” ಎಂದು
ಸೂಚಿಸಿದಳು.

“ ಕೊರಡುಗಳನ್ನು ಸಮನಾಗಿ ತುಂಡರಿಸಿ ಇರಿಸಿದ್ದ ಪೆಟ್ಟಿಗೆಯಂದ
ಒಂದೆರಡು ತುಂಡುಗಳನ್ನು ತೆಗೆದು ಬೆಂಕಿಯಲ್ಲಿರಿಸಿದೆ ಅದರಲ್ಲಿಯ ಬೆಂಕಿ
ಯನ್ನು ಚೆದುರಿಸಿ ಎಲ್ಲವೂ ಸಮನಾಗಿ ಉರಿಯುವಂತೆ ನಾಡಿದೆ.

“ ಮತ್ತೆ ಅನಾವಶ್ಯಕವಾದ ವಾನ ಸ್ವಲ್ಪೀ ಸಮೀಪದಲ್ಲಿದ್ದ ಆ ಒಲೆ
ಯಲ್ಲಿಯ ಉರಿಯು ಹೆಚ್ಚಾಗಿ ಅದರ ರುಖ ಕಷ್ಟವನ್ನು ಒಟ್ಟಿಮಾಡಿತು.
ಅದನ್ನು ಕಂಡು ಬರೆಳು ತಗ್ಗಿಸಿದ ಮುಖವನ್ನೈತ್ತಿ ನನ್ನ ಕಡೆ ಸೋಡುತ್ತ
‘ಇಲ್ಲಿ ಬಹಳ ಬಿಸಿಯಾಗಿದೆ. ಸ್ವಲ್ಪ ದೂರ ಅಲ್ಲಿರುವ ಸೋಫಾದ ಮೇಲೆ
ಕೂಡೋಣವೇ’ ಎಂದಳು.

ಅವಳ ಇಚ್ಛೆಯಂತೆ ಪಡಸಾಲೆಯ ತುದಿಯಲ್ಲಿರಿಷ್ಟು ಆ ದೊಡ್ಡ
ಸೋಫಾದ ಮೇಲೆ ಇಬ್ಬರೂ ಕುಳಿತ್ತೆನ್ನಿ. ಬರೆಳು ನನ್ನ ಕಡೆ ನಸುನಗುವಿನಿಂದ
ಸೋಡುತ್ತ, ‘ಈಗ ಓವರ್ ಯುವತಿ ನಿಮ್ಮನ್ನು ಪ್ರೇಮಿಸುವೇನೆಂದು ಹತ್ತಿರ
ಬಂದರೆ ನೀವೇನು ಮಾಡುವಿರಿ? ನೀವಳ ಪ್ರೇಮದ ಕಡೆಗೆ ಸಮೃತಿಸು
ವಿರಾ?’ ಎಂಬ ಅನಿರೀಕ್ಷಿತವಾದ ಪ್ರಶ್ನೆ ಕೇಳಿದಳು. ನಸಗಾಶ್ಚಯವೇನಿ
ಸಿತು. ಆದರೂ ಜೀತರಿಸಿಕೊಂಡು ‘ನನ್ನ ನಿಣಾಯ ಆಕ ಎಂತಹ ಸ್ತ್ರೀ
ಯೆಂಬುದನ್ನು ನುಸರಿಸುತ್ತದೆ; ಆದರೂ ಅಂತಹ ಅಸುಭವ ನಸಗಾಗುವ
ಸಂಭವವಿಲ್ಲಿಂದು ನನ್ನ ಭಾವನೆ’ ಎಂದು ಪ್ರವೃತ್ತಿ ಹೇಳಿದೆ

“ ಅವಳೆಂದು ದೀರ್ಘ ನಿಟ್ಟುಸಿರನ್ನು ಬಿಡುತ್ತ ಕೊಂಬ ನಕ್ಕಳು. ಆ
ಮುಂದಹಾಸದಲ್ಲಿ ಎಂತಹ ದಪ್ಪಪಾದ ಕನ್ನಡಿಯನ್ನು ಚೂರಾಗಿರಿಸುವ
ಪ್ರಖಿರತೆ ಇತ್ತೀಂದು ನನಗೆ ತಿಳಿಂಂತು. ‘ಗಂಡಸರು ಮಂದಗಾಮಿಗಳು’
ಎಂದ ಮಾತನ್ನು ಮುಂದುವರಿಸಿ, ನನ್ನ ಸ್ಥಾನದು ಸಲ ದಿಟ್ಟಿಸಿ ಸೋಡಿ
ಮತ್ತೆ ‘ಪಾಲ್ ಮಹಾಶಯರೇ, ನೀವು ಹಿಂದೆ ಯಾವ ಸ್ತ್ರೀಯನ್ನಾದರೂ
ಪ್ರೀತಿಸಿದುದುಂಟೇ?’ ಎಂದು ಕೇಳಿದಾಗ ನಾನು ಇಲ್ಲಂಬ ಸಾಹಸ
ಮಾಡದೇ ಒಂದು ಕಲ್ಪತಕಶೈಯನ್ನು ವರ್ಣಿಸಿನೆ ಬಹು ಎಚ್ಚರದಿಂದ
ಅದೆಲ್ಲವನ್ನು ಕೇಳಿಕೊಳ್ಳುತ್ತ, ನನ್ನ ವಣಸೆಯ ನಡುವೆ ಅಡ್ಡ ಬಂದು

“ ಹೈಮೆಸಿ, ನಿಮಗೆ ಪ್ರೇಮದ ಬಗ್ಗೆ ಯಾವ ಅನುಭವವೂ ಆಗಿಲ್ಲವೆಂದು ನನ್ನ ತೀರ್ಥಾರ್ಥನ ಪ್ರೇಮದಲ್ಲಿ ಸಿಕ್ಕಿ ಬಿದ್ದ ಕಾಮುಕನ ಮನಸ್ಸು ಸ್ಥಿರತದಲ್ಲಿರ ವೆಡಿಲ್ಲ. ಅವನು ಒಂದೇ ಸವನೆ ಉದ್ದೇಶಾವನೆಯಲ್ಲಿರುವನು. ಅವನ ತೆಂಜನಿರುವುದಿಲ್ಲ, ಅನಿಶ್ಚಿತ ಮನಸ್ಸಿನಿಂದ ಅವನು ಗೊಂದಲದಲ್ಲಿ ಬೀಳಿ ವುದು ಸಹಜ ಎಂತಹ ಸಾಹಸದ ಕಾರ್ಯ ಮಾಡಲೂ ಅವನಾಗ ಹಿಂಜ ರಿಯುವುದಿಲ್ಲ ಯಾವ ಬಗೆಯ ಧಾರ್ಮಿಕ ತೋಂದರೆಗಳನ್ನು ಅತಿಕೃಮಿ ಸಲು ಸಿದ್ಧಿನಾಗುವನು ಕೊಲೆಮಾಡಲು ಸಹಾ ಸಿದ್ಧಿನೇ ಆ ಪ್ರೇಮೋ ಪಾಸಿಯು ಯಾರಕ್ಕೂ ತೋರೆಯಲೂ ಹಿಂಜರಿಯುವುದಿಲ್ಲ, ಎಂತಹ ಫೋರ್ ಕಾರ್ಯವನ್ನು ಸಹಾ ಮಾಡಲು ಅಳುಕುವುದಿಲ್ಲ ಯಾವ ಪ್ರೇಮ ವ್ಯವಹಾರದಲ್ಲಿ ಇಂತಹ ತೋಂದರೆಗಳು, ಸಾಹಸಗಳು, ಅನಿರೀಕ್ಷಿತ ಸಮಾವೇಶಗಳು, ಹೃದಯ ವಿದ್ರೂಪಕ ಸಂಘಟನೆಗಳು, ಮುಂತಾದವು ಗಳಿರುವುದಿಲ್ಲವೇ ಅದನ್ನು ನಿಜವಾದ ಪ್ರೇಮವೇನ್ನು ಬಂದುದೇ ? ” ಎಂದು ಉದ್ದೇಶಗೊಂಡು ಅವಸರವಸರದಿಂದ ಪ್ರಶ್ನೆಗಳ ಮಳೆಯನ್ನು ಸುರಿಸಿದ್ದು

“ ಅವಳ ಈ ಮಾತುಗಳಿಗೆ ದಂಗು ಬಡಿದು ಸ್ವಲ್ಪಿ ಸಮಯ ಸುವ್ಯಾಸಿದ್ದು ಬಿಟ್ಟಿ ಕೊಂಚ ಸಮಯ ಯೋಽಚಿಸುತ್ತ ” ಶ್ರೀಒಂದಿಃ ಪ್ರಾಯಾಂತರಕಃ ವೆಂಬ ವಾತು ನಿಜವಲ್ಲವೇ ? ಶ್ರೀಯಂ ಮೆದುಳಿಗೆ ಹೊಳೆಯದ ಯೋಚನೆಯೇ ಇಲ್ಲವೆಂದು ಮನದಲ್ಲಿಯೇ ನೆನೆದು ಸುವ್ಯಾಸಿದ್ದೆ.

ನಾನೀರಿತಿ ಸುಮೃದ್ಧಿರಲು ಮೆಲ್ಲನೆ ಅವಳು ನನ್ನ ಹತ್ತಿರ ಶರಿದು ಬಂದು ಹೆಗುಂ ಮೇಲೆ ತಲೆಯಸ್ಸಿರಿಸಿದ್ದು ತನ್ನ ಪ್ರೇಮದ ನೋಟಿವನ್ನು ನನ್ನ ಮೇಲೆ ಬಿರುತ್ತು ‘ಈ ನನ್ನ ವರ್ತನೆಯಿಂದ ನಿಮ್ಮನ್ನು ಬೆರಗುಗೊಳಿಸಿದನೇ ? ’ ಎಂದು ಕೇಳಿದಾಗ ಇಲ್ಲವೆಂದು ತಲೆಯನ್ನು ಲಾಳಿಸಿದೆನು ಮತ್ತೆ ತನ್ನ ತಲೆಯನ್ನು ನನ್ನೆಡಿಗೆ ಗಟ್ಟಿಯಾಗಿ ಆಮುಕುತ್ತ ನಿಮ್ಮನ್ನು ನಾನು ಬಹಳ ದಿನಗಳಿಂದ ಪ್ರೀತಿಸುತ್ತಿಲಿದ್ದೇನೆ. ‘ಆ ಸಮಯ ಈಗ ಸಾಧಿಸಿತು. ಈಗ ನಿಮ್ಮ ಸಹವಾಸ ಇಚ್ಛಿಸಿದರೆ ನೀವೇನು ಮಾಡುವಿರಿ ? ’ ಎಂದು ಕೇಳಿದ್ದು.

“ ನಿಮ್ಮಿಂದ ಮಾರುತ್ತರ ಬರುವುದಕ್ಕೆ ಮುನ್ನವೇ, ತನ್ನೆರಡು ಕೈಗಳನ್ನು ನನ್ನ ಕೊರಳಿನಸುತ್ತ ತಂದು ತಬ್ಬಿಕೊಳ್ಳುತ್ತ ನನ್ನನ್ನು ಬಹು ಸಲಣಿಸುಗಟ್ಟಿ, ನ ಹಾಗೆ ಚುಂಬಿಸಿಗಳಿ

“ಮಿತ್ರಕೇ ನಿನಗೆ ನಿಜವಾದ ಮಾತು ಹೇಳಬೇಕೆಂದರೆ, ಈ ಪ್ರಸಂಗ ನನಗೆ ರುಚಿಸಲಿಲ್ಲ. ನನಗಾವ ಬಗೆಯ ಹರುಪವನ್ನು ಉಂಟುಮಾಡಲಿಲ್ಲ. ಜೀವಗೆಳಿಯನಾದ ಜೂಲಿಯನ್ನನಿಗೆ ಮೋಸ ಮಾಡುವುದೇ? ಕಾಮದಾಹ ಶಮನಕಾಗಿ ದಾಂಪತ್ಯಜೀವನದ ಪರಿತ್ರಣೆಯನ್ನು ಅಲಕ್ಷಿಸಿ ಗಂಡನನ್ನು ವಂಚಿಸುವ ಆ ನೀಇ ಸ್ತ್ರೀಯಳ ಸಹವಾಸ ನನಗೆ ಹೇಯವನಿಸಿತು ಅಲ್ಲದೆ ನಂಬಿದನಿಗೆ ಮೋಸ ಬಗೆಯುವುದು ಮಾನವತೀಯ ಲಕ್ಷಣವಲ್ಲವೆಂದು, ಶೀಲವೇ ಮಾನವನಿಗೆ ಭೂಪಣವೆಂದು ನೇನೆಡ ನನಗೆ ಅವಳ ಅತಿ ಹೇಯ ಪರ್ವನಿಗೇನು ಮಾಡಬೇಕೆಂಬುವುದು ತೋಚದಂತಾಯಿತು ಉದ್ದೇಶ ಗೊಂಡ ಇವಕ್ಕೊಂದಿಗೆ ಮುಂದೆ ಹೇಗೆ ನಡೆದುಕೊಂಡರೆ ಈ ಗಂಡಾಂತರ ಕಳಂಕವಿಲ್ಲದೆ ದೂರಾಗುವುದೆಂಬುವುದೇ ನನ್ನ ಆಗಿನ ಯೋಚನೆಯಾಗಿತ್ತು. ಸ್ತ್ರೀಯಳ ಸವಿ ಮುದ್ದುನ್ನೇ ಅರಿಯದ ನನ್ನ ಆಗಿನ ಅವಸ್ಥೆ ಬಹು ಸೋಜಿಗ ವಾಗಿತ್ತಾದರೂ, ನನ್ನ ಸ್ನೇಹಿತನ ಸತಿಯನ್ನು ಕೆಡಿಸುವ ಹೀನತನ ನನ್ನದಾಗಿದ್ದಿಲ್ಲ. ದೇವರೇ, ಏನುಮಾಡಬೇಕಪ್ಪೆ! ನನ್ನನ್ನು ಈ ವಿಪತ್ತಿನಿಂದ ಪಾರುಮಾಡೆಂದು ಮನದಲ್ಲಿಯೇ ನೇನದೇ. ನನಗಾಗ ಪೂರ್ಣ ಎಚ್ಚರಿಕೆ ಲಿಲ್ಲ.

“ಮರುಕ್ಷಣದಲ್ಲಿ ನಾನವಳ ವಶಳಾಗುವನೇನೇನೋ ಎಂಬಂತಿತ್ತು ಪರಿಸ್ಥಿತಿ. ಅದೇ ಸಮಯಕ್ಕೆ ಸರಿಯಾಗಿ ಭೀಕರ ಸಪ್ತಳ ನವ್ಯಾಬ್ರಹಂಕಣಿತು. ಒಲೆಯಿಂದ ಹೊರಬಿದ್ದ ಕರಾಳ ಉರಿಯ ಚಟ್ಟಚಟ್ಟವೆಂಬ ಸದ್ಗೃಹ ನಮ್ಮ ದೃಷ್ಟಿಯು ಸೆಳೆಯಿತು. ಒಲೆಯಿಂದ ಉರಿಯುವ ಒಂದು ಕೊರಡು ನೇಲ ಕ್ಷುರುಳಿ ಅಲ್ಲಿಯ ಕಂಬಳಿಯನ್ನು ಸುಡಹತ್ತಿತು.

“ಅವಸರದಿಂದ ಅದನ್ನು ಆರಿಸಲು ನಾನು ಓಡಿದೆ. ಉರಿಯುವ ಕೊರಡನ್ನು ಒಲೆಯಲ್ಲಿರಸುತ್ತಿರುವಾಗ ನನ್ನ ಮಿತ್ರ ಜೂಲಿನ್ನನು ಬಾಗಿಲನ್ನು ತೆರೆದು ಒಳಗೆ ಬರುತ್ತ ‘ಮಿತ್ರ ನನ್ನ ಕೆಲಸ ಎರಡು ಗಂಟೆಗಳ ಮುಂಚೆಯೇ ಮುಗಿಯಿತು. ಆದುದರಿಂದ ನಾನು ಬೇಗ ಬಂದೆ. ನಿನಗೆ ತೊಂದರೆಯಾಯಿತೆ?’ ಎಂದು ಹೇಳಿದ. ಹೋದ ಉಸಿರು ತಿರುಗಿ ಬಂದಂತಾಯಿತು. ಮನದಲ್ಲಿಯೇ ಹಿಗ್ಗಿದೆ.

“ಗೆಳತಿಯೇ, ಆ ಉರಿಯುವ ಕೊರಡು ನಮ್ಮೆಬ್ರಹ್ಮನ್ನು ಆಗ ಅಗಲಿಸ ದಿದ್ದರೆ ಮುಂದೇನಾಗುತ್ತಿತ್ತೋ ಹೇಳಲಾರೆ. ನನ್ನ ಸ್ಥೀಯೆ ಧೈಯದ ಮಾತು ಇದ್ದೇ ಇದೆ ಆದರೆ ದೇವರು ದೊಡ್ಡವ.... .

“ಮುಂದೆ ಇಂತಹ ಪ್ರಸಂಗಗಳಲ್ಲಿ ಸಿಕ್ಕು ಬೀಳುವ ಗೋಚಿಗೆ ನಾನು ಹೊಗಲೇ ಇಲ್ಲ. ಇದಾದ ನಾತರ ನಮ್ಮೆಬ್ರಹ್ಮರ ಸ್ವೀಹಕ್ಕೆ ಚ್ಯಾತಿ ಬಾರದಿ ದ್ವಾರೂ, ಸಲುಗೆ ಕಡಿಮೆಯಾಯಿತು ಇದಕ್ಕೆ ಒತ್ತರಳೇ ಕಾರಣಕ್ಕಿಂದು ನಾನು ಉಂಟಿಸಿದೆ. ಕೆಲಕಾಲದನಂತರ ನಾವು ಮತ್ತೆ ಭೆಟ್ಟಿಯಾಗಲೇ ಇಲ್ಲ. ನಮ್ಮ ಗೆಳಿತನ ಮುರಿದುಹೊಯಿತು.

“ನಾನು ಮುಂದೆ ಮದುವೆಯಾಗಲೇ ಇಲ್ಲ”

(—The Log —)

ಕರ್ನಿನ್ನು

ಜಮೀದಾರಿಂದೆಯಾದ ರೆಸಿಡಾನ್ಸು ಇನ್ನೂ ತನ್ನ ಕೋಣೆಯಲ್ಲಿ ಮಲಗಿದ್ದಳು ಅವಳೊಬ್ಬ ಶ್ರೀಮಂತಳಿಂಬುವುದು ತಿಳಿದ ವಿಷಯ; ಕೋಣೆಯಲ್ಲಿ ಹರಡಿಕೊಂಡಿದ್ದ ಸುವಾಸನೆ ಇನ್ನೂ ಗಮಗಮಿಸುತ್ತಿತ್ತು.

ಸುಪ್ತಿಗೆಯ ತಲೆದಿಂಬುಗಳ ನಡುವೆ, ಬಹು ಮೆತ್ತೆನ್ನು ಹಾಸಿಗೆಯಲ್ಲಿ ಸುಖದ ಕನಸುಗಳನ್ನು ಕಾಣುವ ಅವಳ ರಸಮಯ ಜೀವನವು ಒಂದು ವಾದರಿಯದೆಂದರೆ ತಪ್ಪಲ್ಲ ಹಾಸಿಗೆಯಲ್ಲಿ ಮಲಗಿದ್ದ ಮೋರ್ನಿಂಗ್ ಮದು ವೇಯಾದ ಗಂಡನಿಂದ ಅಂದೇ ಸೋಡಚಿಟ್ಟೆಯಿಂದ ಬಿಡುಗಡೆ ಹೊಂದಿ, ವೇದನೆಯ ಜೀವನದಿಂದ ದೂರಾದುದರಿಂದ ಯಾವ ತೊಂದರೆ ಇಲ್ಲದೆ ಸುಖನಿದ್ರೆ ಮಾಡಿದವರಂತಿತ್ತು, ಅವಳ ಮುಖದ ಮೇಲೆ ಕಂಡು ಬಂದ ವಿಲಾಸದ ಚಿಹ್ನೆ.

ಅವಳಿಗೆ ಎಚ್ಚರವಾದುದು ಮಲಗುವ ಕೋಣೆಯ ಬದಿಗಿದ್ದ ಮತ್ತೊಂದು ವಿಶಾಲವಾದ ಪಡಸಾಲೆಯಲ್ಲಿ ನಡೆದ ಮಾತಿನ ರಭಸದ ಗಲಾ ಬೆಯ ಕಾರಣದಿಂದ ತನಗೆ ಪರಿಚಿತಳಾದ ಓರ್ನ ಹೊಸ ವ್ಯಕ್ತಿಯನ್ನು ಮನೆಯ ಹೆಣ್ಣಾ ಇಲ್ಲಿ ಮುದುಕಿ ಕೋವಗೊಂಡು ಒಳಗೆ ಬರಲು ತಡೆದುದರಿಂದ ಅವರ ಒದರಾಟ ಇವಳನ್ನೇ ಬಿಬಿಸಿತು ಆದುದರಿಂದ ಎದ್ದುವಳಿ ಕದಡಿದ ತನ್ನ ಸುಂದರ ತಲೆಕೂಡಲ ನಡುವೆ ಚೆಲುವಾಗಿ ಕಾಣುವ ಮುಖದಿಂದ ಪರದೆಯನ್ನು ಕೊಂಚ ಓರೆಮಾಡಿ, ಹೊರಗಿಸವರಿಗೆ ಕಾಣುವಂತೆ ನಿಂತಳು. ಅದೇ ತಾನೇ ಸುಖನಿದ್ರೆಯಿಂದ ಎದ್ದು ಆವಶ ಮುಖವು ಕಳೆಯಿಂದ ಮಿನು ಗುತ್ತಿತ್ತು. ಆರೋಗ್ಯಚಿಹ್ನೆ ಇಂದ ಅವಳ ಸಗು ಮುಖವು ಬಹು ಚೆಲುವಾಗಿ ಕಾಣುತ್ತಿತ್ತು.

“ಇದೇನು ಇಷ್ಟು ಬೇಗ ಬರೋಟಾಂತು? ಇನ್ನೂ ಒಂಭತ್ತು ಹೊಡಿದಿಲ್ಲ?” ಎಂದು ಆ ಯುರ್ತಿಯಾನ್ನು ಕೇಳಿದಳು ಹೊರಗಿಸಿಂದ ಬಂದ ಆ ಯುವತಿಯು ಬಹು ನೇರ ಪ್ರಸ್ತಾವ ದಣಿದ ಮುಖದ ಮುಖನ್ನೆ ಒಂದು ಸಲ ನೋಡಿ, ಗುಂಡಂಡ್ಲ ಒದ್ದು ಉಂಟಾಗಿದಲೂ, ನಿರುತ್ತಾಹದಿಂದಲೂ, ರಾತ್ರಿ ಉದ್ದ ಪ್ರರಣಿದ ಸ್ಥಿರತದಲ್ಲಿದ್ದ

ಹೃದಯದಿಂದ ಆಯವತ್ತಿ—ಗಾನಿಗೇರಿಯ ಜಮೀಂದಾರಿಣೆ—“ಆವಸರದ ಮಾತಿದೆ. ನಾನು ಬಹಳ ತೊಂದರೆಯಲ್ಲಿದ್ದೀನೆ ನನ್ನ ಪುನಃಸ್ವಿ ಹೆಚ್ಚು ಕಳವಳಗೊಂಡಿದೆ. ಪ್ರಮಾದದ ಕೆಲಸ, ನಾನೋಂದು ವಿಪತ್ತಿನಲ್ಲಿ ಸಿಕ್ಕಿರುವೆನು.” ಎಂದು ಉದ್ದೇಷಿಂದ ಹೇಳಿದಳು.

“ಒಳಗೆ ಭಾ! ದಯವಿಟ್ಟು ಕುಳಿತುಕೊಂಡಿ ಸಿಧಾನವಾಗಿ ನಿನ್ನ ಕತೆಯನ್ನು ಹೇಳು.”

ಕೊಳೆಯಲ್ಲಿ ಇಂದೂ ಸಮೀಪದಲ್ಲಿ ಕುಳಿತು ಸ್ವೀಹ ಸೂಚಕವಾಗಿ ಪರಸ್ಪರ ಮುದ್ದಿಟ್ಟುಕೊಡನಂತರ ರೀನಿಡಾನಳು ಮತ್ತೆ ತನ್ನ ಮೆತ್ತನ ಹಾಸಿಗೆಯಲ್ಲಿ ಒರಿಗದಳು ದಾದಿಯು ಮುಂಜಾವಿನ ಸ್ವಚ್ಛ ಹವೆ ಬರಲೆಂದು ಕಿಡಿಕಿಗಳನ್ನು ತೆರೆಯಲು ಬಿಳಿಕು ಹರಡಿಕೊಂಡಿತು ದಾದಿಯು ಪುರೆಯಾದ ನಂತರ “ನಿನ್ನ ಕತೆಯನ್ನು ಈಗ ನಿಭರ್ಯಾವಾಗಿ ಹೇಳಬಹುದು” ಎಂದು ಸೂಚಿಸಿದಳು.

ಮನೆಗೆ ಒಂದ ಆ ಯುವತ್ತಿ ಅಳತೊಡಿದೆ ಕಣ್ಣಗಳಿಂದ ನೀರಾರಿ ಕೆಳಗುದುರುವಾಗ ಅವಳ ಮುಖದ ಚೆಲುವು ಇವ್ಯಾದಿಯಾಗಿತ್ತು ಕಣ್ಣಗಳನ್ನೂ ರಸಿಕೊಳ್ಳಿದೆ, ಬಿಕ್ಕಿ, ಬಿಕ್ಕಿ ಅಳುತ್ತ, “ನಾನೇನೀಂದು ಹೇಳಲಿ? ನೇನೆಯಲಾರದಂಥ ವಿಪಶ್ಚ ನನಗಿಂದು ಸಂಭವಿಸಿದೆ ಇಡೀ ರಾತ್ರಿ ನನಗೆ ನಿದ್ದೆ ಇಲ್ಲ. ಒಂದರಕ್ಷಣವಾದರೂ ಕಣ್ಣ ಮುಚ್ಚಲೀಲ್ಲ ನನ್ನ ಈ ಮಾತಿ ನಲ್ಲಿ ವಿಶ್ವಾಸವಿರಲಿ ನೋಡಿಲ್ಲ, ನನ್ನದೆ ಎಷ್ಟು ವೇಗವಾಗಿ ಹೊಡಿದು ಕೊಳ್ಳುತ್ತಿದೆ ನೀನು ಬೇಕಾದರೆ ಹತ್ತಿರ ಬಂದು ನೋಡು” ಎಂದು ಹೇಳುತ್ತ ಅವಳ ಕೈಗಳನ್ನು ತನ್ನದೆಯಂತೆ ಲಿರಿಸಿದೆ ಸುಂದರವಾದ ಅವಳ ವಕ್ಷಸ್ಥಳವು ಅನೇಕ ಯುವಕರ ನೇತ್ರಗಳನ್ನು ಬೆರಗುಗೂಳಿಸಬಹುದಾಗಿತ್ತು ಆದರೆ ಅದೇ ವಕ್ಷಸ್ಥಳದಲ್ಲಿ ತನ್ನ ಕೈಯನ್ನು ಟ್ಟು ರೀನಿಡಾನಳು ನೋಡಿದಾಗ ಅವಳಿದೆಯು ಬಹು ವೇಗದಿಂದ ಹೊಡಿದುಕೊಳ್ಳುತ್ತಿರುವ ದನ್ನು ಕಂಡು ಬೆರಗಾದಳು ಮಾನಸಿಕ ತೊಂದರೆಯಂದ ಹೌಹಾರಿ ಅಧ್ಯೈಯ ಹೊಂದಿದ ಇವಳು ಯಾವುದೋ ವಿಪತ್ತಿನಲ್ಲಿ ಸಿಕ್ಕಿ ಬಿದ್ದಿರುವ ಹೆಂದು ನೇನೆದಳು. “ಧ್ಯೈಯದಿಂದ ನಿನ್ನ ಕತೆಯನ್ನು ಹೇಳು ತೆಗಿ.” ಎಂದು ಸೂಚಿಸಿದಳು

“ನಿನ್ನ ಸಂಜೆ ನಾಲ್ಕುರ ಸಮಯವಿರಬಹುದು — ನನಗೆ ಅಮೃತ ವಿವರವಾಗಿ ನೆನಪಿಲ್ಲ — ಸ್ತ್ರೀತಿಯಿಂದ ಉತ್ಸಾಹದಿಂದ ನಾನು ನನ್ನ ಕೋಣೆಯ ಕಿಟಕಿಯನ್ನು ತೆಗೆದು ಕುಳಿತಿದ್ದೇ! ಸಂಜೆಯ ಸಮಯ ಹೀಗೆ ಕೂಡುವುದು ನನಗೆ ಬಹು ಸ್ತ್ರೀಯವಾದ ಕೆಲಸವೆಂದು ನಿನಗೆ ತಿಳಿದ ವಿವರ ನಾನು ಕುಳಿತುಕೊಳ್ಳುವ ಸ್ಥಳದ, ಮತ್ತು ನನ್ನ ಮನೆಯ ವಿವರಗಳು ನಿನಗೆ ತಿಳಿದವೆ. ವಾಡಿಕೆಯಂತೆ ನಾನು ಕಿಟಕಿಯ ಬಳಿ ಕುಳಿತಿದ್ದೆ ಹತ್ತಿರವೇ ಕಾಣತ್ತಿದ್ದ ರೈಲ್ವೇ ನಿಲ್ಲಾಣದಲ್ಲಿಯ ಗಡಬಿಡಿಯನ್ನು ನೋಡುವುದೆಂದರೆ ನನಗೆ ಬಹು ಕುಶಾಹಲ, ಜನರ ನಗು, ಕಿಲಕಿಲ ಧ್ವನಿ, ಅವರ ಗಡಬಿಡಿಯ ಜೀವನವನ್ನು ನೋಡಿದರೆ ನನಗೆ ಬಹು ಉತ್ಸಾಹವನಿಸುತ್ತಿತ್ತು. ಕುಚೀಯಲ್ಲಿ ಕುಳಿತು ತೆರೆದ ಕಿಟಕಿಯಿಂದ ಕಾಣುವ ನೋಟವನ್ನು ಸುಮೃಸೆ ನೋಡುತ್ತ ಎಂದಿನಂತೆ ಕುಳಿತಿದ್ದ ನಿನ್ನ ಸಂಜೆ ಅದೊಂದು ಚೆಂದದ ಬಹು ಸುಂದರ ಸಮಯ. ನನ್ನ ಜೀವನದಲ್ಲಿ ಅಂತಹ ಜರುವಮಯವಾದ ಸಂಜೆಯನ್ನು ನಾನು ಕಂಡಿರಲ್ಲ. ಅಮೋಫ್‌ವಾದ ಸಂಜೆಯದು!

“ನಮ್ಮ ಮನೆಯ ಎದುರು ಸಾಲಿನಲ್ಲಿದ್ದ ಪಂಸೆಯ ಕಿಟಕಿಯಲ್ಲಿ, ಓರ್ವ ಹೆಣ್ಣಿನ್ನು ನಾನು ನೋಡಿದೆ ಅವಕೋರ್ವ ನಸುಗೆಂಪು ಭಾಯೆಯ ಹೆಣ್ಣಿ ಸಂತೆ ಕಂಡುಬಂದಳು ನಮ್ಮ ಮನೆಯ ಎದುರಿಗಿನ ಸಾಲಿನಲ್ಲಿ ಅವಳ ಚಿಕ್ಕ ಕೋಣೆಯಿತ್ತು. ಅದರ ಕಿಟಕಿಯಲ್ಲಿ ಕುಳಿತುಕೊಳ್ಳುವ ರೂಡಿ ಅವಳ ದಾಗಿತ್ತು ಆ ಬಾಡುಗೆಯ ಮನಗೆ ಅವಳು ಹೊಸದಾಗಿ ಒಂದು ತಿಂಗಳ ಹಿಂದೆ ಬಂದುತೆ ನನಗೆನಿಸಿತು; ಆದುದರಿಂದ ಅವಳ ಪರಿಚಯ ನನಗೆ ಪೂರ್ಣ ಇರಲಿಲ್ಲ ಅವಳ ವೊದಲನೆಯ ದರ್ಶನದಿಂದ ಅವಳೊಬ್ಬ ಬೀರಿಯ ಬಸವಿಯೆಂದು ನನಗೆ ಕಂಡು ಬಂತು ಕೊ ಜ ಸಮಯ ಕಳೆದನಂತರ ಅನೇಕ ವಿಟರು ಅವಳ ಕಡೆ ದೃಷ್ಟಿ ಸಾರುತ್ತ ಹೊರಟು ಅವಳ ಕಣ್ಣಲ್ಲಿಯ ಒಂದು ಹೋಹದ ಕರೆಯ ನೋಟ ಇವರನ್ನೂ ಆಕಣಿಸಿದಂತೆ ನನಗೆ ತೋರಿತು. ಇವಳು ಬೀರಿಯಲ್ಲಿ ಹಾದು ಹೋ ಎವ ವಿಲಾಸ ಪುರಾಪರಿಗೆ ಪರಿಚಿತಳೆಂದು ನಾನು ತಕ್ಷಿಸಿದೆ. ಹಾದಿಯ ಹಾದು ಹೋಗುವ ಪ್ರತಿಯೊಬ್ಬ ವಿಲಾಸಿಯೂ ಇವಲೋಂದಿಗೆ ಮೂಕ ಸನ್ನ ಯಲ್ಲಿಯೇ ಮಾತನಾಡುತ್ತಲೆ ದ್ದನು. ಕೆಲವರು ತಮ್ಮಲ್ಲಿ ಸಾಕಷ್ಟು ಹಣವಿಲ್ಲವೇದು ಎಂದೆ ಸಾಗುತ್ತಿ

ದ್ದರು. ಇತರರು ನಾಳೆ ಬರುವೆನೆಂದು ಹೇಳಿ ಮುಂದೆ ಸರಿಯುತ್ತಿದ್ದರು. ಈ ಎಲ್ಲ ಪ್ರಶ್ನೆಗಳ ಮೂಕ ಸನ್ನೆಯಾಲ್ಲಿಯೇ ನಡೆಯುತ್ತಿರುವ ಈ ಗುಪ್ತಭಾಷೆ ನನಗೆ ಹೊಸತೆನಿಸಿತು ನಾನು ಈ ಹೇಯ ವರ್ತನೆಯನ್ನು ಕಂಡು ಅಸಹ್ಯಗೊಂಡು ಕೊಂಚ ಕಿಟಕಿಯ ಬಾಗಿಲನ್ನು ಮುಚ್ಚಿದೆ ಅದರೆ ಮುಂದೇನು ನಡೆಯುವದೆಂಬುದನ್ನು ನೋಡುವ ಕುತ್ತಾಹಲ ನನ್ನ ಸ್ವಾ ಸುಮ್ಮಿನಿರಗೊಡಲಿಲ್ಲ. ಬಾಗಿಲು ತೆರಿದೆ, ಮತ್ತೆ ಆದೇ ವ್ಯವಹಾರ, ಆದರ ಪರಿಚಯವಿಲ್ಲದೆ ನನಗೆ ಇದು ಹೊಸತೆನಿಸಿದರೂ ಅವಳಿಗದು ದಿನದ ರೂಢಿಯ ಕೆಲಸದಷ್ಟು ಸಾಮಾನ್ಯ ವ್ಯವಹಾರವಾಗಿತ್ತು.

“ಅನಿರೀಕ್ಷಿತವಾಗಿ ಅವಳು ಕಿಟಕಿಯ ಬಾಗಿಲನ್ನು ಮುಚ್ಚಿದಳು ಏಕೆಂದು ಬಾಗಿಲ ಕಡೆ ನೋಡಿದೆ ಓವರ್ ವಿಟನು ಅವಳ ಮನೆಯನ್ನು ಪ್ರವೇಶಿಸಿ ಹತ್ತಿಪ್ಪತ್ತು ನಿಮಿಷಗಳ ನಂತರ ಹೊರಬಿದ್ದನು ಮಾತು ಕತೆ ಇಲ್ಲದೆ ಹಾದಿಯಲ್ಲಿ ಹೋಗುವ ವಿಟರ ಮೇಲೆ ಈ ಜಾರಿಣಿಯ ಮಾರು ಜಾಲದ ವಿಷ್ಟ ಹೇಗೆ ಫಲಿಸಿತೆಂಬುವುದು ಸನಗಿ ತಿಳಿಯದೆಂತಾಯಿತು ಅವ ಶೇಣು ಅಂತಹ ಸ್ವರದ ಪ್ರಸಿದ್ಯೂ ಅಲ್ಲದಿರುವಾಗ ವಿಟರನ್ನು ಆಕರ್ಷಿಸುವ ಮತ್ತಾವ ಶಕ್ತಿ ಅವಳಲ್ಲಿತೆಂಬುದನ್ನು ತಿಳಿಯಲು ನನ್ನ ಮನಸ್ಸು ಹಾತೊರೆಯತ್ತೊಡಗಿತು ಇವಳಿಗೆ ಯಾವುದೋ ಗುಪ್ತಭಾಷೆಯ ಪರಿಚಯವಿರಬೇಕೆಂದನಿಸಿತು. ನೋಡುವುದಕ್ಕೆ ಕುರಾಪಿಯಾದ ಇವಳಿಲ್ಲ ಜನರೇಕೆ ಹೇಮಕೋರುವರೆಂಬುದರ ಅರಿವು ನನಗುಂಟಾಗಲಿಲ್ಲ.

“ಅವಳ ಆಕರ್ಷಣ ಶಕ್ತಿಗೆ ಕಾರಣವೇನಿರಬೇಕೆಂದು ಯೋಚಿಸಿದೆ. ಕಣ್ಣ, ಮುಖ್ಯ, ಮಾಗು ಕೈಸನ್ನೆಗಳಿಂದಲೋ, ಮತ್ತಾವ ವಿಧಾನ ದಿಂದಲೋ ಅವಳು ಜನರನ್ನು ಆಕರ್ಷಿಸುವಳಿಂಬ ಕುತ್ತಾಹಲ ನನ್ನ ಲ್ಲಂಬಾಗಿ, ದುರ್ಬಿಣಿಯಂದ ಆ ದೃಷ್ಟಿಯನ್ನು ನೋಡಿದೆ ಅವಳ ಹಾವ ಭಾವಗಳು, ಮುಖ್ಯನ ವಲನ ಚಲನಗಳೂ, ಅವಸರದ ಕೈಸನ್ನೆಯಂದಲೂ ಜನರನ್ನು ಆಕರ್ಷಿಸುವ ರೀತ ನನಗೆ ಸ್ವಷ್ಟವಾಗಿ ತಿಳಿದು ಬಂತು. ಮೊದಲೊಂದು ನೋಟಿ. ಮುಂದೆ ಮುಂದಾಹಾಸ, ಆನಂತರ ಮೇಲೆ ಬರುವೆಯಾ ಯಿಂಬ ಕೈಯಂದ ಕೂಡಿದ ಕಣ್ಣನ್ನೆ ಇವುಗಳೇ ಅವಳು ಉಪಯೋಗಿಸುತ್ತಿದ್ದ ಗುಪ್ತಭಾಷೆ. ಇದನ್ನು ಕಲೀಯಲು ಅಷ್ಟೇನು ಕಷ್ಟವಲ್ಲವಂದನಿಸಿತು

ಮನೆಯಲ್ಲಿಯ ದೊಡ್ಡ ಕನ್ನಡಿಯ ಮುಂದೆ ನಿಂತು ಅನಳಂತೆ ನಾನು ನಟಿ ಸಿದೆ ನನ್ನ ಅಭಿನಯ ಅವಳಿಗಿಂತಲೂ ಬಹು ಮನಮೋಹಕವಾಗಿತ್ತು. ಜನರನ್ನು ನಾನು ಬಹುಬೇಗ ಆಕರ್ಷಿಸಬಲ್ಲಿ ನೀಂದು ನೇನೆದುಕೊಂಡೆ

“ ತೆರಿದಿದ್ದ ನನ್ನ ಕೋಣೆಯ ಕಿಡಕಿಯ ಬಳಿ ನಿಂತು ವಿಟರನ್ನು ಆಕರ್ಷಿಸುವ ವಿಧಾನಗಳನ್ನು ಮತ್ತು ಆ ಗುಪ್ತಭಾಷೆಯನ್ನು ಪ್ರಯೋಗಿಸ ತೊಡಗಿದೆ ಅವಳಿಗೆ ನಾನು ಸ್ವಫ್ರೇಯಾಗಿ ನಿಂತ ನಂತರ ಅವಳ ಮನೆಯ ಕಡೆ ಯಾವ ವಿಟನ್ನಾ ಹಾದು ಹೋಗುತ್ತಿರಲ್ಲ. ಎಲ್ಲರೂ ನನ್ನ ಮನೆಯ ಮುಂದೆ ಇದ್ದ ರಕ್ತೆಯ ಕಡೆ ಬಂದು ನನ್ನನು ದಿಟ್ಟಿಸಿ ನೋಡುತ್ತ ನನ್ನ ಪ್ರೀತಿಯ ಕರ ಬರುವುದೇದು ಆಶಿಸಿ ಮುಂದೆ ಸಾಗುತ್ತಿದ್ದರು ಆಕರೆ-ಆ ಕೊನೆಯ ಅಸ್ತ್ರವನ್ನು ನಾನು ಉಪಯೋಗಿಸಲಿಲ್ಲ ಜನರು ನನ್ನ ಕಡೆ ನೋಡುತ್ತ ಹೋಗುವುದನ್ನು ಕಂಡು ನಾನು ಬೆದರಿದೆ ನನ್ನೀಂದ ಆವಳಿಗೆ ಯಾವ ಗಿರಾಕಿಯೂ ಬಾರದೆ ನಿರಾಶೆಯಾದ ಅವಳು ಮನದಲ್ಲಿಯೇ ಚಿಂತಿಯೊಳಗಾದುದನ್ನು ಕಂಡು ನಾನೂ ಮರುಗಿದೆ ಆದರೆ ಇಂತಹ ಅಸುಭವ ಸನಗೆ ಹೊಸದಾದುದರಿಂದ ಮುಂದೇನಾಗುವುದೋ ನೋಡುವ ಶುತ್ತಾಹಲದಿಂದ ನಾನು ಬೀದಿಯಲ್ಲಿ ಹಾದು ಹೋಗುವ ವಿಟರನ್ನು ನೋಡುತ್ತ ನಿಂತುಬಿಟ್ಟೆ ಅವರಲ್ಲಿ ಕೆಲವರು ನನ್ನ ಪತ್ತಿಗಿಂತಲೂ ಸುಂದರರೂ ಒತ್ತಾಕರ್ಷಿಗೇಂಬಾಗಿದ್ದರು ಅವರನ್ನು ಒಳಗೆ ಬಾಯಂದು ಸೂಚಿಸಲೇಯೆಂದು ನೇನೆದೆ ಆದರೆ ಧೈರ್ಯ ಸಾಲದೇ ಸುಮುಕ್ಸಿದ್ದು ಬಿಟ್ಟೆ ಆದರೂ ಮನದ ಆರಾಟ ನನ್ನನ್ನು ಮುಂದಿನ ಕೆಲಸಕ್ಕೆ ಪ್ರೇರಿಸಿತು.

“ ಮನದಲ್ಲಿಯೇ ಯೋಚಿಸಿದೆ, ಬಹು ಸುಂದರನೇದು ಕಾಡು ಬಂದ ಹೀರೆನನ್ನು ಒಳಗೆ ಬಾಯೆಂದು ಕರೆದರೆ ಅವನು ನನ್ನ ಕೊಣಿಗೆ ಬಂದರೆ ನಾನೇನು ಮಾಡುತ್ತಾನೆ? ನಾನು ಜಾರಣಿವೃತ್ತಿಯವಳಿಲ್ಲ ಮದುವೆ ಯಾದ ಗೃಹಿಣಿ ಈ ಬಗೆಯ ಸಂಕಟಕ್ಕೆ ಒಳಗಾದರೆ ಹೇಗೆ? ನನ್ನ ಮರ್ಯಾದದ್ವಾರಾ ಕುಂದು ಬಂದರೆ ಮುಂದೇನು ಗತ? ಈ ಚಪಲ ಮನೋವೃತ್ತಿಯನ್ನು ತಡೆದು ಸುಮುಕ್ಸಿರಲೆ? ಹೀಗೆಂದು ಯೋಚಿಸಿದೆ; ಆದರೆ ನನ್ನ ಕುತುಹಲ, ನೂತನ ಯುವಕನನ್ನು ಸಂಧಿಸಿದರೆ ಆಗುವ ಆ ಅನುಭವದ ಕಲ್ಪನೆ, ಅದೊಂದು ಸ್ವರ್ಗಸಮಾನವಾದ ಸುಖದ ಅಸುಭವವೆಂಬ

ಆಶೆ ನನ್ನನ್ನು ವೇದಿಸಿತು ಕೊನೆಗೆ ಕುಚೇಷ್ಟ್ಯಾಗಾದರೂ ಆ ಕೊನೆಯ ಪ್ರೇಸುದ ಕರೆಯ ಚಿಹ್ನೆಯನ್ನು ಹಯೋಗಿಸಿ ಮುಂದೆ ಪ್ರಸಂಗ ಬಂದರೆ ಅದರಿಂದ ಹಾರಾಗುವ ಯೋಜನೆ ಮಾಡಿದರಾಲುತ್ತಿಂದು ಧೈಯರ್ತಾಳಿ ಕಿಟಕಿಯ ಬಳಿ ಬಂದು ನೀತಿ ಮನಸ್ಸಿಗೆ ಬಂದ ಕಾರ್ಯಮಾಡಿಯೇ ಬಿಡಬೇಕೆಂಬ ಸ್ವಭಾವ ನನ್ನದು. ಹೀಗೆಂದು ನಿರ್ಧರಿಸಿ ದಾರಿಯಲ್ಲಿ ಹಾದು ಹೋಗುವ ವಿಟರನ್ನು ಆಶೀಯ ಕಣ್ಣಗಳಿಂದ ಸೋಡ ತೊಡಗಿದೆ. ಓವರ್ ಜೆಲುವ ಯುರೆಕನನ್ನು ಒಳಗೆ ಒರವೂಡಿಕೊಳ್ಳಬೇಕೆಂಬ ಭಾವನೆಯಿಂದ ಅಂಥವರಾರಾದರೂ ಬರುವರೋ ಯೆಂದು ಕಾದು ನಿಂತೆ ಕೊನೆಗೆ ಓವರ್ ಯವಕನ ಮನಮೋಹಕ ಸುಂದರ ರೂಪು ನನ್ನನ್ನೆ ಕಷಿಫ್ ಸಿರಬೇಕು, ವೋದಲು ಹುಸಿ ನಗುವಿಸಿಂದ ನಮ್ಮೆಬ್ಬರ ದೃಷ್ಟಿಗಳು ಪರಸ್ಪರ ಕೂಡಿಕೊಂಡವು ಒಳಗೆ ಒರಬಂದೆಂದು ಒಮ್ಮೆ ಗುಪ್ತವಾಗಿ ಸನ್ನೆ ಮಾಡಿದೆ. ಕುಶಲನಾದ ಆ ಯುವಕನಿಗೆ ಅಷ್ಟೇ ಸಾಕಾಗಿತ್ತು ಆಗ ಒಹುಮೆಂದು ತಲೆಯನ್ನು ಆಡಿಸಿ ನಮ್ಮೆ ಮನೆಯು ಹಿರಿಯ ಬಾಗಿಲಕಡೆ ಹೋರಳಿದೆ.

“ನನಗೆ ಹುಚ್ಚು ಹಿಡಿದಂತಾಯಿತು ಅವನು ಬಾಗಿಲನ್ನು ತಟ್ಟಿದರೆ, ನಮ್ಮೆ ಮನೆಯ ಆಳು ಮನುಷ್ಯ ಜೋಸಫೆನು ಇವನನ್ನು ಕಂಡರೆ ಪ್ರಮಾದವಾಗುವುದೆಂದು ಬೆದರಿದೆ ಜೋಸಫೆನಿಗೆ ನನ್ನ ಗಂಡನ ಮೇಲೆ ಹೆಚ್ಚು ನಿಶ್ಚಯವಿತ್ತು, ಅವನು ಬಾಗಿಲನ್ನು ತೆರೆಯುವಾಗ ಈ ಆಗಂತು ಕನನ್ನು ಕಂಡರೆ, ನಮ್ಮೇನರಲ್ಲಿ ಒಹಳ ದಿನಗಳಿಂದ ಗೆಳೆತನವಿರುವ ದೆಂದು ಭಾವಿಸುವನೊಂದು ಬೆದರಿಸಿದೆ

“ಮುಂದೇನು ಮಾಡಬೇಕೆಂಬುದು ತೋಚದಾಂತು ಮನೆಯ ಆಳು ಬಾಗಿಲು ತೆರೆದರೆ ಅನಧರ್ ಬಾಗಿಲನ್ನು ನಾನೇ ತೆರೆಯುವುದು ಕ್ಷೇಮ ವೆಂದು ಅಲ್ಲಿಗೆ ಓಡಿದೆ ಕಾಲಾಬೀಲ್ ಹೋಡೆಯುವ ಮನ್ನನೇ ಬಾಗಿಲು ತೆರೆದರೆ ಆಗಂತುಕನ ಆಗಮನ ಆಳಾಗಳಿಗೆ ತಿಳಿಯುದಿರುವುದೆಂದು ನೆನೆದು ನಾನೇ ಬಾಗಿಲು ಕಡೆ ಓಡಿದೆ. ಬಾಗಿಲ ತೆರದ ಕೂಡಲೇ ಕಾದುನಿಂತಿದ್ದು. ಅರನ ಮುಖದ ಮೇಲನ ಗೆಲುವು ನನಗರ್ಥವಾಗಲಿಲ್ಲ, ಮಹಾಶಯರೆ, ತಾ. ಹೋಗಬಂದು ಆವುಚಿತರಿಗೆ ಇನ್ನು ಪ್ರವೇಶವಿಲ್ಲ ನೀವು ತಪ್ಪು

ಭಾವನೆಯಂದ ಇಲ್ಲಿಗೆ ಬಂದಿರುವಿರಿ. ನನ್ನ ಮಿಶ್ರರೊಬ್ಬರು ನಿಮ್ಮಂತೆಯೇ ಇದ್ದು ವರಿಂದ ನಿಮಗೆ ಆಮಂತ್ರಣವಿತ್ತೆ ಪ್ರಮಾದವಾಯಿತು. ನಾನು ಮದುವೆಯಾದ ಹೇಣ್ಣು. ಇದ್ದು ಕುಲೀನರ ಮನೆ. ದಯವಿಟ್ಟು ಹೊರಡಿ' ಎಂದು ಬೇಡಿಕೊಂಡೆ.

“ಅವನೊಬ್ಬ ನುರಿತ ಬೇಟಿಗಾರನಂತೆ ಕಂಡು ಬಂದ. ಸುಮ್ಮನೆ ನಕ್ಕು ಬಿಟ್ಟು, ಚಿಂತೆ ಇಲ್ಲ ನಿನ್ನ ಪೂಣಿ ಪರಿಚಯ ನನಗಿದೆ. ಮಂದುವೆಯಾದವ ಶಾಧುದರಿಂದ ನಿನಗೆ ಹೆಚ್ಚು ಹಣ ಕೊಡಬೇಕ್ಕಳ್ಳವೇ? ಆ ಕರಾರಿಗೆ ನನ್ನ ಸಮೃತಿ ಇದೆ ಗುಡಂದಿರಿರುವ ಹೊಗಳೆಯರು ಹೆಚ್ಚು ಹಣ ಬೇಡುವ ರೆಂಬಿವುದು ನನಗೆ ತಿಳಿದ ವಿಷಯ ಒಳಗೆ ಹೊಗಿಲು ನನಗೆ ದಾರಿ ತೋರು' ಎಂದು ಮುನ್ನುಗ್ಗಿದ ಎಯಾದೆ ಬಂದು ಬಾಗಿಲನ್ನು ಮುಚ್ಚಿದ ನಂತರ ನನ್ನನ್ನು ಅಲೀಂಗಿಸಿ ಮುದ್ದಿಟ್ಟುಕೊಂಡ. ನನಗೆ ಜಗತ್ತೇ ಕಳಚಿ ಬಿದ್ದುಂತೆನಿ ಸಿತು, ಎಚ್ಚರವಿರಲಿಲ್ಲ ನನ್ನ ಮಲಗುವ ಕೋಣೆಯ ಬಾಗಿಲು ತೆರೆದಿದ್ದುದ ರಿಂದ ಅಲ್ಲಿಗೆ ನನ್ನನ್ನು ಬಿಳಾತ್ಮಾರದಿಂದ ಎಳಿದುಕೊಂಡು ಹೋದೆ. ಕೋಣೆಯು ಶ್ರೀಮಂತರ ಮನೆಯಂತೆ ವ್ಯವಸ್ಥಿತ ರೀತಿಯಲ್ಲಿರುವುದನ್ನು ಕಂಡು, ‘ಓಹೋ, ಸೀಸೀವ್ಯಾಪಾರದಲ್ಲಿ ಪಳಗಿದವಳೆಂದೇ ಹೇಳಬಹುದು ಕಿಟಕಿಯಲ್ಲಿ ನಿಂತು ವಿಟರನ್ನು ಆಕರ್ಷಿಸಿ ಕರೆಯುವ ಈ ಕೀಳುದರ್ಜೆಯ ವ್ಯವಹಾರಕ್ಕೆ ಕ್ರಿಹಾಕುವ ಅವಸ್ಥೆಗೆ ನೀನು ಬರಲು ಕಾರಣವೇನು? ನಿನ್ನ ವ್ಯವಹಾರ ಸರಿಯಾಗಿ ನಡೆಯುತ್ತಿಲ್ಲವೇ?’ ಎಂದು ಕೇಳಿದೆ.

“ನನ್ನನ್ನು ಕಾಡಬೇಡವೆಂದು ಅವನನ್ನು ಬೇಡಿಕೊಂಡೆ. ‘ಮಹಾ ಶಯರಿ ದಯವಿಟ್ಟು ನೀವು ಹೊರಗೆ ಹೋಗಿಬಿಡಿ ತಡವಾಡಬೇಡಿ ನನ್ನ ಪತಿಯು ಮನಿಗೆ ಬರುವ ವೇಳೆ ಸಮೀಪಿಸಿತು ಸೀವು ನನ್ನನ್ನು ಬೀದಿಯ ಜಾರಿಣಿಸುಂದು ತಿಳಿದು ಒಳಗೆ ಬಂದಿರುವಿರಿ ನಿಮ್ಮದು ತಪ್ಪು ತಿಳುವಳಿಕೆ’ ಎಂದು ನಾನು ಹೇಳುವುದನ್ನು ಮಧ್ಯದಲ್ಲಿಯೇ ತಡೆದು ‘ನನಗೆ ಈ ಪುರಾಣವನ್ನು ಹೊಸತಾಗಿ ಕಲಿಸಬೇಡ ನನಗೆಲ್ಲವೂ ತಿಳಿದಿದೆ. ನಿನ್ನ ಗಂಡನು ಬಂದರೇನಂತೆ. ಅವನಿಗೆ ಕೊಂಚ ಹಣ ಕೊಟ್ಟಬಿಡುತ್ತೇನೇ. ಪಕ್ಕದ ಬೀದಿಯಲ್ಲಿರುವ ಪಾಸೀಯದಂಗಡಿಗೆ ಹೋಗಿ ಪಾಸೀಯವನ್ನು ಸೇವಿಸಿ ಸಾವಕಾಶವಾಗಿ ಮನಿಗೆ ಬರಲಿ’ ಎಂದು ಹೇಳುವಾಗ ಎದುರಿಗೆ ನನ್ನ

ಅಲಂಕಾರದ ಮೇಚಿನ ಮೇಲೆ ಇರಿಸಿದ್ದ ನನ್ನ ಗಂಡನ ಪ್ರೋಟೋ ನೋಡಿ ‘ಅವನೇನು ನಿನ್ನ ಪತಿ?’ ಎಂದು ಕೇಳಿದ.

‘‘ಆಹುದು’’

“‘ಬಹಳ ಸುಂದರನು ಆದರೆ ನಿನ್ನನ್ನೇತಕ್ಕೆ ಈ ಬಗೆಯ ನೀಚ ವ್ಯವಹಾರಕ್ಕಿಳಿಯುವಂತೆ ಮಾಡಿದನು? ಈ ವೃತ್ತಿಯನ್ನು ಅನುಸರಿಸಲು ಅವನೇತಕ್ಕೆ ಸಮೃತಿಸಿದನು? ಈ ಚಿತ್ರವು ಯಾರದು? ನಿನ್ನ ಸ್ನೇಹಿತಕ್ಕದೆ?’’ ಎಂದು ಕೇಳಿದನು

“ಆ ಚಿತ್ರವಟ ನಿನ್ನದು. ನೀನು ಪೂರ್ಣ ಅಲಂಕೃತಭಾದಾಗ ತೆಗೆದುದು. ಬಹು ಸುಂದರವಾದುದು” ‘‘ಆಹುದು ಆಕೆ ನನ್ನ ಮಿತ್ರಳು’’ ಎಂದು ಹೇಳಿ ಸುಮೃನಾದೆ.

“ಬಹು ಸುಂದರ ಇವಳ ರೂಪು ನಿನಗಿಂತಲೂ ಚೆಲುವಿ, ಅವಳ ಪರಿಚಯ ನನಗೊಂದು ಸಲ ಮಾಡಿಕೊಡುವೆಯಾ?” ಎಂದು ಮತ್ತೆ ನಾಚಿಕಿಳ್ಳಿದೆ ಅವನು ಕೇಳಿದ

“ಮನೆಯಲ್ಲಿಯ ಗಡಿಯಾರದಲ್ಲಿ ಗಂಟೆ ಏದಾದುದನ್ನು ನೋಡಿದೆ ಸರಿಯಾಗಿ ಇದುವರಿಗೆ ನನ್ನ ಪತಿ ಮನೆಗೆ ಬರುವ ಸಮಯ. ಹೊಸಬನು ಹೊರಗೆ ಹೋಗುವುದರ ಮುನ್ನವೇ ನನ್ನ ಪತಿ ಬಂದರೆ ನನ್ನ ಗತಿ ಏನಾಗುವುದೆಂದು ಭಯಗೊಂಡೆ—ನನ್ನ ಬುದ್ಧಿ ನನ್ನ ಸ್ವಾಧಿನದಲ್ಲಿರಲ್ಲಿ—ಆದುದರಿಂದ ಅವನನ್ನು ಬೇಗ ಹೊರಗೆ ಹೋಗುವಂತೆ ಮಾಡುವುದೇ ಸಂಕಟದಿಂದ ಪಾರಾಗಲು ಮಾರ್ಗವೇಂದು ನೇನೆಡೆ. ಅವನ ಕಾಮವಾಸನೆಯನ್ನು ಬೇಗ ಪೂರ್ಯಸುವಂತೆ ನಡೆದುಕೊಂಡರೆ ನನ್ನ ಗುಟ್ಟು ರಂಬ್ರೋಗದೆಂದು ನೇನೆಡೆ ಆವ ನಿಗೆ ಸೋತುಹೋಡಿ. ಹಾಗೆ ಅವನಿಗೆ ನಾನು ಒಲಿಯದ ಹೊರತು ಅವನನ್ನು ಮನೆಯಿಂದ ಹೊರಗೆ ಕಳಿಸುವ ಮಾರ್ಗ ಬೇರೊಂದಿರಲಿಲ್ಲ.”

ಇವು ಕಡೆಯನ್ನು ಕೇಳುತ್ತ ಮಲಗಿದ್ದ ರೆನಿಡಾನಳು ಸುಮೃನೇ ನಗಹತ್ತಿದಳು. ತನ್ನ ಚೆಲುವಾದ ಮುಖವನ್ನು ತೆಲೆದಿಂಬುಗಳ ನಡುವೆ ಆಡಗಿಸಿಕೊಂಡು ನಗತೊಡಗಿದಳು ಅವಳ ನಗುವಿನ ಭಾರವು ಕಡಮೆಯಾದ ನಂತರ, ‘ಮುಂದೇನಾಯಿತು?’ ಇರಲಿ, ನಿನ್ನ ಪತಿಗಿಂತಲೂ ಅವನು ಬಹು ಸುಂದರನೆ?

“ಅಹುದು. ಬಹಳ ಸುಂದರನು.”

“ಅಂದಮೇಲೆ ನಿನಗೇಕೆ ಈ ಸಂತಾಪ? ಚೆಲುವಿದ್ದಲ್ಲಿ ಒಲವು, ಪ್ರೇಮ ವಿರಲೇಬೇಕು.

“ಹಾಗೆಂದರೇನು? ನೀನೊಬ್ಬ ಹುಚ್ಚೆ, ಏನೋಽಂದು ಸಲ ಬಂದು ಹೊಽಂತು ಶನಿಕಾಟ ತಪ್ಪಿತೆಂದು ನಾನು ಅವನಿಗೊಳಗಾದರೆ ‘ಮತ್ತೆ ನಾಳೆ ಬರುವೇ’ ಎಂದು ಹೇಳಿರುವನು ಆದುದರಿಂದ ನನಗೆ ಭಯವಾಗುತ್ತದೆ. ಅವನೆಂತಹ ಹಟವಾರಿಯೆಂಬುದು ನೀನರಿಯೆ. ಬಹಳ ಕಷ್ಟ, ಬಹಳ ಕಷ್ಟ ಈ ವಿಪತ್ತಿನೀಂದ ನಾನು ಹೇಗೆ ಪಾರಾಗಬೇಕೋ. ತಿಳಿಯು ದೂತಿದೆ ಮುಂದೇನು ಮಾಡಲಿ?”

ರೆಸಿಡಾನ್‌ಕು ಹಾಸಿಗೆಯಲ್ಲಿ ಎದ್ದು ಕುಳಿತಕು. ಕೊಂಚ ಸಮಯ ಆಲೋಚಿಸಿ ಕೊನೆಗೊಮೈ “ಅವನನ್ನು ಪೋಲೀಸರ ವಶಕ್ಕೆ ಒಪ್ಪಿಸಿದರಾಯಿತು” ಎಂದಳು

“ಅವನನ್ನು ಪೋಲೀಸರ ಕೈವಶ ಮಾಡುವುದೆ? ಗಲಾಟಿ ಇಲ್ಲದೆ ನಾನೀ ಕೆಲಸ ಹೇಗೆ ಸಾಧಿಸುವುದು? ಪೋಲೀಸರ ಕೈವಶ ಮಾಡಬೇಕಾದರೆ, ಅವನು ಮಾಡಿದ ಅವರಾಧವಾದರೂ ಏನು? ಯಾವ ತಪ್ಪಿಗಾಗಿ ಅವನನ್ನು ಪೋಲೀಸರು ಬಂಧಿಸುವಾಗಿ ಮಾಡಬೇಕು?”

“ಇದೇನಂತಹ ಕಷ್ಟದ ಕೆಲಸ? ಪೋಲೀಸಕಮೀಷನರ ಕಚೇರಿಗೆ ಹೋಗಿ ಅವನ ಮೇಲೆ ಅವವಾದವನ್ನು ಹೊರಿಸುವ ಹಂಚಿಕೆಯನ್ನು ಮಾಡುವುದು. ಇಲ್ಲದ ಕಡೆಯೊಂದನ್ನು ಕಲ್ಪಿಸುವುದು. ಮೂರು ತಿಂಗಳಿಂದ ನನ್ನ ಮನೆಯ ಹತ್ತಿರ ಬಂದು ಕಾಡುತ್ತಿರುವನು ಬಲವಂತದಿಂದ ನನ್ನ ಮನೆಯಲ್ಲಿ ಪ್ರವೇಶಿಸಿ ಕಾಡಿದನು ಮತ್ತೆ ನಾಳೆ ಬರುವೆನೀಂಬ ಬೆದರಿಕೆ ಹಾಕಿರುವನೆಂದು ಹೇಳಿ ಪೋಲೀಸರ ಸಹಾಯ ಬೇಡು. ನಿನಗೆ ಇಬ್ಬರ ಪೋಲೀಸರ ರಕ್ಷಣೆದೊರೆಯುವುದು. ನಾಳೆ ಅವನು ಬಂದ ಕೂಡಲೇ ಅವರ ವಶಕ್ಕೊಂಡಿಸಿ ಬಿಡು. ಹೀಗೆ ನಡೆದು ಕೊಳ್ಳುವುದು ಸುಲಭವಲ್ಲವೇ?”

“ಸುಲಭ—ಚೆನ್ನಾಗಿ ಹೇಳಿದೆ ಮಹಾರಾಯಳಿ! ಅವನು ನಡೆದ ಕಡೆಯನ್ನು ಅವರೆಡು ವಿನರಿಸಿದರೆ ಮುಂದೇನು ನನ್ನ ಅವಸ್ಥೆ?”

“ಅವರು ಅವನ ಮಾತನ್ನು ನಂಬಲಾರರು, ನೀನೊಬ್ಬ ಮಾನವಂತ ಇಂದ, ಮಂದಮೆಯಾದ ಗೃಹಿಣಿ. ನಿನ್ನ ಮಾತಿನಲ್ಲಿ ಪ್ರೋಲೀಸರು ವಿಶ್ವಾಸ ವಿಡುವರೇ ಹೊರತು, ಬೀದಿಯಲ್ಲಿ ಅಲೆಯುತ್ತಿರುವ ಕಾನುವಾಗಾರಿಯಾದ ಅವನನ್ನು ಯಾರೂ ನಂಬುವುದಿಲ್ಲ. ಈದೇಶದಲ್ಲಿ ಮಂದಮೆಯಾದ ಗರತಿ ಯರಿಗೆ ಮರ್ಯಾದೆ ಇದೆ. ಅವರ ಮಾತಿಗೆ ಬೆಲೆ ಇದೆ ”

“ಇಂತಹ ಸುಳ್ಳಹೇಳುವ ಕೆಲಸ ನಷ್ಟಿಂದ ಸಾಧ್ಯವಿಲ್ಲ ನನಗೆ ಧೈಯರ ಸಾಲದು ನನ್ನಲ್ಲಿ ಆ ಕುಶಲತೆ ಇಲ್ಲ ”

“ಹುಚ್ಚಿ, ಹೀಗೆ ಬೆದರಿದರೆ ನಿನ್ನ ಬಾಳು ಹಾಳಾಗುವುದು. ನಿನ್ನ ಜೀವನಪ್ರ ಸುಖಮಯವಾಗಲಾರದು. ”

“ಆದರೆ, ಆ ಪ್ರೋಲೀಸರ ಎದುರಿನಲ್ಲಿ ನನ್ನನ್ನು ಅವನು ಅವನಾನ ಗೊಳಿಸಿದರೆ, ಮುಂದೇನು ಗತಿ ? ”

“ನಿನ್ನ ಕೇಂಸು ಮತ್ತಿಪ್ಪು ಬಲಗೊಳ್ಳುವುದು, ಸಾಕ್ಷಿಪುರಾವೆಗಕೂ ದೊರೆಯುವುದರಿಂದ ಅವನಿಗೆ ಶಿಕ್ಷೆ ವಿಧಿಸಲ್ಪಡುವುದು ಅವನು ಜೀಲನ್ನು ಸೇರಬೇಕಾಗುವುದು

“ಅವನಿಗೆ ಶಿಕ್ಷೆಯಾಗುವುದೇ ? ಯಾವ ಬಗೆಯ ಶಿಕ್ಷೆ ? ”

“ಹೇಳಿದೆನಲ್ಲ ! ಏನು ನಿನ್ನ ದಡ್ಡತನ ? ನಿನ್ನನ್ನು ಅವನಾನ ಗೊಳಿಸಲು ಯತ್ನಿಸಿದುದಕ್ಕಾಗಿ ಅವನು ನಿನಗೆ ದಂಡ ಕೊಡಬೇಕಾಗುವುದು. ”

‘ನನಗವನಿಂದ ಮಾನನಪ್ಪ ಹಣವು ಬೇರೆ ಬರುವುದೇ ? ಅವನು ಕೊಳ್ಳಬಿಲ್ಲಿಂದ ಹೊರಡುವಾಗ ನನ್ನ ಹಾಸಿಗೆಯ ಮೇಲೆ ಸಾಕಷ್ಟು ಹಣ ಬಿಟ್ಟು ಹೊಗಿರುವನು ”

“ಎಷ್ಟರ ಮಟ್ಟಿಗೆ ? ”

“ಇವುತ್ತು ಪ್ರಾಂಕುಗಳನ್ನು. ”

“ಅಷ್ಟೇ ಮತ್ತೀನು ಹೆಚ್ಚಿಗೆ ಕೊಡಲಿಲ್ಲವೇ ? ”

“ಇಲ್ಲ, ಇಲ್ಲ ”

“ಅದು ಬಹಳ ಕಡಮೆ. ನಿನ್ನ ಅಂತಸ್ತಿಗೆ ಅದು ಬಹಳ ಸ್ವಲ್ಪಿ ನಿನಗೆ ಈ ವ್ಯವಹಾರವೇ ಹೊಸದು. ನಿನ್ನನ್ನು ದೂರಿದರೇನು ಪ್ರಯೋಜನ ? ”

“ಇರಲನ್ನು, ನಿನ್ನ ಚುಚ್ಚುಮಾತ್ರ ಸಾಕುವೂದು. ಆ ಹಣವನ್ನು
ನಾನು ಹೇಗೆ ಉಪಯೋಗಿಸಲಿ ?”

ರೆನಿಡಾನಳು ಕೊಂಡೆ ಸಮಯ ಯೋಚಿಸಿ “ಇಲ್ಲಿ ನೋಡು.
ತಂಗಿ. ಆ ಹಣದಿಂದ ನಿನ್ನ ಪತಿದೇವನಿಗೆ ಉತ್ತಮ ವಸ್ತುವನ್ನು ಕೊಂಡು
ಆವನಿಗೆ ಕಾಣಿಕೆಯಾಗಿ ಕೊಡು. ಹೀಗೆ ಮಾಡಿದರೆ ಆ ಹಣವನ್ನು ಸರಿ
ಯಾಗಿ ಉಪಯೋಗಿಸಿದ್ದಾಗುವುದು.”

(—The Signal)

ಆನಂದ ಗ್ರಂಥಮಾಲಾ, ಹುಬ್ಬಳ್ಳಿ

ಸರಸ, ಲಲಿತವಾದ ಕತೆ ಕಾದಂಬರಿಗಳನ್ನು, ವಿಶ್ವಸಾಹಿತ್ಯದ
ರತ್ನಗಳನ್ನು ಕೊಡಲು ನಿರ್ಧರಿಸಿದೆ

ಸಂಪಾದಕರು

ಎ. ನೆಂಕೋಬಾಚಾರ್ಯರ್, ಬಿ.ಎ.ಬಿ.ಟಿ.

ಚಿತ್ತಶ್ಲಾಕಣಕ, ಮನಮೋಹಕ, ಸುಂದರ ಮುಖಪುಟ್ಟದೊಂದಿಗೆ,
ವಿಶ್ವಸಾಹಿತ್ಯದ ಮುಖ್ಯ ಕತೆಗಾರನಾದ ಮೋಹನಾ ಬರೆದ ಮನಸ್ಸಿನ ರೂಚ್ಯಾ
ಪಾಬಲಗಳನ್ನು, ಪ್ರೀತಿಯ ವರಿಪರಿಗಳನ್ನು, ತಾತ;ಕರಣದ ಅಂನನ್ನು,
ಪ್ರೀ ಪುರುಷರ ಕಾಮಜೀವನದ ಅನುಭೂ ಗುಷ್ಠ ತೋಡಕುಗಳನ್ನು,
ಯಶ್ವಿಯಾಗಿ ಚಿತ್ರಿಸಿರುವ ಕಥಾ ಸುಕಲನವು ಮೆಕೋಬಾಚಾರ್ಯರಿಂದ.
ಬರೆಯುವ್ಯಾಪ್ತಿ “ಅರ್ಥ ” ಮಾತೇಯ ಮೊದಲ ಪುಸ್ತಕ ಈಗಾಗಲೇ ಹೊರ
ಬಿದ್ದಿದೆ

ಪುಟಗಳು ಗಾತ್ರ— ಬೆಂಬೆ-೮-೦ ಅರ್ಥಣಾದ ಪ್ರತಿನಿಧಿಗೆ ಬೇಗ
ಬರೆಯಿರಿ :

ಮಾಲೆಯ ಎರಡನೆಯ ಪ್ರಕ್ರಿಯ “ಹೂ ಆರಳಿದೆ” – ಪ್ರಸಿದ್ಧ
ತೆಲುಗು ಕತೆಗಾರರಾದ ಶ್ರೀ ಗುಡಪಾಟ್, ಕುಟುಂಬರಾವು, ಮಂನಿಮಾಣಿಕ್ಕೆ
ನರಸಿಂಹರಾವ್, ಅಡು ಬಾಸಿರೂಡ, ವಿಶ್ವಸಾಹಿ ಸತ್ಯನಾರಾಯಣ,
ಕಪ್ಪಗಂಡುಲ ಸತ್ಯನಾರಾಯಣ, ಶ್ರೀವಾದ ಸುಬ್ರಹ್ಮಣ್ಯಶಾಸ್ತ್ರಿ, ಕೆ. ಕೃಷ್ಣ
ಮೂರ್ತಿ, ಇಲ್ಲಿಂದಲ ಸರಸ್ವತಿದೇವಿ. ಬಲಿಕಾಡ ಕಾಂತರಾವು, ಮಂಂತಾದ
ವರ ಕತೆಗಳ ಸಂಗ್ರಹ ಅಳ್ಳಿನಲ್ಲಿದೆ
ನಾಷ್ಟಿಕ ಚಂದಾ : ರೂ. ೫-೬-೦. ೬೦೦ ಪುಟಗಳ ನಾಲ್ಕು ಪುಟಗಳಿಗೆ
ಮಾರಾಟಗಾರಂಗ ಹೆಚ್ಚಿನ ಸವಲತ್ತು : ವಿವರಗಳಿಗೆ ಬೇಗ ಕೆಳಗೆನ
ವಿಳಾಸಕ್ಕೆ ಬರೆಯಿರಿ—

ಸಿ. ವಿ. ಆಚಾರ್ಯ ಬಂಧುಗಳು

ಸಂಚಾಲಕರು . ಆನಂದ ಗ್ರಂಥಮಾಲಾ, ಗವಳಗಲ್ಲಿ ಹುಬ್ಬೆ

“ಅರ್ಥ”ದ ಬಗ್ಗೆ ಅಭಿಪ್ರಾಯಗಳು

ಈ ಅರ್ಥಣದಲ್ಲಿ ಬರುವ ಕತೆಗಳಲ್ಲಿ ಮೋಹನಾನ ಪೈಶಿಷ್ಟಗಳು ಒಡೆದು ಕಾಣುತ್ತದೆ . .ಮೋಹನಾ ಜನತೆಯ ಕತೆಗಾರನಾಗಿದ್ದಾನೆ .. ಕನ್ನಡ ಜನತೆಗೆ ಹಿರಿಯ ಸಾಹಿತ್ಯ ಹೊಸ ಕತೆಗಳನ್ನು ತಂದುಕೊಟ್ಟಿ ಶ್ರೀ ಪಿ. ವೆಂಕೋಬಾಚಾರ್ಯರು ಅಖಿನಂದನೆಗೆ ಅರ್ಥರಾಗಿದ್ದಾರೆ— ಕನ್ನಡ ಜನತೆಯು ಮೋಹನಾನ ಕೃತಿಗಳನ್ನು ಸ್ವಾಗತಿಸುವುದು.

ವಿಶಾಲ ಕನಾಟಿಕ

—❖—

ಗೆಳೆಯ ವೆಂಕೋಬಾಚಾರ್ಯರು ಅನುವಾದ ಕೃಷಿಯಲ್ಲಿ ಕೈಪಳಗಿ ದವರು ಎಂಬುದಕ್ಕೆ ಈ ಕಧಾಸುಕಲನ ಉದಾಹರಣೆಯಾಗಿದೆ ಈ ಕತೆಗಳ ಭಾಷೆ ಸಹಜ ಸರಳವೂ ನೀರಾಡುಬರವಾದುದೂ ಆಗಿದೆ—ಮನಸಿನ ಹುಣ್ಣಿ ದಂಬಲದ ಕತೆಗಳೂ ಮನೋವೈಚಾಳ್ಳಿಸಿಕ ಹಿಂದ್ಲೇವಣ ಕತೆಗಳೂ, ಪೀಠಿಯ ಪರಿಪರಿಯರ್ವಾ, ಅಂತಃಕರಣದ ಶರಿವನ್ನೂ ಜೀವನವ ಸುಖಾತ್ಮಕಿಯಾಂತರ ವರಿಷಣಾಮಗಳನ್ನೂ, ಸೀತಿಯ ಮಹತ್ವಿಯನ್ನೂ, ಚಿತ್ರಸುವ ವಿಷಯ ಪೈವಿಧ್ಯತೆಯ ಕತೆಗಳು ಈ ಸಂಕಲನದಲ್ಲಿವೆ

— ಜಯಹಂಡ್

—❖—

‘ಅರ್ಥ’ ದ ಕತೆಗಳ ಆಯ್ದೆ ಪೈವಿಧ್ಯ ಪೂರ್ವವಾಗಿದೆ— ಶ್ರೀ. ವೆಂಕೋಬಾಚಾರ್ಯರ ಮಾತಿನಲ್ಲಿ ವಿಶ್ವಸಾಹಿತ್ಯದ ರತ್ನಗಳು ಅರಳಿದೆ ಹಾರ್ಯಿಸುತ್ತೇವೆ.

— ಕಮಾರೀರ

—❖—

ಪ್ರೀ ಪುರುಷರ ಕಾಮಜೀವನದಲ್ಲಿ ಅಸಂಖ್ಯ ಗುಪ್ತ ತೊಡಕುಗಳಿವೆ.. ಅವುಗಳ ನೈಜ ಚಿತ್ರಣವನ್ನು ಮೋಹನಾನನ್ನು ಯಶಸ್ವಿಯಾಗಿ ಮಾಡಿದ

